



SIXTH SEMESTER B.COM. DEGREE EXAMINATION, MAY 2015

Paper – II : COST ACCOUNTING – II (Revised)

Time : 3 Hours]

[Max. Marks : 80

Instructions : 1) Attempt **all** questions according to internal choice in **each** Section.

2) Working notes must be given **wherever** necessary.

3) Non-programmable calculator is **permitted**.

SECTION – A

Answer **any ten** of the following :

1. a) What is profit reconciliation statement ?
- b) What is by-product ?
- c) What is work uncertified ?
- d) What is Notional Profit ?
- e) What is normal loss ?
- f) What is operating costing ?
- g) Write two features of process costing ?
- h) Write two objectives of job costing.
- i) What is contract price ?
- j) Calculate passenger kms. :
Distance covered – 200 kms : No. of days – 25 days,
Capacity 40 – passengers : Seat occupied – 60 %.
- k) Give the meaning of activity based costing system.
- l) What is cost driver ?

(10×2=20)

[P.T.O.]



SECTION – B

Answer **any three** of the following :

2. Calculate the amount of profit to be transferred to Profit and Loss Account in case of contract accounting.

Contract price : Rs. 15,00,000

• Notional profit : Rs. 1,20,000

Work certified : Rs. 7,50,000

Contractee pays 80 % of work certified.

3. From the following information, prepare as estimation Job No. 840 :

Raw materials consumed Rs. 17,000

Direct wages paid Rs. 20,000

Factory expenses – 50 % on wages

Office expenses – 20 % on factory cost

The Quotation should include a profit of 20 % on selling price.

4. Joint cost of producing three products A, B and C amounted to Rs. 54,000. Other details of joint products are as follows :

	A	B	C
Sales (Rs.)	84,000	40,000	36,000
Estimated profit on sales	50 %	50 %	33 $\frac{1}{3}$ %
Further processing cost (Rs.)	14,000	8,000	10,000

Apportion the joint cost.



5. KBK runs fleet of buses in between two towns is as follows :

No. of buses	Seating capacity
20	60 passengers each
10	40 passengers each

Each bus makes 5 trips in a day covering distance of 10 kms. Each way on an average buses are full on onward journey, but 75 % seats are occupied on return trip. Assume that the company operate its fleet for 25 days in a month.

Calculate total passenger kms. for the month.

6. Prepare a reconciliation statement from the following :

Profit as per cost account	Rs. 20,000
Interest debited in financial account	Rs. 1,000
Overabsorption of overhead in cost account	Rs. 8,800
Preliminary expenses written off	Rs. 1,300
Undervaluation in opening stock in cost account	Rs. 1,500
Overvaluation of closing stock in cost account	Rs. 2,500

7. Explain the demerits of activity based costing system. **(3×5=15)**



SECTION – C

Answer **any three** questions. Question **13** is **compulsory**.

8. From the following figures, prepare a reconciliation statement :

	Rs.
Net profit as per Financial Accounts	30,000
Works overhead under recovered in Cost Accounts	6,000
Administrative overheads over recovered in Cost Accounts	12,000
Depreciation charged in Financial Accounts	20,000
Depreciation recovered in Cost Accounts	28,000
Interest received on securities	25,000
Obsolescence loss charged in Financial Accounts	10,000
Income tax provided in Financial Accounts	20,000
Bank interest credited	45,000
Stores adjustments (credited in Financial Accounts)	4,000
Value of opening stock in Cost Accounts	1,04,000
Value of opening stock in Financial Accounts	1,08,000
Interest charged in Cost Accounts but not in Financial Accounts	12,000
Goodwill written off	2,000
Provision for doubtful debts	8,000
Value of closing stock in Cost Accounts	1,00,000
Value of closing stock in Financial Accounts	94,000

9. A product passes through three processes A, B and C the details of the process are as follows :

	A	B	C
Input (1,000 units) (Rs.)	8,000	–	–
Sundry materials (Rs.)	10,400	8,000	4,100
Direct labour (Rs.)	9,000	14,720	5,600
Production overhead (100 % of direct labour)	–	–	–
Actual output (units)	900	680	540
Normal loss (% on input)	10 %	20 %	25 %
Scrap value per unit (Rs.)	4	8	10

Prepare process accounts.

10. Mr. Ranu undertook a contract for the construction of houses on 1st January 2014. The contract price was Rs. 22,50,000. The following details are available for the year 2014.

	Rs.
Materials purchased	3,60,000
Materials issued from store	45,000
Labour	1,35,000
Plant installed at site	1,80,000
Direct expenses	90,000
Establishment charges	22,500
Material returned to stores	22,500



Material on hand at the end	9,000
Plant in hand at the end	1,35,000
Wages outstanding	27,000
Direct expenses outstanding	36,000
Work uncertified	2,25,000
Cash received (80 % of work certified)	9,00,000

Prepare the contract account. Show the relevant items in the Balance Sheet.

11. LMOP Ltd. has collected the following data for its two activities. It calculates activity cost rate based on cost driver capacity.

Activity	Cost Driver	Capacity	Cost
Power	Kilowatt hours	1,00,000 kilowatt hours	Rs. 5,00,000
Quality inspection	Number of inspection	20,000 inspections	Rs. 8,00,000

The company makes their products LMOP for the year ending 31-3-2015. The following consumption of cost driver was reported.

Product	Kilowatt hours	Number of inspection
L	20,000	7,000
M	40,000	5,000
O	20,000	4,000
P	10,000	2,000

Required :

- Compute the overheads allocated to each product from each activity.
- Calculate the cost of unused capacity for each activity.

12. Vani Vegadhoot operates four buses each with 40 seating capacity between Ranibennur and Bangalore which are 300 kms apart. Each bus makes one round trip per day. On an average the buses are 80 % filled while making onward trip and for downward trip 30 % seats are vacant. Other details are :

Cost of each bus – Rs. 5,00,000

Road tax of all buses – Rs. 24,000 p.a.

Salary : Four Drivers – Rs. 5,000 p.m. each

Four conductors – Rs. 4,000 p.m. each

One clerk – Rs. 4,000 p.m.

One supervisor – Rs. 5,000 p.m.

Office Expenses – Rs. 40,000 p.m.

Repairs Expenses – 3,000 per quarter per bus

Replacement of tire and tube – Rs. 3 per 50 km.

Insurance of vehicle – Rs. 6,000 per quarter for each bus

Depreciation at 15 % p.a. on the vehicle cost.

Month operated January 2015 and sundry expenses for that month Rs. 12,616

Diesel cost Rs. 30 per litre

Kms run per litre 10

Prepare operating cost sheet to compute per passenger km. Assuming all buses operate all days in a month.



13. A manufacturer produced and sold 300 T.V. sets during 2014. Following are the details :

Direct materials – Rs. 7,80,000

Direct wages – Rs. 4,20,000

Factory overheads – Rs. 2,10,000

Administrative overheads – Rs. 1,41,000

Sales price per unit – Rs. 6,000

For 2015 it is estimated that :

i) Each T.V. set needs materials worth Rs. 2,700 and direct wages Rs. 1,500.

ii) Factory overheads are recovered percentage of Direct wages.

iii) Total administrative overheads are fixed at all level of activity.

Prepare a statement to show profits per unit if the selling price is reduced by Rs. 100 each. Actual output and sales are 500 T.V. sets in 2015.

Give reasons for decrease in profits and suggest how profits to be increased.

(3×15=45)

ಕನ್ನಡ ಆವೃತ್ತಿ

ವಿಭಾಗ - ಅ

1. ಬೇಕಾದ ಹತ್ತಕ್ಕೆ ಉತ್ತರಿಸಿರಿ :

a) ಲಾಭ ಸಮನ್ವಯ ಪತ್ರಿಕೆ ಎಂದರೇನು ?

b) ಉಪ ವಸ್ತುಗಳು ಎಂದರೇನು ?

c) ಶಿಫಾರಿಸಲ್ಪಡದ ಕೆಲಸ ಎಂದರೇನು ?

d) ಕಾಲ್ಪನಿಕ ಲಾಭ ಎಂದರೇನು ?



- e) ಸಾಮಾನ್ಯ ಹಾನಿ ಎಂದರೇನು ?
f) ಸೇವಾ ವೆಚ್ಚ ನಿರ್ಣಯ ಪದ್ಧತಿ ಎಂದರೇನು ?
g) ಉತ್ಪಾದನೆ ಹಂತ ವೆಚ್ಚದ ಎರಡು ಲಕ್ಷಣಗಳನ್ನು ಬರೆಯಿರಿ.
h) ಬಿಡಿ ಗುತ್ತಿಗೆಯ ಎರಡು ಉದ್ದೇಶಗಳನ್ನು ಬರೆಯಿರಿ.
i) ಗುತ್ತಿಗೆ ಬೆಲೆ ಎಂದರೇನು ?
j) ಪ್ರವಾಸಿ ಕಿ.ಮೀ. ಕಂಡುಹಿಡಿಯಿರಿ :

ದೂರ ಕ್ರಮಿಸಿರುವುದು - 200 ಕಿ.ಮೀ. ; ದಿನಗಳ ಸಂಖ್ಯೆ 25 ; ಆಸನದ ಸಾಮರ್ಥ್ಯ - 40
ಪ್ರಯಾಣಿಕರು ; ಪ್ರಯಾಣಿಕರು ಆಸೀನರಾಗಿದ್ದು ಶೇಕಡಾ 60.

k) ಕ್ರಿಯಾ ಆಧಾರದ ವೆಚ್ಚಶಾಸ್ತ್ರ ಪದ್ಧತಿಯ ಅರ್ಥಕೊಡಿರಿ.

l) ವೆಚ್ಚ ಚಾಲಕ ಎಂದರೇನು ?

(10×2=20)

ವಿಭಾಗ - ಬ

ಕೆಳಗಿನವುಗಳಲ್ಲಿ ಮೂರಕ್ಕೆ ಉತ್ತರಿಸಿರಿ.

2. ಈ ಕೆಳಗಿನ ಮಾಹಿತಿಗಳಿಂದ ಎಷ್ಟು ಲಾಭವನ್ನು ಲಾಭ-ಹಾನಿ ಖಾತೆಗೆ ಗುತ್ತಿಗೆ ಲೆಕ್ಕ ಪದ್ಧತಿಯಂತೆ ವರ್ಗಾಯಿಸಬೇಕು ಎಂದು ತಿಳಿಸಿರಿ :

ಗುತ್ತಿಗೆಯ ಬೆಲೆ	ರೂ. 15,00,000
ಕಾಲ್ಪನಿಕ ಲಾಭ	ರೂ. 1,20,000
ಶಿಫಾರಿಸಲ್ಪಟ್ಟ ಕೆಲಸ	ರೂ. 7,50,000

ಮಾಲೀಕನು ಶೇಕಡಾ 80 ರಷ್ಟು ಮಾತ್ರ ಶಿಫಾರಿಸಲ್ಪಟ್ಟ ಕೆಲಸಕ್ಕೆ ಹಣ ಪಾವತಿಸುತ್ತಾನೆ.



3. ಈ ಕೆಳಗಿನ ಮಾಹಿತಿಗಳಿಂದ ಬಿಡಿ ಕೆಲಸ 840 ಅಂದಾಜು ಪಟ್ಟಿಯನ್ನು ತಯಾರಿಸಿರಿ :

ಕಚ್ಚಾವಸ್ತುಗಳನ್ನು ಉಪಯೋಗಿಸಿದ್ದು	ರೂ. 17,000
ನೇರ ಕೂಲಿ ಕೊಟ್ಟಿದ್ದು	ರೂ. 20,000
ಕಾರ್ಖಾನೆ ಮೇಲು ವೆಚ್ಚ	ನೇರ ಕೂಲಿಯ ಶೇಕಡಾ 50 ರಷ್ಟಿದೆ
ಕಚೇರಿ ವೆಚ್ಚ	ಕಾರ್ಖಾನೆಯ ವೆಚ್ಚದ ಶೇಕಡಾ 20 ರಷ್ಟು

ಮಾರಾಟ ಬೆಲೆಯ ಮೇಲೆ ಶೇಕಡಾ 20 ಲಾಭ ಬರುವಂತೆ ಬೆಲೆಯನ್ನು ನಿರ್ಧರಿಸುವುದು.

4. ಅ.ಬ.ಕ. ಮೂರು ವಸ್ತುಗಳ ಉತ್ಪಾದನೆಯ ಸಂಯುಕ್ತ ವೆಚ್ಚ ರೂ. 54,000 ಸಂಯುಕ್ತ ವಸ್ತುಗಳ ಇನ್ನುಳಿದ ವಿವರ ಈ ಕೆಳಗಿನಂತಿದೆ :

	ಅ	ಬ	ಕ
ಮಾರಾಟ (ರೂ.)	84,000	40,000	36,000
ಮಾರಾಟದ ಮೇಲೆ ಅಂದಾಜು ಲಾಭ	50 %	50 %	33 $\frac{1}{3}$ %
ಸಂಸ್ಕರಣೆ ಇನ್ನುಳಿದ ವೆಚ್ಚ (ರೂ.)	14,000	8,000	10,000

ಸಂಯುಕ್ತ ವೆಚ್ಚವನ್ನು ವಿಭಾಗಿಸಿರಿ.

5. K.B.K. ಸಾರಿಗೆ ಕಂಪನಿಯು ಎರಡು ಪಟ್ಟಣಗಳ ನಡುವೆ ಕೆಳಗೆ ಕಾಣಿಸಿದ ವಾಹನಗಳನ್ನು ನಡೆಸುತ್ತಿದೆ

ವಾಹನಗಳು (ಬಸ್ಸುಗಳು)

ಸಾಮರ್ಥ್ಯ

20

60 ಪ್ರಯಾಣಿಕರ ಸಾಮರ್ಥ್ಯ (ಪ್ರತಿಯೊಂದು)

10

40 ಪ್ರಯಾಣಿಕರ ಸಾಮರ್ಥ್ಯ (ಪ್ರತಿಯೊಂದು)

ಸಾಮಾನ್ಯವಾಗಿ ಪ್ರತಿ ವಾಹನವು 10 ಕಿ.ಮೀ. ಅಂತರದ 5 ಸಾರಿಗೆಗಳನ್ನು (ಟ್ರಿಪ್) ಪ್ರತಿದಿನ ಮಾಡುವವು. ಪ್ರತಿ ಸಾರಿಗೆಯಲ್ಲಿ ಬಸ್ಸುಗಳು (ವಾಹನಗಳು) ಹೋಗುವಾಗ ಪೂರ್ತಿ ಇದ್ದು ಮರಳಿ ಬರುವಾಗ ಕೇವಲ ಪ್ರತಿಶತ 75 ರಷ್ಟು ಸೀಟುಗಳು ಮಾತ್ರ ಆಸೀನವಾಗಿರುತ್ತವೆ. ಕಂಪನಿಯು ತಿಂಗಳಲ್ಲಿ ಕೇವಲ 25 ದಿನಗಳವರೆಗೆ ಮಾತ್ರ ಸಾರಿಗೆಯನ್ನು ನಿರ್ವಹಿಸುತ್ತದೆ.

ತಿಂಗಳಿಗೆ ಪ್ರವಾಸಿ ಕಿಲೋಮೀಟರನ್ನು ಕಂಡುಹಿಡಿಯಿರಿ.

6. ಕೆಳಗಿನವುಗಳಿಂದ ಸಮನ್ವಯ ಪತ್ರಿಕೆಯನ್ನು ತಯಾರಿಸಿರಿ :

ವೆಚ್ಚ ಲೆಕ್ಕ ಖಾತೆಗಳ ಪ್ರಕಾರ ಲಾಭ	ರೂ. 20,000
ಹಣಕಾಸು ಖಾತೆಯಲ್ಲಿ ಮಾತ್ರ ಆಕರಿಸಿದ ಬಡ್ಡಿ	ರೂ. 1,000
ಮೇಲು ವೆಚ್ಚಗಳ ಹೆಚ್ಚುವರಿ ಆಕರಿಸಿದ್ದು ವೆಚ್ಚ ಲೆಕ್ಕ ಖಾತೆಯಲ್ಲಿ	ರೂ. 8,800
ಪೂರ್ವಭಾವಿ ವೆಚ್ಚಗಳನ್ನು ಆಕರಿಸಿದ್ದು	ರೂ. 1,300
ವೆಚ್ಚ ಖಾತೆಯಲ್ಲಿ ಕಡಿಮೆ ಮೌಲ್ಯೀಕರಣಗೊಂಡ ಆರಂಭ ಶಿಲ್ಕು	ರೂ. 1,500
ವೆಚ್ಚ ಖಾತೆಯಲ್ಲಿ ಹೆಚ್ಚು ಮೌಲ್ಯೀಕರಣಗೊಂಡ ಅಂತಿಮ ಶಿಲ್ಕು	ರೂ. 2,500

7. ಕಾರ್ಯಗಳ ಮೇಲೆ ವೆಚ್ಚ ನಿರ್ಣಯ ಪದ್ಧತಿ ಅನಾನುಕೂಲತೆಗಳನ್ನು ವಿವರಿಸಿರಿ. (3×5=15)

ವಿಭಾಗ - ಕ

ಬೇಕಾದ ಮೂರು ಪ್ರಶ್ನೆಗಳಿಗೆ ಉತ್ತರಿಸಿರಿ. ಪ್ರಶ್ನೆ 13 ಕಡ್ಡಾಯವಾಗಿದೆ.

8. ಕೆಳಗೆ ಕೊಟ್ಟಿರುವ ಮಾಹಿತಿಯಿಂದ “ಸಮನ್ವಯ ಪಟ್ಟಿಯನ್ನು” ತಯಾರಿಸಿರಿ :

	ರೂ.ಗಳು
ಲೆಕ್ಕ ಶಾಸ್ತ್ರದ ಪ್ರಕಾರ ಲಾಭ	30,000
ವೆಚ್ಚ ನಿರ್ಣಯ ಶಾಸ್ತ್ರದಲ್ಲಿ ಕಡಿಮೆ ಆಕರಿಸಿದ ಉತ್ಪಾದನಾ ಪರೋಕ್ಷ ವೆಚ್ಚ	6,000
ವೆಚ್ಚ ನಿರ್ಣಯ ಶಾಸ್ತ್ರದಲ್ಲಿ ಹೆಚ್ಚಿಗೆ ಆಕರಿಸಿದ ಆಡಳಿತ ಪರೋಕ್ಷ ವೆಚ್ಚ	12,000
ಲೆಕ್ಕ ಶಾಸ್ತ್ರದ ಪ್ರಕಾರ ಸವಕಳಿ ಹಾಕಿದ್ದು	20,000
ವೆಚ್ಚ ನಿರ್ಣಯ ಶಾಸ್ತ್ರದ ಪ್ರಕಾರ ಸವಕಳಿ ಆಕರಿಸಿದ್ದು	28,000
ಸಾಲ ಪತ್ರಗಳ ಮೇಲೆ ಸ್ವೀಕರಿಸಿದ ಬಡ್ಡಿ	25,000
ಲೆಕ್ಕ ಶಾಸ್ತ್ರದಲ್ಲಿ ನಿರುಪಯುಕ್ತದ ನಷ್ಟವನ್ನು ಹಾಕಿದ್ದು	10,000
ಲೆಕ್ಕ ಶಾಸ್ತ್ರದಲ್ಲಿ ಆದಾಯ ಕರಕ್ಕೆ ಅವಕಾಶ ಮಾಡಿದ್ದು	20,000



ಬ್ಯಾಂಕ್ ಬಡ್ಡಿ ಜಮಾ ಮಾಡಿದ್ದು	45,000
ಲೆಕ್ಕ ಶಾಸ್ತ್ರದಲ್ಲಿ ಗೋದಾಮು ಹೊಂದಾಣಿಕೆ ಜಮಾಮಾಡಿದ್ದು (Cr.)	4,000
ವೆಚ್ಚ ನಿರ್ಣಯ ಶಾಸ್ತ್ರದ ಪ್ರಕಾರ ಆರಂಭದ ಶಿಲ್ಕಿನ ಬೆಲೆ	1,04,000
ಲೆಕ್ಕ ಶಾಸ್ತ್ರದ ಪ್ರಕಾರ ಆರಂಭದ ಶಿಲ್ಕಿನ ಬೆಲೆ	1,08,000
ಲೆಕ್ಕ ಶಾಸ್ತ್ರದಲ್ಲಿ ಆಕರಿಸದೇ ವೆಚ್ಚ ನಿರ್ಣಯ ಶಾಸ್ತ್ರದಲ್ಲಿ ಮಾತ್ರ ಬಡ್ಡಿ ಹಾಕಿದ್ದು	12,000
ಸುನಾಮ ತೆಗೆದು ಹಾಕಿದ್ದು	2,000
ಸಂಶಯಾಸ್ಪದ ಸಾಲಗಳಿಗೆ ಅವಕಾಶ ಮಾಡಿದ್ದು	8,000
ವೆಚ್ಚ ನಿರ್ಣಯ ಶಾಸ್ತ್ರದ ಪ್ರಕಾರ ಕೊನೆಯ ಶಿಲ್ಕಿನ ಬೆಲೆ	1,00,000
ಲೆಕ್ಕ ಶಾಸ್ತ್ರದ ಪ್ರಕಾರ ಕೊನೆಯ ಶಿಲ್ಕಿನ ಬೆಲೆ	94,000

9. ಒಂದು ಸಿದ್ಧ ವಸ್ತುವು A, B ಮತ್ತು C ಎಂಬ ಸಂಸ್ಕರಣ ಕ್ರಿಯೆಗಳಿಂದ ತಯಾರಿಸಲಾಗುತ್ತದೆ. ಪ್ರತಿಯೊಂದು ಸಂಸ್ಕರಣ ಕ್ರಿಯೆಯ ವಿವರ ಇಂತಿದೆ :

	A	B	C
ಸಂಸ್ಕರಣಕ್ಕೆ ನೀಡಿದ ಯುನಿಟ್‌ಗಳು (1,000) ರೂ.	8,000	-	-
ಇತರ ಸರಕು (ರೂ.)	10,400	8,000	4,100
ಪ್ರತ್ಯಕ್ಷ ಕೂಲಿ (ರೂ.)	9,000	14,720	5,600
ಉತ್ಪಾದನೆಯ ಮೇಲ್ವಿಚ್ಛ (ಪ್ರತ್ಯಕ್ಷ ಕೂಲಿಯ ಶೇ. 100)	-	-	-
ಪ್ರತ್ಯಕ್ಷ ಉತ್ಪಾದನೆ (ಯುನಿಟ್‌ಗಳಲ್ಲಿ)	900	680	540
ಸಾಮಾನ್ಯ ನಷ್ಟ (ನೀಡಿಕೆ ಮೇಲೆ)	10 %	20 %	25 %
ಗುಜರಿ ಬೆಲೆ (ಪ್ರತಿ ಯುನಿಟ್‌ಗೆ) (ರೂ.)	4	8	10

ಸಂಸ್ಕರಣ ಪ್ರಕ್ರಿಯೆ ಖಾತೆ ತಯಾರಿಸಿರಿ.

10. 2014 ಜನವರಿ 1 ರಂದು ರಾನು ಇವರು ಮನೆ ಕಟ್ಟುವ ಗುತ್ತಿಗೆ ಕೆಲಸವನ್ನು ಆರಂಭಿಸಿದರು. ಗುತ್ತಿಗೆ ಕೆಲಸದ ಬೆಲೆ ರೂ. 22,50,000

2014 ರ ಈ ಕೆಳಗಿನ ವಿವರಗಳು ಲಭ್ಯವಿದೆ:

	ರೂ.
ಕಚ್ಚಾವಸ್ತು ಖರೀದಿ	3,60,000
ಮಳಿಗೆಯಿಂದ ಕಚ್ಚಾವಸ್ತು ಬಿಡುಗಡೆ	45,000
ಕೂಲಿ	1,35,000
ನಿವೇಶನದಲ್ಲಿ ಸ್ಥಾಪಿಸಿದ ಯಂತ್ರ	1,80,000
ನೇರ ವೆಚ್ಚಗಳು	90,000
ಸ್ಥಾಪನಾ ವೆಚ್ಚಗಳು	22,500
ಮಳಿಗೆಗೆ ಪರತ ಕಳಿಸಿದ ಕಚ್ಚಾ ವಸ್ತು	22,500
ಕಚ್ಚಾ ವಸ್ತುವಿನ ಕೊನೆಯ ಶಿಲ್ಕು	9,000
ಯಂತ್ರದ ವರ್ಷ ಅಂತ್ಯದ ಬೆಲೆ	1,35,000
ಕೂಲಿ ಬಾಕಿ	27,000
ನೇರ ವೆಚ್ಚ ಬಾಕಿ	36,000
ಶಿಫಾರಿಸಲ್ಪಡದ ಕೆಲಸ	2,25,000
ನಗದು ಬಂದಿದ್ದು (ಶಿಫಾರಿಸಲ್ಪಟ್ಟ ಕೆಲಸದ 80 %)	9,00,000

ಗುತ್ತಿಗೆ ಖಾತೆಯನ್ನು ತಯಾರಿಸಿರಿ. ಸಂಬಂಧಪಟ್ಟ ವಿಷಯಗಳನ್ನು ಅಥಾವೆ ಪತ್ರಿಕೆಯಲ್ಲಿ ತೋರಿಸಿರಿ.



11. LMOP ನಿ. ಎರಡು ಚಟುವಟಿಕೆಗಳ ಮಾಹಿತಿ ಸಂಗ್ರಹಣ ಕೆಳಗಿನಂತಿದೆ. ಅದು ಚಟುವಟಿಕೆಯ ವೆಚ್ಚ ದರವನ್ನು ವೆಚ್ಚ ನಿರ್ಧರಿಸುವ ಸಾಮರ್ಥ್ಯದ ಮೇಲೆ ಲೆಕ್ಕಹಾಕುತ್ತದೆ.

ಚಟುವಟಿಕೆ	ವೆಚ್ಚ ನಿರ್ಣಯ	ಸಾಮರ್ಥ್ಯ	ವೆಚ್ಚ
ಶಕ್ತಿ	ಕಿಲೋ ವ್ಯಾಟ್ ಗಂಟೆಗಳು	1,00,000 kw ಗಂಟೆಗಳು	ರೂ. 5,00,000
ಗುಣಮಟ್ಟ ಪರಿಶೀಲನೆ	ಪರಿಶೀಲನೆ ಸಂಖ್ಯೆ	20,000 ಪರಿಶೀಲನೆಗಳು	ರೂ. 8,00,000

ಕಂಪನಿಯು LMOP ನಾಲ್ಕು ವಸ್ತುಗಳನ್ನು 31-3-2015 ರಂದು ಕಾಣಿಸಿಕೊಳ್ಳುವ ವರ್ಷದಲ್ಲಿ ಉತ್ಪಾದಿಸಿದ ಮತ್ತು ಕೆಳಗೆ ನಮೂದಿಸಿದ ವೆಚ್ಚನಿರ್ಣಯಗಳನ್ನು ಉಪಭೋಗ ಮಾಡಿದ ವರದಿ :

ವಸ್ತುಗಳು	ಕಿಲೋ ವ್ಯಾಟ್ ಗಂಟೆಗಳು	ಪರಿಶೀಲನಾ ಸಂಖ್ಯೆಗಳು
L	20,000	7,000
M	40,000	5,000
O	20,000	4,000
P	10,000	2,000

ಅವಶ್ಯಕತೆ:

- ಪ್ರತಿಯೊಂದು ವಸ್ತುವಿಗೆ ಪ್ರತಿಯೊಂದು ಚಟುವಟಿಕೆಯ ಮೇಲೆ ವೆಚ್ಚಗಳನ್ನು ಕಂಡುಹಿಡಿಯಿರಿ.
- ಉಪಭೋಗಿಸಿದ ಇರುವ ಪ್ರತಿ ಚಟುವಟಿಕೆಯ ವೆಚ್ಚವನ್ನು ಕಂಡುಹಿಡಿಯಿರಿ.

12. ವಾಣಿ ವೇಗದೂತ ಇವರು ರಾಣಿಬೆನ್ನೂರು - ಬೆಂಗಳೂರು ಮಾರ್ಗದಲ್ಲಿ 4 ಬಸ್ಸುಗಳನ್ನು ಓಡಿಸುತ್ತಿದ್ದು ಪ್ರತಿ ಬಸ್ಸಿನ ಆಸನ ಸಾಮರ್ಥ್ಯ 40 ಇದೆ. ಹಾಗೂ ಈ ಎರಡೂ ಶಹರಗಳ ನಡುವಿನ ಅಂತರ 300 ಕಿ.ಮೀ.. ಪ್ರತಿ ಬಸ್ಸು ಒಂದು ದಿನಕ್ಕೆ ಪೂರ್ಣ ಒಂದು ಟ್ರಿಪ್ ಓಡುತ್ತದೆ. ಹೋಗುವಾಗ 80 % ಆಸನಗಳು ತುಂಬಿದ್ದರೆ ಬರುವಾಗ 30 % ಆಸನಗಳು ಖಾಲಿ ಇರುತ್ತವೆ. ಇತರೆ ಮಾಹಿತಿ ಇಂತಿದೆ:

ಪ್ರತಿ ಬಸ್ಸಿನ ವೆಚ್ಚ/ಬೆಲೆ ರೂ. 5,00,000

ಎಲ್ಲ ಬಸ್ಸುಗಳಿಗೆ ಒಟ್ಟು ರಸ್ತೆ ಕರ ರೂ. 24,000 ವರ್ಷಕ್ಕೆ

ವೇತನ:

ನಾಲ್ಕು ಡ್ರೈವರ್‌ಗಳು ರೂ. 5,000 ತಿಂಗಳಿಗೆ ಪ್ರತಿಯೊಬ್ಬರಿಗೆ

ನಾಲ್ಕು ಕಂಡಕ್ಟರ್‌ಗಳು ರೂ. 4,000 ತಿಂಗಳಿಗೆ ಪ್ರತಿಯೊಬ್ಬರಿಗೆ

ಒಬ್ಬ ಕಾರಕೂನ ರೂ. 4,000 ತಿಂಗಳಿಗೆ

ಒಬ್ಬ ಮೇಲ್ವಿಚಾರಕ ರೂ. 5,000 ತಿಂಗಳಿಗೆ

ಕಚೇರಿ ವೆಚ್ಚಗಳು - ರೂ. 40,000 ತಿಂಗಳಿಗೆ

ದುರಸ್ತಿ ವೆಚ್ಚಗಳು - ರೂ. 3,000 ಪ್ರತಿ ಮೂರು ತಿಂಗಳಿಗೆ ಪ್ರತಿ ಬಸ್ಸಿಗೆ

ಟೈರ್-ಟ್ಯೂಬ್ ಖರ್ಚು - ರೂ. 3 ಪ್ರತಿ 50 ಕಿ.ಮೀ.ಗೆ

ವಿಮೆ ವೆಚ್ಚ ರೂ. 6,000 ಪ್ರತಿ ಮೂರು ತಿಂಗಳಿಗೆ ಪ್ರತಿ ಬಸ್ಸಿಗೆ

ಸವಕಳಿ - 15 % ವರ್ಷಕ್ಕೆ ಬಸ್ಸಿನ ವೆಚ್ಚದ ಮೇಲೆ ನಿರ್ವಹಿಸಿದ ತಿಂಗಳು - ಜನವರಿ 2015 ಮತ್ತು ಆ ತಿಂಗಳ ಇತರೆ ವೆಚ್ಚಗಳು ರೂ. 12,616

ಡೀಸಿಲ್ ವೆಚ್ಚ - ರೂ. 30 ಪ್ರತಿ ಲೀಟರಿಗೆ

ಪ್ರತಿ ಲೀಟರಿಗೆ ಕ್ರಮಿಸುವ ದೂರ - 10 ಕಿ.ಮೀ.

ವಾಹನ ನಿರ್ವಹಣೆಯ ವೆಚ್ಚ ಪಟ್ಟಿ ತಯಾರಿಸಿ. ಒಂದು ಪ್ರತಿ ಪ್ಯಾಸೆಂಜರ್ ಕಿ.ಮೀ. ವೆಚ್ಚ ಕಂಡುಹಿಡಿಯಿರಿ. ಎಲ್ಲ ಬಸ್ಸುಗಳು ತಿಂಗಳ ಎಲ್ಲ ದಿನ ಓಡುತ್ತವೆ.



13. 2014 ರಲ್ಲಿ ಒಟ್ಟು ಉತ್ಪಾದಕನು 300 ಟಿ.ವಿ. ಸೆಟ್‌ಗಳನ್ನು ಉತ್ಪಾದಿಸಿ ಮಾರಾಟ ಮಾಡಿದನು. ಅದರ ವಿವರ ಕೆಳಗಿನಂತಿದೆ:

ನೇರ ಕಚ್ಚಾ ಸರಕು - ರೂ. 7,80,000

ನೇರ ಕೂಲಿ - ರೂ. 4,20,000

ಕಾರ್ಖಾನೆ ಮೇಲ್ ವೆಚ್ಚ - ರೂ. 2,10,000

ಆಡಳಿತ ಮೇಲ್ ವೆಚ್ಚ - ರೂ. 1,41,000

ಮಾರಾಟ ಬೆಲೆ ಪ್ರತಿ ಯುನಿಟಿಗೆ ರೂ. 6,000

2015 ನೇ ವರ್ಷಕ್ಕೆ ಈ ಕೆಳಗಿನಂತೆ ಊಹೆ ಮಾಡಲಾಗಿದೆ.

i) ಪ್ರತಿ ಸೆಟ್‌ಗೆ ನೇರ ಕಚ್ಚಾ ಸರಕು ರೂ. 2,700, ಪ್ರತಿ ಸೆಟ್‌ಗೆ ನೇರ ಕೂಲಿ ರೂ. 1,500 ಆಗುವುದು.

ii) ಕಾರ್ಖಾನೆ ಮೇಲ್ ವೆಚ್ಚವನ್ನು ನೇರ ಕೂಲಿಯ ಶೇಕಡಾವಾರು ದರದಲ್ಲಿ ಆಕರಿಸಲಾಗುತ್ತದೆ.

iii) ಆಡಳಿತಾತ್ಮಕದ ಒಟ್ಟು ವೆಚ್ಚಗಳು ಎಲ್ಲಾ ಮಟ್ಟಗಳಲ್ಲಿಯೂ ಸ್ಥಿರವಾಗಿರುತ್ತವೆ.

2015 ಕ್ಕೆ ಮಾರಾಟ ಬೆಲೆಯನ್ನು ರೂ. 100 ಗಳಷ್ಟು ಕಡಿಮೆ ಮಾಡಿದಾಗ ಮತ್ತು ಒಟ್ಟು ಉತ್ಪಾದನೆ ಮತ್ತು ಮಾರಾಟ 500 ಯುನಿಟುಗಳಾದಾಗ (ಟಿ.ವಿ. ಸೆಟ್‌ಗಳು) ಯುನಿಟ್‌ವಾರು ಲಾಭ ಯಾದಿಯನ್ನು ಸಿದ್ಧಪಡಿಸಿರಿ.

ಲಾಭಾಂಶದ ಇಳಿತಕ್ಕೆ ಕಾರಣಗಳನ್ನು ನೀಡಿರಿ ಮತ್ತು ಲಾಭವನ್ನು ಏರಿಸಲು ತೆಗೆದುಕೊಳ್ಳಬೇಕಾದ ಕ್ರಮಗಳನ್ನು ಸೂಚಿಸಿರಿ.

(3×15=45)



SIXTH SEMESTER B.COM. (REVISED) DEGREE EXAMINATION, MAY 2015
INCOME TAX – LAW AND PRACTICE (Paper – II)

Time : 3 Hours]

[Max. Marks : 80

Instructions : Answer **all** questions with the strict observation of inner choice in **each** Section.

Use of simple calculator is allowed.

Question 13 case study analysis in **compulsory**.

SECTION – A

1. Answer **any ten** of the following :

- a) How do you compute short term gain ?
- b) What is indexed cost acquisition ?
- c) Mention the treatment of advance money forfeited and retained by the assessee while computing capital gains.
- d) What are tax-free commercial securities ?
- e) How do you treat rent derived from letting of building along with machinery, furniture etc. ?
- f) What is set-off of losses ?
- g) How do you set-off speculation loss ?
- h) What is adjusted gross total income ?
- i) Mention the amount of deduction allowable U/S 80 CCE.
- j) Who is an individual ?
- k) What is Book Profit ?
- l) Expand ITO and IIT.

(10×2=20)

[P.T.O.]



SECTION – B

Answer **any three** of the following :

2. From the following information furnished by Mr. Shripad, compute his capital gains for the Assessment year 2014-15 :

Particulars	Jewellery
Sales proceeds	Rs. 30,00,000
Year of sale	2013-14
Cost of acquisition	Rs. 1,16,000
Year of acquisition	1983-84
Cost of improvement	Rs. 7,85,000
Year of improvement	2011-12
Selling expenses	Rs. 5,000

The cost inflation index for 1983-84 is 116, 2011 – 12 is 785 and 2013-14 is 939.

3. Smt. Shobha furnishes the following details for the previous year ending 31-12-2014 :

- Interest on securities issued by Govt. of India Rs. 20,000.
- Winnings from lotteries (net) Rs. 14,000.
- Interest on debentures of XYZ Company Ltd., Rs. 3,600
- Dividend from Indian Company Rs. 2,000
- Income from non-agricultural land Rs. 6,000

Compute her income from other sources for the Assessment Year 2014-15.

4. From the following particulars of incomes and losses for the previous year ending 31-03-2014, calculate gross total income of Mr. Uday for the Assessment Year 2014-15 :

	Rs.
a) Income from salary	2,00,000
b) Income from house property :	
i) Income from let out property	50,000
ii) Loss from self-occupied property	30,000

- c) Income from business :
- | | |
|--|--------|
| i) Loss from speculation business | 15,000 |
| ii) Income from non-speculation business | 45,000 |
| d) Long term capital gains | 20,000 |
5. From the following information provided by Mr. Sandeep, compute the amount of deduction allowable U/S 80C for the Assessment Year 2014-15 :
- i) Life insurance premium paid Rs. 25,000 on his own life policy of Rs. 2,00,000 which was issued prior to 31-3-2012.
 - ii) Life insurance premium paid Rs. 20,000 on the life of wife. The sum assured is Rs. 1,00,000. The policy was issued on 2-04-2012.
 - iii) Contribution to Statutory Provident Fund Rs. 15,000.
 - iv) Son's tuition fees for higher education paid Rs. 38,000.
 - v) Subscription to NSC (VIII issue) Rs. 25,000.
6. Santosh and Anand are the partners in a firm sharing profits and losses equally. Book profits of the firm is Rs. 2,25,000. After charging remuneration paid to Santosh who is a working partner Rs. 1,25,000. Compute the total income of the firm for the Assessment Year 2014-15.
7. Total taxable income of Mr. Dileep for the previous year 2013-14 is Rs. 6,50,000. He has paid advance tax of Rs. 56,000. Compute his tax liability for the Assessment Year 2014-15. (3×5=15)

SECTION – C

Question 13 is **compulsory**. Answer **any two** of the remaining questions :

8. From the following information compute taxable capital gains of Mr. Prateek for the Assessment Year 2014-15 :

Particulars	Residential House Rs.	Jewellery Rs.	Non-listed Shares Rs.
Cost of acquisition (Rs.)	8,00,000	10,00,000	1,22,000
Year of acquisition	1972-73	1969-70	1993-94
Cost of additions (Rs.)	2,00,000	2,00,000	1,20,000
Year of additions	1977-78	1979-80	2004-05
Cost of improvement (Rs.)	1,40,000	66,500	-



Year of improvement	1986-87	1985-86	–
Selling expenses	15,000	–	4,250
Sales proceeds	1,36,41,000	1,31,34,000	10,05,250
Year of sale	2013-14	2013-14	2013-14

The fair market value of the house property and jewellery on 1-4-1981 was Rs. 12,00,000 and Rs. 14,00,000 respectively.

He has purchased new residential house costing Rs. 8,00,000 on 2-02-2014. The cost inflation index were :

1981-82 : 100, 1985-86 : 133, 1986-87 : 140, 1993-94 : 244, 2004-05 : 480 and 2013-14 : 939.

9. Mr. Manohar furnishes the following particulars of his investments for the previous year ended 31-3-2014 :

- a) Rs. 10,000 – 10% Central Government securities.
- b) Rs. 20,000 – 18% Tax free debentures of XYZ Co. Ltd. (non-listed)
- c) Rs. 40,000 – 10% U.P. Government securities.
- d) Rs. 36,000 – 10% Tax free Commercial securities.
- e) Rs. 30,000 – 13.5% securities of Cement Co. Ltd.

He also received during the same previous year :

- i) Rs. 2,000 as interest on bank term deposits.
- ii) Rs. 1,000 as interest on Karnataka Government Securities.
- iii) Rs. 2,700 as interest on debentures of X Co. Ltd. (listed).
- iv) Rs. 5,000 as directors sitting fees.

His other incomes were royalty from mining Rs. 12,000, ground rent Rs. 13,000 and winnings from lotteries (net) Rs. 21,000.

He claims the following expenses :

- 1) Collection charges paid to bank – 1% of gross interest from securities.
- 2) Interest on loan taken to purchase Central Government Securities Rs. 2,000.
- 3) Cost of lottery tickets purchased Rs. 500.

Compute his income from other sources for the Assessment Year 2014-15.

10. From the following particulars furnished by Ganapati of Karwar, compute his gross total income for the Assessment Year 2014-15 :

	Rs.
a) Income from salary	2,10,000
b) Income from property A (LOP)	50,000
c) Income from property B (LOP)	12,000
d) Loss from property C (SOP)	–30,000
e) Income from grocery business	60,000
f) Loss from cloth business	–20,000
g) Profit from Gold speculation business	24,000
h) Loss from Silver speculation business	–28,000
i) Long term capital gains	35,000
j) Short term capital gains	32,000
k) Short term capital loss	–18,000
l) Long term capital loss	–45,000
m) Interest on Bank term deposits (Gross)	10,000
n) Winnings from lotteries (net)	70,000

The losses carried forward from the Assessment Year 2013-14 are :

- i) Loss from cotton business Rs. 10,000.
 - ii) Unabsorbed depreciation for the previous year 2012-13 Rs. 6,000.
11. Mr. Mahableshwar furnishes the following particulars for the Assessment Year 2014-15 :
- a) He is the owner of a house consisting three equal independent units. The municipal value of the house is Rs. 1,80,000. I and II units are let out on a monthly rent of Rs. 6,000 each. III unit is occupied by him for his own residence. Municipal taxes are 10% of municipal value which is paid by him. During the year, he repaid the housing loan of Rs. 60,000 of which interest is Rs. 39,000.



- b) During the previous year, he has earned profit of Rs. 90,000 from fashion designing business. The above noted profit is arrived after charging donation to approved school Rs. 5,000 and Income Tax is Rs. 15,000.
- c) He sold non-agricultural land situated in urban area on 15-2-2014 for Rs. 5,54,000. The land was purchased for Rs. 66,500 in December 1985. The cost inflation index for 1985-86 is 133 and for 2013-14 is 939.
- d) He has received interest on term deposit of Rs. 8,000 (Gross).
- e) He has received royalty of Rs. 10,000.
- f) He has won prize from cross word puzzles Rs. 2,500.
- g) He has let machinery and furniture at a monthly rent of Rs. 5,000 on 1-06-2013. He has spent Rs. 2,000 on the repairs of the assets and depreciation for the year was Rs. 5,000.
- h) He has also made following payments during the previous year :
- i) Payment to pension fund set up by UTI Rs. 25,000.
 - ii) Subscription to bonds of NABARD Rs. 20,000.
 - iii) Contribution to units of specified Mutual Fund Rs. 15,000.

Compute the total income of Mr. Mahableshwar for the Assessment Year 2014-15

12. Leena, Meena and Veena are the partners in a firm of which Leena and Meena are the working partners. They share Profits and Losses in the ratio of 3 : 2 : 1. The following is the Profit and Loss Account of the firm for the year ended 31-3-2014 :

	Rs.	Rs.		Rs.
Salary to staff		45,000	Gross profit	2,85,000
Salary to Partners :			Bad debt recovered	
Leena	50,000		(previously	
Meena	60,000		disallowed)	3,000
Veena	<u>30,000</u>	1,40,000	Rent from house	
Office expenses		32,000	property	22,000

Interest on capital at 14% p.a.		Interest on Post Office	
Leena	21,000	SB A/c	2,000
Meena	14,000	Interest on Bank Term	
Veena	<u>7,000</u>	deposits (gross)	6,000
Municipal taxes	2,000		
Repairs	1,500		
Subscription to trade association	1,000		
Bad debts	500		
Provisions for bad debts	3,000		
Donations to college (approved)	5,000		
Depreciation	10,000		
Net profit :			
Leena	18,000		
Veena	12,000		
Meena	<u>6,000</u>		
	36,000		
	3,18,000		3,18,000

Additional Information :

- 1) Municipal taxes and repairs pertain to house property let out.
 - 2) Office expenses include commission paid to Meena Rs. 5,000 and furniture purchased Rs. 8,000.
 - 3) Depreciation allowable as per rules Rs. 9,000.
 - 4) Salary to staff includes salary paid to Veena's son who work as Accountant.
- Compute the total income of the firm for the Assessment year 2014-15 :

13. Case Study (Compulsory) :

Shri Somanath, a resident individual, furnishes the following particulars of his income :

1) Profit and Loss Account for the year ending 31-3-2014

	Rs.		Rs.
Salaries	80,000	Gross Profit	2,25,000
Rent	36,000	Interest on Government	
Interest on Bank loan	15,000	Securities	15,000
Printing and Stationery	10,000	Interest on Fixed Deposit	
Provision for bad debts	5,000	Account (gross)	10,000



Bad debts	2,000	Bad debts recovered	
Income tax	15,000	(previously allowed)	4,000
Advertisement	10,000		
Life Insurance Premium			
(own life)	10,000		
Donation (unapproved)	12,000		
General expenses	5,000		
Depreciation	6,000		
Net profit	48,000		
	2,54,000		2,54,000

II) Additional information :

- i) Salaries include salary paid to proprietor Rs. 25,000.
- ii) General expenses include motor car expenses of Rs. 1,000 used for personal purposes.
- iii) Depreciation allowable as per rules is Rs. 8,000.

III) After the business hours, he works in a call centre, from which he received basic salary of Rs. 12,000 p.m. Dearness Allowance 30% of basic salary and house rent allowance 15% of basic salary.

He has paid profession tax of Rs. 100 per month. He lives in his own house.

Compute his taxable income for the Assessment Year 2014-15.

And

IV) Re-compute his taxable income assuming that :

- i) Life Insurance premium paid is towards life policy of his father,
- ii) Donations made are to National Defence Fund, and
- iii) Deposit account mentioned in the P and L Account is a Savings Bank Account maintained with nationalised bank. **(3×15=45)**

ಕನ್ನಡ ಆವೃತ್ತಿ

ಸೂಚನೆಗಳು: ಆಯ್ಕೆಗಳಿಗೆ ಒಳಪಟ್ಟು ಎಲ್ಲಾ ವಿಭಾಗಗಳನ್ನು ಉತ್ತರಿಸಿರಿ.
ಸಾದಾ ಕ್ಯಾಲ್ಕುಲೇಟರ್ ಉಪಯೋಗಿಸಬಹುದು.
ಪ್ರಶ್ನೆ 13 ಕಡ್ಡಾಯವಾಗಿದೆ.

ವಿಭಾಗ - ಅ

1. ಈ ಕೆಳಗಿನವುಗಳಲ್ಲಿ ಬೇಕಾದ ಹತ್ತು ಪ್ರಶ್ನೆಗಳಿಗೆ ಉತ್ತರಿಸಿರಿ:
 - a) ಅಲ್ಪಾವಧಿ ಬಂಡವಾಳ ಗಳಿಕೆಯನ್ನು ನೀವು ಹೇಗೆ ಲೆಕ್ಕ ಹಾಕುವಿರಿ ?
 - b) ಸೂಚ್ಯಂಕ ನಿರ್ಧಾರಿತ ಖರೀದಿ ವೆಚ್ಚ ಎಂದರೇನು ?
 - c) ಬಂಡವಾಳ ಗಳಿಕೆಯನ್ನು ಲೆಕ್ಕ ಹಾಕುವಾಗ, ಮುಟ್ಟುಗೋಲು ಹಾಕಿ ಹಾಗು ಇಟ್ಟುಕೊಂಡ ಮುಂಗಡ ಹಣವನ್ನು ಹೇಗೆ ಪರಿಗಣಿಸುವಿರಿ ?
 - d) ತೆರಿಗೆ ಮುಕ್ತ ವಾಣಿಜ್ಯ ಭದ್ರತೆಗಳೆಂದರೇನು ?
 - e) ಯಂತ್ರೋಪಕರಣ, ಪೀಠೋಪಕರಣ, ಇತ್ಯಾದಿಗಳೊಂದಿಗೆ ಬಾಡಿಗೆಗೆ ನೀಡಿದ ಕಟ್ಟಡದ ಬಾಡಿಗೆಯನ್ನು ನೀವು ಹೇಗೆ ಪರಿಗಣಿಸುವಿರಿ ?
 - f) ನಷ್ಟದ ಹೊಂದಾಣಿಕೆ ಎಂದರೇನು ?
 - g) ಸಟ್ಟಾ ವ್ಯಾಪಾರದ ನಷ್ಟವನ್ನು ನೀವು ಹೇಗೆ ಹೊಂದಾಣಿಕೆ ಮಾಡುವಿರಿ ?
 - h) ಪರಿಷ್ಕರಿಸಿದ ಸ್ಥೂಲ ಒಟ್ಟು ಆದಾಯವೆಂದರೇನು ?
 - i) ಕಲಮು 80 CCE ಅನ್ವಯಿಸಬಹುದಾದ ಒಟ್ಟು ಕಡಿತವೆಷ್ಟು ?
 - j) ವ್ಯಕ್ತಿ ಅಂದರೆ ಯಾರು ?
 - k) ಪುಸ್ತಕದ ಲಾಭವೆಂದರೇನು ?
 - l) ವಿಸ್ತರಿಸಿರಿ: ಆಯ್.ಟಿ.ಓ. (ITO) ಮತ್ತು ಆಯ್.ಆಯ್.ಟಿ. (IIT). (10×2=20)

ವಿಭಾಗ - ಬ

ಈ ಕೆಳಗಿನ ಯಾವುದಾದರೂ ಮೂರು ಪ್ರಶ್ನೆಗಳಿಗೆ ಉತ್ತರಿಸಿರಿ:

2. ಶ್ರೀ ಶ್ರೀಪಾದರವರು ಪೂರೈಸಿರುವ ಈ ಕೆಳಗಿನ ವಿವರಗಳಿಂದ 2014-15 ಕರಾಕರಣ ವರ್ಷಕ್ಕೆ ಅವರ ಬಂಡವಾಳ ಗಳಿಕೆಯನ್ನು ಲೆಕ್ಕಹಾಕಿರಿ:

ವಿವರಗಳು	ಆಭರಣಗಳು
ಮಾರಾಟದ ಬೆಲೆ	ರೂ. 30,00,000
ಮಾರಾಟದ ವರ್ಷ	2013-14
ಖರೀದಿ ಬೆಲೆ	ರೂ. 1,16,000



ಖರೀದಿಯ ವರ್ಷ	1983-84
ಸುಧಾರಣಾ ವೆಚ್ಚ	ರೂ. 7,85,000
ಸುಧಾರಣೆಯ ವರ್ಷ	2011-12
ಮಾರಾಟದ ವೆಚ್ಚ	ರೂ. 5,000
ವೆಚ್ಚ ಹಣದುಬ್ಬರ ಸೂಚ್ಯಂಕಗಳು 1983-84 ಕ್ಕೆ 116, 2011-12 ಕ್ಕೆ 785 ಮತ್ತು 2013-14 ಕ್ಕೆ 939 ಇರುತ್ತದೆ.	

3. ಶ್ರೀಮತಿ ಶೋಭಾರವರು 31-12-2014 ರಂದು ಕೊನೆಗೊಳ್ಳುವ ವರ್ಷದ ಈ ಕೆಳಗಿನ ವಿವರಗಳನ್ನು ಒದಗಿಸಿದ್ದಾರೆ :

- ಭಾರತ ಸರ್ಕಾರ ಹಂಚಿಕೆ ಮಾಡಿರುವ ಭದ್ರತಾ ಪತ್ರಗಳ ಮೇಲೆ ಬಡ್ಡಿ ರೂ. 20,000.
- ಲಾಟರಿಯಿಂದ ಗೆದ್ದ ಮೊತ್ತ (ನಿವ್ವಳ) ರೂ. 14,000.
- XYZ ಕಂಪನಿ ನಿ. ಸಾಲಪತ್ರಗಳ ಮೇಲೆ ಬಡ್ಡಿ ರೂ. 3,600
- ಭಾರತೀಯ ಕಂಪನಿಯಿಂದ ಬಂದ ಲಾಭಾಂಶ ರೂ. 2,000
- ಕೃಷಿಯೇತರ ಭೂಮಿಯಿಂದ ಬಂದ ಆದಾಯ ರೂ. 6,000

ಕರಾಕರಣೆಯ ವರ್ಷ 2014-15 ಕ್ಕೆ ಅವರ ಇತರ ಮೂಲಗಳಿಂದ ಆದಾಯವನ್ನು ಲೆಕ್ಕಹಾಕಿರಿ.

4. 31-03-2014 ರಂದು ಕೊನೆಗೊಳ್ಳುವ ಆದಾಯ ವರ್ಷದ ಆದಾಯ ಮತ್ತು ನಷ್ಟಗಳ ಈ ಕೆಳಗಿನ ವಿವರಗಳಿಂದ, ಕರಾಕರಣೆ ವರ್ಷ 2014-15 ರಲ್ಲಿ ಶ್ರೀ ಉದಯ ಅವರ ಸ್ಥೂಲ ಒಟ್ಟು ಆದಾಯವನ್ನು ಕಂಡುಹಿಡಿಯಿರಿ :

	ರೂ.
a) ಸಂಬಳದಿಂದ ಆದಾಯ	2,00,000
b) ಮನೆಯಿಂದ ಆದಾಯ	
i) ಬಾಡಿಗೆ ನೀಡಿದ ಮನೆಯಿಂದ ಆದಾಯ	50,000
ii) ಸ್ವಂತ ವಾಸದ ಮನೆಯಿಂದಾದ ನಷ್ಟ	30,000
c) ವ್ಯವಹಾರಗಳಿಂದ ಆದಾಯ :	
i) ಸೆಟ್ಟಾ ವ್ಯಾಪಾರದಿಂದಾದ ನಷ್ಟ	15,000
ii) ಸೆಟ್ಟಾ ವ್ಯಾಪಾರವಲ್ಲದರಿಂದ ಆದಾಯ	45,000
d) ದೀರ್ಘಾವಧಿ ಬಂಡವಾಳಗಳಿಗೆ	20,000

5. ಶ್ರೀ ಸಂದೀಪರವರು ಒದಗಿಸಿರುವ ಈ ಕೆಳಗಿನ ವಿವರಗಳಿಂದ, ಕರಾಕರಣೆಯ ವರ್ಷ 2014-15 ರಲ್ಲಿ ಕಲಮ್ 80C ಅಡಿಯಲ್ಲಿ ಅವರಿಗೆ ಸಿಗಬಹುದಾದ ಕಡಿತದ ಮೊತ್ತವನ್ನು ಲೆಕ್ಕ ಹಾಕಿರಿ.

- 31-3-2012 ರ ಮುಂಚೆ ಹಂಚಿಕೆಯಾದ ರೂ. 2,00,000 ಮೊತ್ತದ ಆತನ ಸ್ವಂತ ಜೀವ ವಿಮಾ ಪಾಲಿಸಿಯ ಮೇಲೆ ಪಾವತಿಸಿದ ಜೀವ ವಿಮಾ ಕಂತು ರೂ. 25,000.
- ಆತನ ಹೆಂಡತಿಯ ಜೀವದ ಮೇಲೆ ಜೀವ ವಿಮಾ ಕಂತು ಪಾವತಿಸಿದ್ದು ರೂ. 20,000 ಪಾಲಿಸಿಯ ಮೊತ್ತ ರೂ. 1,00,000. ಈ ಪಾಲಿಸಿಯನ್ನು 02-04-2012 ರಂದು ಹಂಚಿಕೆ ಮಾಡಲಾಗಿದೆ.

- iii) ಶಾಸನಬದ್ಧ ಭವಿಷ್ಯ ನಿಧಿಗೆ ಹೂಡಿಕೆ ಮಾಡಿದ್ದು ರೂ. 15,000.
 iv) ಉನ್ನತ ವಿದ್ಯಾಭ್ಯಾಸಕ್ಕಾಗಿ ಮಗನ ಬೋಧನಾ ಶುಲ್ಕ ಪಾವತಿಸಿದ್ದು ರೂ. 38,000.
 v) ರಾಷ್ಟ್ರೀಯ ಉಳಿತಾಯ ಪತ್ರ (VIII ಹಂಚಿಕೆ) ರೂ. 25,000.

6. ಸಂತೋಷ ಮತ್ತು ಆನಂದರವರು ಒಂದು ಪಾಲುದಾರಿಕಾ ಸಂಸ್ಥೆಯಲ್ಲಿ ಪಾಲುದಾರರಾಗಿದ್ದು ಲಾಭ ಮತ್ತು ಹಾನಿಯನ್ನು ಸಮವಾಗಿ ಹಂಚಿಕೊಳ್ಳುತ್ತಿದ್ದಾರೆ. ಸಂಸ್ಥೆಯ ಪುಸ್ತಕದ ಲಾಭವು ರೂ. 2,25,000 ಆಗಿದೆ. ಈ ಪುಸ್ತಕ ಲಾಭವನ್ನು ಕಾರ್ಯನಿರತ ಪಾಲುದಾರರಾದ ಸಂತೋಷರವರ ಸಂಬಳ ರೂ. 1,25,000 ನ್ನು ಆಕರಿಸಿದ ನಂತರ ಪಡೆಯಲಾಗಿದೆ. ಕರಾಕರಣೆಯ ವರ್ಷ 2014-15 ಕ್ಕೆ ಪಾಲುದಾರಿಕಾ ಸಂಸ್ಥೆಯ ಒಟ್ಟು ಆದಾಯವನ್ನು ಲೆಕ್ಕಹಾಕಿರಿ.

7. ಆದಾಯ ವರ್ಷ 2013-14ರಲ್ಲಿ ಶ್ರೀ ದಿಲೀಪರವರ ಒಟ್ಟು ತೆರಿಗೆಗೆ ಒಳಪಡುವ ಆದಾಯವು ರೂ. 6,50,000 ಆಗಿರುತ್ತದೆ. ಅವರು ರೂ. 56,000 ವನ್ನು ಮುಂಗಡ ತೆರಿಗೆಯಾಗಿ ಪಾವತಿಸಿರುತ್ತಾರೆ. ಕರಾಕರಣೆಯ ವರ್ಷ 2014-15 ಕ್ಕೆ ಅವರ ತೆರಿಗೆ ಹೊಣೆಗಾರಿಕೆಯ ಲೆಕ್ಕ ಹಾಕಿರಿ. (3×5=15)

ವಿಭಾಗ - ಕ

ಕಡ್ಡಾಯ ಪ್ರಶ್ನೆ 13 ನ್ನು ಒಳಗೊಂಡಂತೆ ಈ ಕೆಳಗಿನವುಗಳಲ್ಲಿ ಬೇಕಾದ ಮೂರು ಪ್ರಶ್ನೆಗೆ ಉತ್ತರಿಸಿರಿ.

8. ಶ್ರೀ ಪ್ರತೀಕರವರ ಈ ಕೆಳಗಿನ ಮಾಹಿತಿಯನ್ನು ಆಧರಿಸಿ 2014-15 ಕರಾಕರಣೆ ವರ್ಷಕ್ಕೆ ತೆರಿಗೆಗೆ ಒಳಪಡುವ ಬಂಡವಾಳ ಗಳಿಕೆಯನ್ನು ಕಂಡುಹಿಡಿಯಿರಿ:

ವಿವರಗಳು	ವಾಸದ ಮನೆ	ಆಭರಣಗಳು	ಪಟ್ಟಿಯಲ್ಲಿ ಇಲ್ಲದ ಶೇರುಗಳು
	ರೂ.	ರೂ.	ರೂ.
ಖರೀದಿ ವೆಚ್ಚ (ರೂ.)	8,00,000	10,00,000	1,22,000
ಖರೀದಿ ವರ್ಷ	1972-73	1969-70	1993-94
ಹೆಚ್ಚುವರಿ ವರ್ಷ (ರೂ.)	2,00,000	2,00,000	1,20,000
ಹೆಚ್ಚುವರಿ ವೆಚ್ಚದ ವರ್ಷ	1977-78	1979-80	2004-05
ಸುಧಾರಣಾ ವೆಚ್ಚ (ರೂ.)	1,40,000	66,500	-
ಸುಧಾರಣಾ ವೆಚ್ಚದ ವರ್ಷ	1986-87	1985-86	-
ಮಾರಾಟದ ಖರ್ಚು	15,000	-	4,250
ಮಾರಾಟದ ಬೆಲೆ	1,36,41,000	1,31,34,000	10,05,250
ಮಾರಾಟದ ವರ್ಷ	2013-14	2013-14	2013-14



ದಿನಾಂಕ 1-04-1981 ರಂದು ವಾಸದ ಮನೆ ಹಾಗೂ ಆಭರಣಗಳ ನೈಜ ಮಾರುಕಟ್ಟೆ ಬೆಲೆಯು ಅನುಕ್ರಮವಾಗಿ ರೂ. 12,00,000 ಮತ್ತು ರೂ. 14,00,000 ಆಗಿರುತ್ತದೆ.

ಅವರು ದಿನಾಂಕ 2-02-2014 ರಂದು ರೂ. 8,00,000 ಮೌಲ್ಯದ ವಾಸದ ಮನೆಯನ್ನು ಖರೀದಿಸಿದ್ದಾರೆ.

ವೆಚ್ಚ ಹಣದುಬ್ಬರ ಸೂಚ್ಯಂಕವೂ 1981-82 ಕ್ಕೆ 100, 1985-86 ಕ್ಕೆ 133, 1986-87 ಕ್ಕೆ 140, 1993-94 ಕ್ಕೆ 244, 2004-05 ಕ್ಕೆ 480 ಮತ್ತು 2013-14 ಕ್ಕೆ 939 ಆಗಿರುತ್ತದೆ.

9. ಶ್ರೀ ಮನೋಹರರವರು 31-3-2014 ಕ್ಕೆ ಕೊನೆಗೊಳ್ಳುವ ಆದಾಯ ವರ್ಷದಲ್ಲಿ ಮಾಡಿರುವ ಹೂಡಿಕೆಗಳ ವಿವರ ಈ ಕೆಳಗಿನಂತಿದೆ:

- ರೂ. 10,000 – 10% ಕೇಂದ್ರ ಸರ್ಕಾರದ ಭದ್ರತಾ ಪತ್ರಗಳು
- ರೂ. 20,000 – 18% XYZ ಕಂಪನಿ ನಿ. ನ ತೆರಿಗೆ ಮುಕ್ತ ಸಾಲಪತ್ರಗಳು (ಪಟ್ಟಿಯಲ್ಲಿ ಇಲ್ಲದ)
- ರೂ. 40,000 – 10% ಉ. ಪ್ರ. ಸರ್ಕಾರದ ಭದ್ರತಾ ಪತ್ರಗಳು
- ರೂ. 36,000 – 10% ತೆರಿಗೆ ಮುಕ್ತ ವಾಣಿಜ್ಯ ಭದ್ರತಾ ಪತ್ರಗಳು
- ರೂ. 30,000 – 13.5% ಸಿಮೆಂಟ್ ಕಂಪನಿ ನಿ. ನ ಭದ್ರತಾ ಪತ್ರಗಳು

ಅವರು ಇದೇ ಆದಾಯ ವರ್ಷದಲ್ಲಿ ಈ ಕೆಳಗಿನವುಗಳನ್ನು ಪಡೆದಿದ್ದಾರೆ:

- ರೂ. 2,000 – ಬ್ಯಾಂಕ್ ಮುದ್ದತಿ ಠೇವಣಿ ಮೇಲಿನ ಬಡ್ಡಿ.
- ರೂ. 1,000 – ಕರ್ನಾಟಕ ಸರ್ಕಾರದ ಭದ್ರತಾ ಪತ್ರಗಳ ಮೇಲಿನ ಬಡ್ಡಿ.
- ರೂ. 2,700 – X ಕಂಪನಿ ನಿ. ನ ಸಾಲಪತ್ರಗಳ ಮೇಲಿನ ಬಡ್ಡಿ (ಪಟ್ಟಿಯಲ್ಲಿರುವ).
- ನಿರ್ದೇಶಕರ ಸಭಾ ಫೀಜು ರೂ. 5,000.

ಅವರ ಇತರ ಆದಾಯಗಳು ಇಂತಿವೆ:

ಗಣಿಗಳಿಂದ ಬಂದ ರಾಜಧನ ರೂ. 12,000, ಭೂ ಬಾಡಿಗೆ ರೂ. 13,000 ಮತ್ತು ಲಾಟರಿಯಿಂದ ಗೆದ್ದದ್ದು (ನಿವ್ವಳ) ರೂ. 21,000.

ಅವರು ಈ ಕೆಳಗಿನ ವೆಚ್ಚಗಳನ್ನು ಕಡಿತಗೊಳಿಸಲು ಕೇಳಿದ್ದಾರೆ :

- 1) ಬ್ಯಾಂಕಿಗೆ ಪಾವತಿಸಿದ ಸಂಗ್ರಹಣಾ ವೆಚ್ಚ – ಸಾಲಪತ್ರಗಳ ಸ್ಥೂಲ ಬಡ್ಡಿಯ ಮೇಲೆ ಶೇ. 1 ರಷ್ಟು.
- 2) ಕೇಂದ್ರ ಸರ್ಕಾರದ ಭದ್ರತಾ ಪತ್ರಗಳ ಖರೀದಿಗೆ ಮಾಡಿದ ಸಾಲದ ಬಡ್ಡಿ ರೂ. 2,000.
- 3) ಲಾಟರಿ ಟಿಕೆಟುಗಳ ಖರೀದಿ ವೆಚ್ಚ ರೂ. 500.

2014-15 ಕರಾಕರಣೆ ವರ್ಷದ ಇತರ ಮೂಲಗಳ ಆದಾಯವನ್ನು ಲೆಕ್ಕ ಹಾಕಿರಿ.

10. ಕಾರವಾರದ ಶ್ರೀ ಗಣಪತಿಯವರು ಕೊಟ್ಟಿರುವ ಈ ಕೆಳಗಿನ ವಿವರಗಳಿಂದ, 2014-15 ನೇ ಕರಾಕರಣೆ ವರ್ಷದ ಅವರ ಸ್ಥೂಲ ಒಟ್ಟು ಆದಾಯವನ್ನು ಲೆಕ್ಕ ಹಾಕಿರಿ :

	ರೂ.
a) ಸಂಬಳದ ಆದಾಯ	2,10,000
b) A - ಮನೆಯಿಂದ ಆದಾಯ (ಬಾಡಿಗೆ ಮನೆ)	50,000
c) B - ಮನೆಯಿಂದ ಆದಾಯ (ಬಾಡಿಗೆ ಮನೆ)	12,000
d) C - ಮನೆಯಿಂದಾದ ನಷ್ಟ (ಸ್ವಂತ ವಾಸದ ಮನೆ)	-30,000
e) ಕಿರಾಣಿ ವ್ಯವಹಾರದಿಂದಾದ ಆದಾಯ	60,000
f) ಬಟ್ಟೆ ವ್ಯವಹಾರದಲ್ಲಿಯ ನಷ್ಟ	-20,000
g) ಬಂಗಾರದ ಸಟ್ಟಾ ವ್ಯವಹಾರದಿಂದಾದ ಲಾಭ	24,000
h) ಬೆಳ್ಳಿ ಸಟ್ಟಾ ವ್ಯವಹಾರದಿಂದಾದ ನಷ್ಟ	-28,000
i) ದೀರ್ಘಾವಧಿ ಬಂಡವಾಳ ಗಳಿಕೆ	35,000
j) ಅಲ್ಪಾವಧಿ ಬಂಡವಾಳ ಗಳಿಕೆ	32,000
k) ಅಲ್ಪಾವಧಿ ಬಂಡವಾಳ ನಷ್ಟ	-18,000
l) ದೀರ್ಘಾವಧಿ ಬಂಡವಾಳ ನಷ್ಟ	-45,000
m) ಬ್ಯಾಂಕಿನಲ್ಲಿರುವ ಮುದ್ದತಿ ಠೇವಣಿ ಮೇಲಿನ ಬಡ್ಡಿ (ಸ್ಥೂಲ)	10,000
n) ಲಾಟರಿಯಿಂದ ಗೆದ್ದದ್ದು (ನಿವ್ವಳ)	70,000

ಕರಾಕರಣೆ ವರ್ಷ 2013-14 ರಿಂದ ಮುಂದುವರಿಸಿಕೊಂಡು ಬಂದ ನಷ್ಟಗಳು :

- i) ಹತ್ತಿ ವ್ಯವಹಾರದಿಂದಾದ ನಷ್ಟ ರೂ. 10,000
- ii) ಆದಾಯ ವರ್ಷ 2012-13 ರಲ್ಲಿ ಖರ್ಚು ಹಾಕದ ಸವಕಳಿ 6,000.

11. ಶ್ರೀ ಮಹಾಬಲೇಶ್ವರ ಕರಾಕರಣೆ ವರ್ಷ 2014-15 ಕ್ಕೆ ಈ ಕೆಳಗಿನ ವಿವರಗಳನ್ನು ಒದಗಿಸಿರುತ್ತಾರೆ :

- a) ಅವರು ಒಂದೇ ಸಮನಾದ ಮೂರು ಭಾಗಗಳಿರುವ ಮನೆಯ ಮಾಲೀಕರಾಗಿದ್ದಾರೆ. ಮನೆಯ ಮುನಿಸಿಪಲ್ ಬೆಲೆಯು ರೂ. 1,80,000 ಆಗಿರುತ್ತದೆ. I ಮತ್ತು II ನೇ ಭಾಗಗಳನ್ನು ಪ್ರತಿಯೊಂದಕ್ಕೆ ರೂ. 6,000 ಮಾಸಿಕ ಬಾಡಿಗೆಗೆ ನೀಡಿರುತ್ತಾರೆ. III ನೇ ಭಾಗವನ್ನು ಅವರು ತಮ್ಮ ಸ್ವಂತ ವಾಸಕ್ಕೆ ಉಪಯೋಗಿಸಿದ್ದಾರೆ. ಮುನಿಸಿಪಲ್ ಬೆಲೆಯು ಶೇಕಡಾ 10 ರಷ್ಟಿರುವ ಮುನಿಸಿಪಲ್ ತೆರಿಗೆಯನ್ನು ಅವರೇ ಪಾವತಿಸಿರುತ್ತಾರೆ. ಈ ವರ್ಷ ಅವರು ರೂ. 60,000 ಮನೆಯ ಸಾಲವನ್ನು ತುಂಬಿರುತ್ತಾರೆ. ಆ ಮೊತ್ತದಲ್ಲಿ ರೂ. 39,000 ಗಳ ಬಡ್ಡಿಯು ಕೂಡಿರುತ್ತದೆ.
- b) ಈ ಆದಾಯ ವರ್ಷದಲ್ಲಿ, ಅವರು ಫ್ಯಾಷನ್ ಡಿಸೈನ್ ವ್ಯವಹಾರದಿಂದ ರೂ. 90,000 ಲಾಭವನ್ನು ಗಳಿಸಿದ್ದಾರೆ. ಈ ಮೇಲ್ಕಾಣಿಸಿದ ಲಾಭವನ್ನು ಮಾನ್ಯತೆ ಪಡೆದ ಶಾಲೆಗೆ ದೇಣಿಗೆ ರೂ. 5,000 ಹಾಗೂ ಆದಾಯ ತೆರಿಗೆ ರೂ. 15,000 ಆಕರಿಸಿದ ನಂತರ ಪಡೆಯಲಾಗಿದೆ.



- c) ಪಟ್ಟಣ ಪ್ರದೇಶದಲ್ಲಿರುವ ಕೃಷಿಯೇತರ ಭೂಮಿಯನ್ನು ದಿನಾಂಕ 15-2-2014 ರಂದು ರೂ. 5,54,000 ಗಳಿಗೆ ಮಾರಾಟ ಮಾಡಲಾಗಿದೆ. ಈ ಭೂಮಿಯನ್ನು ಡಿಸೆಂಬರ್ 1985 ರಲ್ಲಿ ರೂ. 66,500 ಗಳಿಗೆ ಕೊಂಡುಕೊಳ್ಳಲಾಗಿತ್ತು. ವೆಚ್ಚ ಹಣದುಬ್ಬರ ಸೂಚ್ಯಂಕ 1985-86 ಕ್ಕೆ 133 ಮತ್ತು 2013-14 ಕ್ಕೆ 939 ಇರುತ್ತದೆ.
- d) ಮುದ್ದತಿ ಠೇವಣಿಯಿಂದ ಪಡೆದ ಬಡ್ಡಿ ರೂ. 8,000 (ಸ್ಥೂಲ).
- e) ರಾಜಧನ ಪಡೆದದ್ದು ರೂ. 10,000.
- f) ಪದಬಂಧಗಳಿಂದ ಗೆದ್ದ ಬಹುಮಾನ ರೂ. 2,500.
- g) ದಿನಾಂಕ 1-06-2013 ರಂದು ಯಂತ್ರೋಪಕರಣ ಹಾಗೂ ಪೀಠೋಪಕರಣಗಳನ್ನು ಮಾಸಿಕ ಬಾಡಿಗೆ ರೂ. 5,000 ಕ್ಕೆ ಬಾಡಿಗೆ ನೀಡಲಾಗಿದೆ. ಈ ಸ್ವತ್ತುಗಳ ರಿಪೇರಿಗಾಗಿ ರೂ. 2,000 ವ್ಯಯಿಸಲಾಗಿದೆ ಮತ್ತು ವರ್ಷದ ಸವಕಳಿಯು ರೂ. 5,000 ಆಗಿರುತ್ತದೆ.
- h) ಆದಾಯ ವರ್ಷದಲ್ಲಿ ಈ ಕೆಳಗಿನ ಪಾವತಿಗಳನ್ನೂ ಸಹ ಮಾಡಲಾಗಿದೆ :
- i) ಯು.ಟಿ.ಆರ್.ನ ನಿವೃತ್ತಿ ನಿಧಿಗೆ ಪಾವತಿಸಿದ್ದು ರೂ. 25,000.
- ii) ನಾಬಾರ್ಡ್‌ನ ಬಾಂಡುಗಳಲ್ಲಿ ಹೂಡಿಕೆ ರೂ. 20,000.
- iii) ನಿರ್ದಿಷ್ಟ ಪಡಿಸಿದ ಪಾರಸ್ಪರಿಕ ನಿಧಿಯ ಯುನಿಟುಗಳಲ್ಲಿ ಹೂಡಿಕೆ ರೂ. 15,000.

ಕರಾರಣೆ ವರ್ಷ 2014-15 ಕ್ಕೆ ಶ್ರೀ ಮಹಾಬಲೇಶ್ವರರವರ ಒಟ್ಟು ಆದಾಯವನ್ನು ಲೆಕ್ಕಹಾಕಿರಿ.

12. ಲೀನಾ, ಮೀನಾ ಮತ್ತು ವೀಣಾ ಇವರು ಪಾಲುದಾರಿಕಾ ಸಂಸ್ಥೆಯಲ್ಲಿ ಪಾಲುದಾರರಾಗಿದ್ದು, ಅವರಲ್ಲಿ ಲೀನಾ ಮತ್ತು ಮೀನಾ ಕಾರ್ಯನಿರತ ಪಾಲುದಾರರಾಗಿದ್ದಾರೆ. ಅವರು ಲಾಭ ಮತ್ತು ಹಾನಿಯನ್ನು 3 : 2 : 1 ಪ್ರಮಾಣದಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಪಾಲುದಾರಿಕಾ ಸಂಸ್ಥೆಯ 31-3-2014 ಕ್ಕೆ ಕೊನೆಗೊಳ್ಳುವ ವರ್ಷದ ಲಾಭ-ಹಾನಿ ಖಾತೆಯು ಈ ಕೆಳಗಿನಂತಿದೆ :

	ರೂ.	ರೂ.	ರೂ.
ಸಿಬ್ಬಂದಿ ವೇತನ		45,000	ಸ್ಥೂಲ ಲಾಭ
ಪಾಲುದಾರರಿಗೆ ವೇತನ:			2,85,000
ಲೀನಾ	50,000		ಕರೆಡು ಸಾಲ ವಸೂಲಾತಿ
ಮೀನಾ	60,000		(ಹಿಂದೆ ತಿರಸ್ಕರಿಸಲ್ಪಟ್ಟಿದ್ದು)
ವೀಣಾ	30,000	1,40,000	ಮನೆಯಿಂದ ಬಂದ ಬಾಡಿಗೆ
ಕಛೇರಿ ವೆಚ್ಚಗಳು		32,000	ಅಂಚೆ ಕಛೇರಿಯ ಉಳಿತಾಯ
ಬಂಡವಾಳದ ಮೇಲಿನ ಬಡ್ಡಿ ಶೇ. 14 ರಂತೆ			ಖಾತೆಯ ಮೇಲೆ ಬಡ್ಡಿ
ಲೀನಾ	21,000		2,000
ಮೀನಾ	14,000		ಬ್ಯಾಂಕಿನ ಮುದ್ದತಿ ಠೇವಣಿ
ವೀಣಾ	7,000	42,000	ಮೇಲೆ ಬಡ್ಡಿ (ಸ್ಥೂಲ)
ಮುನಿಸಿಪಲ್ ತೆರಿಗೆಗಳು		2,000	6,000



ರಿಪೇರಿ ವೆಚ್ಚ	1,500
ವ್ಯಾಪಾರ ಸಂಘದ ವಂತಿಗೆ	1,000
ಕರಡು ಸಾಲ	500
ಕರಡು ಸಾಲ ಮೀಸಲು	3,000
ಮಾನ್ಯತೆ ಪಡೆದ ಕಾಲೇಜಿಗೆ ದೇಣಿಗೆ	5,000
ಸವಕಳಿ	10,000

ನಿವ್ವಳ ಲಾಭ:

ಲೀನಾ	18,000	
ಮೀನಾ	12,000	
ವೀಣಾ	<u>6,000</u>	36,000

3,18,000

3,18,000

ಹೆಚ್ಚುವರಿ ಮಾಹಿತಿ :

- 1) ಮೇಲ್ಕಾಣಿಸಿದ ಮುನಿಸಿಪಲ್ ತೆರಿಗೆ ಹಾಗೂ ರಿಪೇರಿ ವೆಚ್ಚಗಳು ಬಾಡಿಗೆ ಮನೆಗೆ ಸಂಬಂಧಿಸಿದೆ.
- 2) ಕಛೇರಿ ವೆಚ್ಚಗಳಲ್ಲಿ ಮೀನಾರವರಿಗೆ ಪಾವತಿಸಿದ ದಲ್ಲಾಳಿ ರೂ. 5,000 ಮತ್ತು ಪೀಠೋಪಕರಣ ಖರೀದಿ ರೂ. 8,000 ಸೇರಿದೆ.
- 3) ನಿಯಮಾವಳಿಗಳ ಪ್ರಕಾರ ತೆಗೆಯಬಹುದಾದ ಸವಕಳಿ ರೂ. 9,000.
- 4) ಸಿಬ್ಬಂದಿ ವೇತನದಲ್ಲಿ ಲೆಕ್ಕಿಗನಾಗಿ ಕಾರ್ಯನಿರ್ವಹಿಸುತ್ತಿರುವ ವೀಣಾರವರ ಮಗನ ವೇತನವು ಸೇರಿದೆ. ಕರಾಕರಣೆ ವರ್ಷ 2014-15 ರ ಪಾಲುದಾರಿಕಾ ಸಂಸ್ಥೆಯ ಒಟ್ಟು ಆದಾಯವನ್ನು ಲೆಕ್ಕ ಹಾಕಿರಿ.

13. ಪ್ರಕರಣ ಅಧ್ಯಯನ (ಕಡ್ಡಾಯ ಪ್ರಶ್ನೆ) :

ನಿವಾಸಿ ವ್ಯಕ್ತಿಯಾಗಿರುವ ಶ್ರೀ ಸೋಮನಾಥರವರು ತಮ್ಮ ಆದಾಯದ ಈ ಕೆಳಗಿನ ವಿವರಗಳನ್ನು ಒದಗಿಸಿದ್ದಾರೆ :

1) 31-3-2014 ರಂದು ಕೊನೆಗೊಳ್ಳುವ ವರ್ಷದ ಲಾಭ ಮತ್ತು ಹಾನಿಯ ಖಾತೆ:

	ರೂ.		ರೂ.
ವೇತನಗಳು	80,000	ಸ್ಥೂಲ ಲಾಭ	2,25,000
ಬಾಡಿಗೆ	36,000	ಸರಕಾರದ ಭದ್ರತಾ ಪತ್ರಗಳ	
ಬ್ಯಾಂಕ್ ಸಾಲದ ಮೇಲಿನ ಬಡ್ಡಿ	15,000	ಮೇಲಿನ ಬಡ್ಡಿ	15,000
ಮುದ್ರಣ ಮತ್ತು ಸ್ವೇಶನರಿ	10,000	ಮುದ್ದತಿ ಠೇವು ಖಾತೆ ಮೇಲಿನ	
ಕರಡು ಸಾಲ ಮೀಸಲು	5,000	ಬಡ್ಡಿ (ಸ್ಥೂಲ)	10,000



ಕರಡು ಸಾಲ	2,000	ಕರಡು ಸಾಲ ವಸೂಲಾತಿ	
ಆದಾಯ ತೆರಿಗೆ	15,000	(ಹಿಂದೆ ಮಾನ್ಯತೆ ಹೊಂದಿದ್ದು)	4,000
ಜಾಹೀರಾತು	10,000		
ಜೀವ ವಿಮಾ ಕಂತು (ಸ್ವಂತ ಜೀವದ ಮೇಲೆ)	10,000		
ದೇಣಿಗೆ (ಮಾನ್ಯತೆಯಿಲ್ಲದ)	12,000		
ಸಾಮಾನ್ಯ ವೆಚ್ಚಗಳು	5,000		
ಸವಕಳಿ	6,000		
ನಿವ್ವಳ ಲಾಭ	48,000		
	2,54,000		2,54,000

II) ಹೆಚ್ಚುವರಿ ಮಾಹಿತಿ :

- i) ವೇತನಗಳಲ್ಲಿ ಮಾಲೀಕರಿಗೆ ಪಾವತಿಸಿದ ರೂ. 25,000 ಸೇರಿದೆ.
- ii) ಸಾಮಾನ್ಯ ವೆಚ್ಚಗಳಲ್ಲಿ ವೈಯಕ್ತಿಕ ಉದ್ದೇಶಕ್ಕೆ ಉಪಯೋಗಿಸಿದ ಮೋಟಾರ್ ಕಾರು ವೆಚ್ಚ ರೂ. 1,000 ಸೇರಿದೆ.
- iii) ನಿಯಮಾವಳಿಗಳ ಪ್ರಕಾರ ತೆಗೆಯಬಹುದಾದ ಸವಕಳಿ ರೂ. 8,000.

- III) ವ್ಯವಹಾರದ ಸಮಯದ ನಂತರ ಅವರು ಒಂದು ಕಾಲೆಸೆಂಟರ್‌ನಲ್ಲಿ ಕಾರ್ಯ ನಿರ್ವಹಿಸುತ್ತಾರೆ. ಈ ಮೂಲದಿಂದ ಪ್ರತಿ ತಿಂಗಳಿಗೆ ರೂ. 12,000 ದಂತೆ ಮೂಲವೇತನ, ಮೂಲವೇತನದ ಶೇಕಡಾ 30 ರಷ್ಟು ತುಟ್ಟಿಭತ್ಯೆ ಮತ್ತು ಮೂಲವೇತನದ ಶೇಕಡಾ 15 ರಷ್ಟು ಮನೆ ಬಾಡಿಗೆ ಭತ್ಯೆಯನ್ನು ಪಡೆದಿರುತ್ತಾರೆ. ಅವನು ತನ್ನ ಸ್ವಂತ ಮನೆಯಲ್ಲಿ ವಾಸವಾಗಿದ್ದಾನೆ. ಅವರು ಪ್ರತಿ ತಿಂಗಳಿಗೆ ರೂ. 100 ರಂತೆ ವೃತ್ತಿ ತೆರಿಗೆಯನ್ನು ಪಾವತಿಸಿದ್ದಾರೆ. ಕರಾಕರಣೆ ವರ್ಷ 2014-15 ಕ್ಕೆ ಆತನ ತೆರಿಗೆಗೆ ಒಳಪಡುವ ಒಟ್ಟು ಆದಾಯವನ್ನು ಲೆಕ್ಕಹಾಕಿರಿ.

ಮತ್ತು

- IV) ಈ ಕೆಳಗಿನ ಅಂಶಗಳನ್ನು ಪರಿಗಣಿಸಿ, ಆತನ ಒಟ್ಟು ಆದಾಯವನ್ನು ಮರುಲೆಕ್ಕ ಹಾಕಿರಿ :

- i) ಜೀವ ವಿಮಾ ಕಂತು ಪಾವತಿಸಿದ್ದು ಆತನ ತಂದೆಯ ಜೀವ ವಿಮಾ ಪಾಲಿಸಿಯ ಮೇಲೆ ಎಂದು ಭಾವಿಸಿ.
- ii) ದೇಣಿಗೆಗಳನ್ನು ರಾಷ್ಟ್ರೀಯ ರಕ್ಷಣಾ ನಿಧಿಗೆ ಮಾಡಿದ್ದಾರೆಂದು ಭಾವಿಸಿ.
- iii) ಲಾಭ ಮತ್ತು ಹಾನಿ ಖಾತೆಯಲ್ಲಿ ತಿಳಿಸಿರುವ ಠೇವಣಿ ಖಾತೆಯನ್ನು ರಾಷ್ಟ್ರೀಕೃತ ಬ್ಯಾಂಕೊಂದರಲ್ಲಿ ಹೊಂದಿದ ಉಳಿತಾಯ ಖಾತೆಯೆಂದು ಭಾವಿಸಿ.

(3×15=45)



SIXTH SEMESTER B.COM. (REVISED) DEGREE EXAMINATION, MAY 2015
BUSINESS LAW

Time : 3 Hours]

[Max. Marks : 80

Instruction : Attempt *all* Sections according to *internal choice*.

ಸೂಚನೆ : ಆಂತರಿಕ ಆಯ್ಕೆಗನುಗುಣವಾಗಿ ಎಲ್ಲಾ ವಿಭಾಗಗಳಿಗೆ ಉತ್ತರಿಸಿರಿ.

SECTION – A

ವಿಭಾಗ - ಅ

Answer **any ten** of the following :

(10×2=20)

ಈ ಕೆಳಗಿನವುಗಳಲ್ಲಿ ಬೇಕಾದ ಹತ್ತಕ್ಕೆ ಉತ್ತರಿಸಿರಿ :

- What is Business Law ?
ವಾಣಿಜ್ಯ ನ್ಯಾಯ ಎಂದರೇನು ?
- What is free consent ?
ಮುಕ್ತ ಸಮ್ಮತಿ ಎಂದರೇನು ?
- What are 'Quasi Contracts' ?
ಸೂಚ್ಯ ಒಪ್ಪಂದಗಳೆಂದರೇನು ?
- What are 'Contingent Contracts' ?
ಸಂಭವನೀಯ ಒಪ್ಪಂದಗಳೆಂದರೇನು ?
- What is 'Cross-offer' ?
ಅಡ್ಡ ಪ್ರಸ್ತಾಪಗಳೆಂದರೇನು ?
- What is discharge of contract ?
ಒಪ್ಪಂದದ ವಿಸರ್ಜನೆ ಎಂದರೇನು ?
- What is contract of 'Pledge' ?
'ಗಿರವಿ' ಒಪ್ಪಂದಗಳು ಎಂದರೇನು ?
- Who is a special agent ?
ವಿಶೇಷ ಕಾರ್ಯಭಾರಿ ಎಂದರೆ ಯಾರು ?

[P.T.O.]



- i) What is 'Acquisition' ?
'ಅರ್ಜನೆ' ಎಂದರೇನು ?
- j) What is unfair trade practice ?
ಅನುಚಿತ ವ್ಯಾಪಾರ ಕ್ರಮವೆಂದರೇನು ?
- k) Who is a "Consumer" ?
ಗ್ರಾಹಕ ಎಂದರೆ ಯಾರು ?
- l) What is consumer dispute ?
ಗ್ರಾಹಕ ವ್ಯಾಜ್ಯ (ವಿವಾದ) ಎಂದರೇನು ?

SECTION – B

ವಿಭಾಗ - ಬ

Answer **any three** of the following :

(3×5=15)

ಈ ಕೆಳಗಿನ ಬೇಕಾದ ಮೂರು ಪ್ರಶ್ನೆಗಳಿಗೆ ಉತ್ತರಿಸಿರಿ:

2. Define Consideration. State its essentials.
ಪ್ರತಿಫಲದ ವ್ಯಾಖ್ಯೆ ಬರೆದು ಅದರ ಅವಶ್ಯಕತೆಗಳನ್ನು ತಿಳಿಸಿರಿ.
3. Distinguish between contract of indemnity and contract of Guarantee.
ನಷ್ಟ ಪರಿಹಾರ ಒಪ್ಪಂದ ಮತ್ತು ಜಾಮೀನುದಾರಿಕೆ ಒಪ್ಪಂದಗಳ ನಡುವಿನ ವ್ಯತ್ಯಾಸಗಳನ್ನು ಬರೆಯಿರಿ.
4. Explain briefly the different ways of discharging the contract.
ಒಪ್ಪಂದವನ್ನು ವಿಸರ್ಜಿಸುವ ವಿವಿಧ ವಿಧಗಳನ್ನು ಸಂಕ್ಷಿಪ್ತವಾಗಿ ವಿವರಿಸಿರಿ.
5. Write the objectives of Competition Law, 2002.
ಪೈಪೋಟಿ ಕಾಯಿದೆ, 2002ರ ಉದ್ದೇಶಗಳನ್ನು ಬರೆಯಿರಿ.
6. What are the objectives of Consumer Protection Act, 1986 ?
ಗ್ರಾಹಕ ರಕ್ಷಣಾ ಕಾಯಿದೆ, 1986ರ ಉದ್ದೇಶಗಳನ್ನು ತಿಳಿಸಿರಿ.
7. Write a note on termination of agency by operation of law.
ಕಾನೂನಿನ ಕಾರ್ಯಾಚರಣೆಯ ಮೂಲಕ ಕಾರ್ಯಭಾರವನ್ನು ಅಂತ್ಯಗೊಳಿಸುವುದರ ಮೇಲೆ ಟಿಪ್ಪಣಿ ಬರೆಯಿರಿ.

Question Number 13 is **compulsory**. Answer **any two** of the remaining.

(3×15=45)

ಪ್ರಶ್ನೆ 13 ಕಡ್ಡಾಯವಾಗಿದೆ. ಇನ್ನುಳಿದವುಗಳಲ್ಲಿ ಬೇಕಾದ ಎರಡಕ್ಕೆ ಉತ್ತರಿಸಿರಿ:

8. Define 'Contract'. Explain the essentials of a valid contract.
ಒಪ್ಪಂದ ವ್ಯಾಖ್ಯೆಯಿಸಿರಿ. ಊರ್ಜಿತ ಒಪ್ಪಂದದ ಅವಶ್ಯಕ ಅಂಶಗಳನ್ನು ವಿವರಿಸಿರಿ.

9. Define the term 'Agent'. Explain briefly the duties of an agent to the principal and of a principal to an agent.

'ಕಾರ್ಯಭಾರಿ' ಪದದ ವ್ಯಾಖ್ಯೆ ಬರೆಯಿರಿ. ಯಜಮಾನನಿಗಾಗಿ ಕಾರ್ಯಭಾರಿಯು ನಿರ್ವಹಿಸುವ ಕರ್ತವ್ಯಗಳು ಮತ್ತು ಕಾರ್ಯಭಾರಿಗಾಗಿ ಯಜಮಾನನು ನಿರ್ವಹಿಸುವ ಕರ್ತವ್ಯಗಳನ್ನು ಸಂಕ್ಷಿಪ್ತವಾಗಿ ವಿವರಿಸಿರಿ.

10. What is "Contract of Agency" ? Explain the different modes of creating an agency.

ಕಾರ್ಯಭಾರ ಒಪ್ಪಂದವೆಂದರೇನು ? ಕಾರ್ಯಭಾರ ಸೃಷ್ಟಿಯ ವಿವಿಧ ವಿಧಾನಗಳನ್ನು ವಿವರಿಸಿರಿ.

11. What are the anti-competitive agreements according to Competition Act, 2002 ?

2002, ಪೈಪೋಟಿಯ ಕಾನೂನು ಪ್ರಕಾರ, ಪೈಪೋಟಿ ವಿರೋಧಿ ಒಡಂಬಡಿಕೆಗಳು ಯಾವುವು ?

12. Explain the various Consumer Disputes Redressal Agencies.

ಗ್ರಾಹಕರ ವ್ಯಾಜ್ಯ ಪರಿಹಾರದ ಕಾರ್ಯಭಾರಿಗಳ ವಿವಿಧ ಪ್ರಕಾರಗಳನ್ನು ವಿವರಿಸಿರಿ.

13. Case study (**Compulsory**) :

ಪ್ರಾಯೋಗಿಕ ಪ್ರಶ್ನೆ (ಕಡ್ಡಾಯ)

a) 'X' advances a loan of Rs. 25,000 to 'Y' a minor, on the guarantee of 'Z'. On the due date, 'Y' refuses to repay the loan on the ground of minority. Can 'X' recover the amount from 'Z'.

'X'ನು ಅಲ್ಪವಯಿಯಾದ 'Y'ನಿಗೆ, 'Z'ನ ಜಾಮೀನಿನ ಮೇಲೆ ರೂ. 25,000 ಗಳ ಸಾಲವನ್ನು ನೀಡುತ್ತಾನೆ. ಆದರೆ ವಾಯಿದೆ ದಿನದಂದು 'Y'ನು ತಾನು ಅಲ್ಪವಯಿಯಾಗಿದ್ದರಿಂದ ಸಾಲವನ್ನು ಮರುಪಾವತಿ ಮಾಡಲು ನಿರಾಕರಿಸುತ್ತಾನೆ. 'X'ನು ಆ ಸಾಲದ ಹಣವನ್ನು 'Z'ನಿಂದ ವಸೂಲು ಮಾಡಬಹುದೇ ?



- b) 'Sita' enters into a contract with 'Ram' that, she would sing at night for one week at a theatre for a remuneration of Rs. 5,000 per day. 'Sita' sings for four days. Subsequently she fell ill. Can 'Ram' ask for damages for loss of income from 'Sita'.

'ಸೀತಾ', 'ರಾಮ'ನ ಕೂಡ ಥಿಯೇಟರ್ ಒಂದರಲ್ಲಿ ಒಂದು ವಾರದವರೆಗೆ ರಾತ್ರಿ ಹಾಡು ಹೇಳಲು ಒಪ್ಪಂದ ಮಾಡಿಕೊಳ್ಳುತ್ತಾಳೆ. ದಿನ ಒಂದಕ್ಕೆ ರೂ. 5,000/- ಸಂಭಾವನೆ ಗೊತ್ತು ಪಡಿಸಲಾಗುತ್ತದೆ. ಅದರಂತೆ, 'ಸೀತಾ' ನಾಲ್ಕು ದಿನಗಳವರೆಗೆ ಥಿಯೇಟರ್‌ನಲ್ಲಿ ಹಾಡುತ್ತಾಳೆ. ಆದರೆ, ತದನಂತರ ಆಕೆ ಅನಾರೋಗ್ಯಕ್ಕೆ ಒಳಗಾಗುತ್ತಾಳೆ. 'ರಾಮ'ನು ತನಗಾದ ಉತ್ಪನ್ನದ ನಷ್ಟವನ್ನು 'ಸೀತಾ'ಳಿಂದ ಕೇಳಬಹುದೇ ?

- c) Mr. A promises to pay Rs. 20,000 per month to his wife, but, fails to pay the promised amount. She file a case in the court against Mr. A for breach of the agreement. Will she succeeds ?

ಮೀ. ಅನು ತನ್ನ ಪತ್ನಿಗೆ ಪ್ರತಿ ತಿಂಗಳು ರೂ. 20,000/- ಗಳ ಮೊತ್ತವನ್ನು ನೀಡಲು ವಾಗ್ದಾನ ಮಾಡುತ್ತಾನೆ. ಆದರೆ ಈ ವಾಗ್ದಾನದಂತೆ ಪ್ರತಿ ತಿಂಗಳು ಹಣ ನೀಡಲು ವಿಫಲನಾಗುತ್ತಾನೆ. ಆಗ ಆತನ ಪತ್ನಿಯು ತನ್ನ ಪತಿಯ ವಿರುದ್ಧ ವಚನದ ಉಲ್ಲಂಘನೆಗಾಗಿ ಕೋರ್ಟಿನಲ್ಲಿ ದಾವೆ ಹೂಡುತ್ತಾಳೆ. ಈ ಕೇಸಿನಲ್ಲಿ ಪತ್ನಿಯು ಯಶಸ್ಸು ಪಡೆಯಬಹುದೇ ?



SIXTH SEMESTER B.COM. DEGREE EXAMINATION, MAY 2015
ECONOMICS (Revised)
Industrial Economics

Time : 3 Hours]

[Max. Marks : 80

Instructions : 1) *All sub questions should be answered at **one** place continuously.*

2) *Answer to **all** Sections should be written in the **same** answer book.*

ಸೂಚನೆ: 1) ಎಲ್ಲಾ ಉಪಪ್ರಶ್ನೆಗಳಿಗೆ ಒಂದೇ ಕಡೆಗೆ ಉತ್ತರ ಬರೆಯಿರಿ.

2) ಎಲ್ಲಾ ವಿಭಾಗಗಳ ಉತ್ತರಗಳನ್ನು ಒಂದೇ ಉತ್ತರ ಪತ್ರಿಕೆಯಲ್ಲಿ ಬರೆಯಿರಿ.

SECTION – A

ವಿಭಾಗ - ಅ

I. Answer **any ten** of the following questions in **2 – 3** sentences **each**.

ಕೆಳಗಿನ ಬೇಕಾದ **10** (ಹತ್ತು) ಪ್ರಶ್ನೆಗಳಿಗೆ **2 – 3** ವಾಕ್ಯಗಳಲ್ಲಿ ಉತ್ತರಿಸಿರಿ.

a) What is Private Sector ?

ಖಾಸಗಿ ವಲಯ ಎಂದರೇನು ?

b) Give the meaning of Joint Sector.

ಕೂಡು ವಲಯದ ವ್ಯಾಖ್ಯೆ ನೀಡಿರಿ.

c) What is location of industry ?

ಉದ್ಯಮಿಯ ಸ್ಥಾನೀಕರಣ ಎಂದರೇನು ?

d) Define planned location of industry.

ಯೋಜನಾಬದ್ಧ ಉದ್ಯಮಿಯ ಸ್ಥಾನೀಕರಣವನ್ನು ವ್ಯಾಖ್ಯಾನಿಸಿರಿ.

[P.T.O.]

e) State the meaning of balanced regional development.

ಸಮತೋಲನ ಪ್ರಾದೇಶಿಕ ಅಭಿವೃದ್ಧಿಯ ಅರ್ಥ ನೀಡಿರಿ.

f) Define rural industries.

ಗ್ರಾಮೀಣ ಉದ್ಯಮಗಳನ್ನು ವ್ಯಾಖ್ಯಾನಿಸಿ.

g) What is privatization ?

ಖಾಸಗೀಕರಣ ಎಂದರೇನು ?

h) Expand I F C I.

I F C I ವಿಸ್ತರಿಸಿರಿ.

i) What is meant by industrial finance ?

ಕೈಗಾರಿಕಾ ಹಣಕಾಸು ಎಂದರೇನು ?

j) Give the meaning of short term finance.

ಅಲ್ಪಾವಧಿ ಹಣಕಾಸಿನ ಅರ್ಥ ನೀಡಿರಿ.

k) Define industrial policy.

ಔದ್ಯಮಿಕ ನೀತಿ ವ್ಯಾಖ್ಯಾನಿಸಿ.

l) What is liberalization ?

ಉದಾರೀಕರಣ ಎಂದರೇನು ?

(10×2= 20)

SECTION – B

ವಿಭಾಗ - ಬ

II. Answer **any three** of the following.

ಕೆಳಗಿನವುಗಳಲ್ಲಿ ಬೇಕಾದ ಮೂರು ಪ್ರಶ್ನೆಗಳಿಗೆ ಉತ್ತರಿಸಿರಿ.

1) Explain the role of Public Sector in India.

ಭಾರತದಲ್ಲಿ ಸಾರ್ವಜನಿಕ ವಲಯದ ಪಾತ್ರವನ್ನು ವಿವರಿಸಿರಿ.

2) Critically examine Sargent Florence Theory of industrial location.

ಸಾರ್ಜೆಂಟ್ ಫ್ಲೋರೆನ್ಸ್ ಅವರ ಔದ್ಯಮಿಕ ಸ್ಥಾನೀಕರಣದ ಸಿದ್ಧಾಂತವನ್ನು ವಿಮರ್ಶಾತ್ಮಕವಾಗಿ ಪರಿಶೀಲಿಸಿರಿ.

3) Write a note on Iron and Steel Industry in India.

ಭಾರತದಲ್ಲಿ ಕಬ್ಬಿಣ ಮತ್ತು ಉಕ್ಕಿನ ಉದ್ಯಮಿಯ ಮೇಲೆ ಟಿಪ್ಪಣಿ ಬರೆಯಿರಿ.

4) Examine the MNC's in India.

ಭಾರತದಲ್ಲಿ ಬಹುರಾಷ್ಟ್ರೀಯ ಕಂಪನಿಗಳನ್ನು ಪರಿಶೀಲಿಸಿರಿ.

5) Explain the Industrial Policy 1948.

1948ರ ಕೈಗಾರಿಕಾ ನೀತಿಯನ್ನು ವಿವರಿಸಿರಿ.

6) Examine the role of IFCI in India

ಭಾರತದಲ್ಲಿ IFCIದ ಪಾತ್ರವನ್ನು ಪರಿಶೀಲಿಸಿರಿ.

(3×5 = 15)

SECTION – C

ವಿಭಾಗ - ಕ

III. Answer any three of the followings. Question 12 is compulsory.

ಕೆಳಗಿನವುಗಳಲ್ಲಿ ಬೇಕಾದ ಮೂರು ಪ್ರಶ್ನೆಗಳಿಗೆ ಉತ್ತರಿಸಿರಿ. ಪ್ರಶ್ನೆ 12 ಕಡ್ಡಾಯ.

7) Critically examine the role of MNC's in India.

ಭಾರತದಲ್ಲಿ ಬಹುರಾಷ್ಟ್ರೀಯ ಕಂಪನಿಗಳ ಪಾತ್ರವನ್ನು ವಿಮರ್ಶಾತ್ಮಕವಾಗಿ ಪರಿಶೀಲಿಸಿರಿ.

8) Explain Weber's theory of industrial location.

ವೆಬರ್ ಅವರ ಕೈಗಾರಿಕಾ ಸ್ಥಾನೀಕರಣದ ಸಿದ್ಧಾಂತವನ್ನು ವಿವರಿಸಿರಿ.

9) Examine the progress of cotton textile industry in India.

ಭಾರತದಲ್ಲಿ ಹತ್ತಿಬಟ್ಟೆ ಉದ್ಯಮಿಯ ಪ್ರಗತಿಯನ್ನು ಪರಿಶೀಲಿಸಿರಿ.

10) Critically examine the Industrial Policy of 1956.

1956ರ ಕೈಗಾರಿಕಾ ನೀತಿಯನ್ನು ವಿಮರ್ಶಾತ್ಮಕವಾಗಿ ಪರಿಶೀಲಿಸಿರಿ.



11) Explain the role and functions of SIDBI.

SIDBIದ ಪಾತ್ರ ಹಾಗೂ ಕಾರ್ಯಗಳನ್ನು ವಿವರಿಸಿರಿ.

12) **Case let :**

The rural industries provide immediate large scale employment and they also offer a method of ensuring a more equitable distribution of national income. They facilitate effective mobilization of resources, capital and skills which might otherwise remain unutilized. Some problems of urbanization tends to create will be avoided by the establishment of small centres of industrial production all over the country.

Questions :

a) Give the features of rural industries.

b) Explain the merits of rural industries in India.

ಗ್ರಾಮೀಣ ಉದ್ಯಮಗಳು ತಕ್ಷಣದಲ್ಲಿ ಬೃಹತ್ ಪ್ರಮಾಣದ ಉದ್ಯೋಗ ನೀಡುತ್ತವೆ ಮತ್ತು ರಾಷ್ಟ್ರೀಯ ಆದಾಯದ ಸಮತೋಲನ ಹಂಚಿಕೆಯ ವಿಧಾನವನ್ನು ಕಲ್ಪಿಸುತ್ತವೆ. ಉಪಯುಕ್ತವಾಗದೇ ಉಳಿಯಬಹುದಾದ ಕಾರ್ಯಕುಶಲತೆ, ಬಂಡವಾಳ ಹಾಗೂ ಸಂಪನ್ಮೂಲಗಳ ಪರಿಣಾಮಕಾರಿ ಸಂಗ್ರಹಕ್ಕೆ ಅನುಕೂಲ ಒದಗಿಸುತ್ತವೆ. ದೇಶದ ತುಂಬೆಲ್ಲ ಸಣ್ಣ ಔದ್ಯಮಿಕ ಉತ್ಪಾದನಾ ಕೇಂದ್ರಗಳನ್ನು ಸ್ಥಾಪಿಸುವುದರಿಂದ, ಯೋಜನಾರಹಿತ ನಗರೀಕರಣದ ಸಮಸ್ಯೆಗಳನ್ನು ನಿವಾರಿಸಬಹುದು.

a) ಗ್ರಾಮೀಣ ಉದ್ಯಮಗಳ ಲಕ್ಷಣಗಳನ್ನು ನೀಡಿರಿ.

b) ಭಾರತದಲ್ಲಿ ಗ್ರಾಮೀಣ ಉದ್ಯಮಗಳ ಗುಣಗಳನ್ನು ವಿವರಿಸಿರಿ.

(3×15= 45)



SIXTH SEMESTER B.COM. (REVISED) DEGREE EXAMINATION, MAY 2015
COMPUTER APPLICATIONS IN BUSINESS
(Financial Accounting with Tally)

Time: 3 Hours]

[Max. Marks : 80

Instructions : Answer **all** Sections subject to internal choice.
Question number **12** is **compulsory**.

SECTION - A

- Answer **any ten** questions from the following.
 - a) Name any two buttons available in Tally ERP-9 vertical button box.
 - b) How do you activate and deactivate calculator in Tally ?
 - c) Write the procedure to shut the company in Tally.
 - d) Write the use of F₂ and Alt + F₂ short cut keys in Tally.
 - e) What is the use of contra voucher in Tally ?
 - f) Name any two Inventory vouchers in Tally.
 - g) What do you mean by stock categories in Tally ?
 - h) What do you mean by exception reports in Tally ?
 - i) Write the use of cash flow statement in Tally.
 - j) What is voucher class ?
 - k) Expand VAT and TIN.
 - l) How do you create scenario in Tally ?

(10×2=20)

[P.T.O.]



SECTION – B

Answer **any three** questions from the following.

2. List the advantages of Tally package ERP-9.
3. Write the procedure to create and alter ledger in Tally.
4. Write uses of memorandum voucher in Tally.
5. Explain the steps to display and alter stock items in Tally.
6. What is day book ? Explain the procedure to display in detailed view of Day Book in Tally ERP-9 ?
7. Write the procedure to create Budgets for cost centre. **(3×5 =15)**

SECTION – C

Answer **any three** questions from the following including question number **12**, which is **compulsory**.

8. Explain the components of Tally ERP-9 window.
9. What is Group ? Explain predefined groups in Tally ERP-9.
10. Explain any five inventory vouchers in Tally.
11. Explain the following.
 - a) Purchase and Sales Register
 - b) Exception Reports
 - c) Ratio Analysis.



2 Case study question.

Mr. Ramu commenced business on 1-4-2013 Journalise the below transactions in tabular form to identify groups, ledgers and vouchers.

- 1-4-13 Mr. Ramu commenced business with Rs. 10,00,000/-
- 2-4-13 Deposited into bank Rs. 5,00,000/-
- 3-4-13 Mr. Ramu withdraw Rs. 10,000 for office use.
- 4-4-13 Mr. Ramu withdraw Rs. 20,000 for personal use
- 5-4-13 Purchased plant and machinery for Rs. 3,00,000 paid by cheque.
- 6-4-13 Purchased goods Rs. 1,00,000 from Tejus Enterprises Ltd.
- 7-4-13 Sold goods Rs. 1,20,000 to Trisha Co.Ltd.
- 8-4-13 Purchase return to Tejus Enterprises Ltd. Rs. 25,000
- 9-4-13 Sales return from Trisha Co.Ltd Rs. 20,000
- 10-4-13 Loan given to Mr. Vinod Rs. 35,000

13. Write a short note on

- a) Bank Reconciliation
- b) Debt note and Credit note vouchers
- c) Ratio Analysis.

(3×15 = 45)

8420 – F11 – VISC – R – M – 15



SIXTH SEMESTER B.COM. DEGREE EXAMINATION, MAY 2015

SERVICES MARKETING

ಸೇವೆಗಳ ಮಾರಾಟ

Paper – IV (Elective Paper – Revised)

[Time : 3 Hours]

[Max. Marks : 80]

Instructions : 1) Attempt **all** Sections according to **internal** choice.

2) Question No. 13 case study, is **compulsory**.

ಸೂಚನೆಗಳು: 1) ಆಂತರಿಕ ಆಯ್ಕೆಗಳ ಪ್ರಕಾರ ಎಲ್ಲಾ ವಿಭಾಗಗಳನ್ನು ಉತ್ತರಿಸಿರಿ.

2) ಹದಿಮೂರನೆಯ ಪ್ರಶ್ನೆ ಪ್ರಕರಣ ಅಧ್ಯಯನಕಡ್ಡಾಯ.

SECTION – A

ವಿಭಾಗ - ಅ

Answer any ten of the following :

(10×2=20)

ಐ ಕೆ ಐ ನಾ ಬೇಕಾದ ಹತ್ತು ಪ್ರಶ್ನೆಗಳಿಗೆ ಉತ್ತರಿಸಿರಿ.

a Define services marketing.

ಸೇವಾ ಮಾರಾಟವನ್ನು ವ್ಯಾಖ್ಯಾನಿಸಿ.

b What is professional service ?

ವೃತ್ತಿಪರ ಸೇವೆ ಎಂದರೇನು ?

c What is service package ?

ಸೇವಾ ಪ್ಯಾಕೇಜ್ (ಸೇವಾ ಸಮುಚ್ಚಯ) ಎಂದರೇನು ?

d What is strategic planning ?

ತಂತ್ರಗಾರಿಕೆಯ ಯೋಜನೆ ಎಂದರೇನು ?

[P.T.O.]



e) Write any two objectives of pricing.

ಬೆಲೆ ನೀತಿಯ ಯಾವುದೇ ಎರಡು ಉದ್ದೇಶಗಳನ್ನು ನಮೂದಿಸಿ.

f) Who is a Broker ?

ಬ್ರೋಕರ್ ಎಂದರೆ ಯಾರು ?

g) What is advertising ?

ಜಾಹೀರಾತು ಎಂದರೇನು ?

h) What is service quality dimension ?

ಸೇವೆಯ ಗುಣಮಟ್ಟ ಆಯಾಮ ಎಂದರೇನು ?

i) Mention any two service intermediaries.

ಯಾವುದೇ ಎರಡು ಸೇವಾ ಮಧ್ಯವರ್ತಿಯವರನ್ನು ನಮೂದಿಸಿ.

j) What is Service Design ?

ಸೇವಾ ವಿನ್ಯಾಸ ಎಂದರೇನು ?

k) What is cost based pricing ?

ವೆಚ್ಚ ಆಧಾರಿತ ಬೆಲೆ ಎಂದರೇನು ?

l) What is outsourcing ?

ಹೊರಗುತ್ತಿಗೆ ಎಂದರೇನು ?

SECTION – B

ವಿಭಾಗ - ಬಿ

Answer **any three** of the following questions.

(3×5=15)

ಈ ಕೆಳಗಿನ ಯಾವುದೇ ಮೂರು ಪ್ರಶ್ನೆಗಳಿಗೆ ಉತ್ತರಿಸಿರಿ.

2. Explain features of services marketing.

ಸೇವಾ ಮಾರಾಟದ ಗುಣಲಕ್ಷಣಗಳನ್ನು ವಿವರಿಸಿರಿ.

3. Write on Goods v/s Services.

ಸರಕು ಮತ್ತು ಸೇವೆಗಳಲ್ಲಿ ಇರುವ ವ್ಯತ್ಯಾಸಗಳನ್ನು ಬರೆಯಿರಿ.

4. What are the drawbacks of Franchising ?

ಪ್ರಾಂಚೈಸಿಂಗ್‌ನಲ್ಲಿರುವ ನ್ಯೂನತೆಗಳನ್ನು ವಿವರಿಸಿರಿ.

5. Explain strategies for influencing customer perception.

ಗ್ರಾಹಕ ಗ್ರಹಿಕೆಯ ಮೇಲೆ ಪ್ರಭಾವಶಾಲಿಯಾಗಿರುವ ತಂತ್ರಗಳನ್ನು ವಿವರಿಸಿ.

6. Explain importance of pricing.

ಬೆಲೆ ನೀತಿಯ ಪ್ರಾಮುಖ್ಯತೆಯನ್ನು ವಿವರಿಸಿ.

7. What are the advantages of using Agents and Brokers ?

ಮಧ್ಯವರ್ತಿಗಳು ಮತ್ತು ದಲ್ಲಾಲರುಗಳಿಂದ ಆಗುವ ಅನುಕೂಲತೆಗಳಾವುವು ?

SECTION – C

ವಿಭಾಗ - ಕ

Question No. 13 is **compulsory** (case study). Answer **any two** of the remaining. **(3×15=45)**

ಪದಿಮೂರನೇಯ ಪ್ರಶ್ನೆ ಕಡ್ಡಾಯವಾಗಿರುತ್ತದೆ. ಉಳಿದವುಗಳಿಂದ ಬೇಕಾದ ಎರಡು ಪ್ರಶ್ನೆಗಳಿಗೆ ಉತ್ತರಿಸಿರಿ.

8. Explain the reasons for growth in service with reference to Indian perspective.

ಭಾರತೀಯ ದೃಷ್ಟಿಕೋನದಿಂದ ಸೇವೆಯಲ್ಲಿ ಬೆಳವಣಿಗೆಯ ಕಾರಣಗಳನ್ನು ವಿವರಿಸಿರಿ.

9. Describe the process in new service development.

ಹೊಸ ಸೇವಾ ಅಭಿವೃದ್ಧಿಯ ಪ್ರಕ್ರಿಯೆಯನ್ನು ವಿವರಿಸಿ.

10. Explain the various functions undertaken by service intermediaries.

ಸೇವಾ ಮಧ್ಯವರ್ತಿಗಳು ನಿರ್ವಹಿಸುವ ವಿವಿಧ ಕಾರ್ಯಗಳನ್ನು ವಿವರಿಸಿರಿ.



11. Explain the GAP model of Service Quality.

ಸೇವೆಯ ಗುಣಮಟ್ಟದ (GAP) ಮಾದರಿಯನ್ನು ವಿವರಿಸಿ.

12. Describe Service Life Cycle with a neat diagram.

ಸೇವಾ ಜೀವನ ಚಕ್ರವನ್ನು ಸೂಕ್ತ ಚಿತ್ರದೊಂದಿಗೆ ವಿವರಿಸಿ.

13. **Case study :**

ಪ್ರಕರಣ ಅಧ್ಯಯನ :

Assume you have newly started a Jungle Resort. What advertising strategies you would like to adopt for its success ?

ತಾವು ನೂತನವಾಗಿ ಜಂಗಲ್ ರೆಸಾರ್ಟ್‌ನ್ನು ಪ್ರಾರಂಭಿಸಿದ್ದೀರಿ. ಈ ಯೋಜನೆಯನ್ನು ಯಶಸ್ವಿಗೊಳಿಸಲು ಯಾವ ಜಾಹೀರಾತು ತಂತ್ರಗಾರಿಕೆಯನ್ನು ಅಳವಡಿಸಿಕೊಳ್ಳುತ್ತೀರಿ ?



SIXTH SEMESTER B.COM. DEGREE EXAMINATION, MAY 2015

INDUSTRIAL RELATIONS

(Group C and D) (Elective Paper – Revised) (Paper – IV)

Time 3 Hours]

[Max. Marks : 80

- Instructions :** 1) Answer *all* questions according to *internal* choice.
2) Question 13 is *compulsory*.

SECTION – A

Answer **any ten** of the following :

- a) What is industrial relation ?
- b) Who are the parties to industrial relations ?
- c) What is a trade union ?
- d) Expand INTUC and AITUC.
- e) What is meant by collective bargaining ?
- f) What is distributive bargaining ?
- g) What is meant by Lock-outs ?
- h) What is Wild-Cat strike ?
- i) Give the meaning of industrial dispute.
- j) Mention any two forms of workers participation in management.
- k) Mention any two limitations of workers participation in management.
- l) What is pluralistic approach to industrial relations. **(10×2=20)**

SECTION – B

Answer **any Three** of the following :

2. Bring out the characteristics of Indian labour.
3. Explain the importance of collective bargaining.
4. Briefly explain the causes of Industrial Disputes in India.
5. What is workers' participation in management ? Briefly explain its importance.
6. Why do workers join a trade union ? Explain.
7. What is quality-circle ? What are its benefits ? **(3×5=15)**

[P.T.O.]



SECTION – C

Answer **any three** including question **13**, which is **compulsory**.

8. "Industrial relations benefits to all concerned with organisation by promoting industrial peace and harmony". In the light of this statement, explain the objectives and importance of industrial relations.
9. What are the different stages involved in the process of collective bargaining? Explain them.
10. Explain the machinery available for the settlement of industrial disputes, under the Industrial Disputes Act – 1947.
11. Write short notes on **any three** of the following :
 - a) Nature of industrial relations.
 - b) Recent trends in trade union movement in India.
 - c) Conditions for effective collective bargaining.
 - d) Gandhian approach to industrial relations.
12. "Workers participation in management in India has not been a resounding success" Give the reasons for the failure of WPM in India. What are your suggestions to make it effective?
13. Case study question (**Compulsory**) :

Moon limited is manufacturing light vehicles and engages, nearly 5000 workers.

The conflicts between management and labour on the matters of wage-hike and on some conditions of employment have been unresolved for the last 3 months.

The impasse is mainly due to the union rivalries and indifferent attitudes of the union leaders in protecting the interests of the workers.

In the back drop of this situation,

 - 1) Bring out the problems of trade unions in India.
 - 2) What measures do you suggest to strengthen trade union movement in India?

(3×15=45)



ಕನ್ನಡ ಆವೃತ್ತಿ

- ಸೂಚನೆಗಳು: 1) ಆಂತರಿಕ ಆಯ್ಕೆಗಳ ಅನುಸಾರ ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸಿರಿ.
2) ಪ್ರಶ್ನೆ 13 ಕಡ್ಡಾಯವಾಗಿದೆ.

ವಿಭಾಗ - ಅ

1. ಬೇಕಾದ ಹತ್ತಕ್ಕೆ ಉತ್ತರಿಸಿರಿ:

- ಕೈಗಾರಿಕಾ ಸಂಬಂಧ ಎಂದರೇನು?
- ಕೈಗಾರಿಕಾ ಸಂಬಂಧದಲ್ಲಿ ಭಾಗೀದಾರರು ಯಾರು?
- ಕಾರ್ಮಿಕ ಸಂಘಟನೆ ಎಂದರೇನು?
- INTUC ಮತ್ತು AITUC ಇವುಗಳನ್ನು ವಿಸ್ತರಿಸಿರಿ.
- ಸಾಮೂಹಿಕ ಚೌಕಾಸಿ ಎಂದರೇನು?
- ಹಂಚಿಕೆ ಚೌಕಾಸಿ ಎಂದರೇನು?
- ಬೀಗಮುದ್ರೆ ಹಾಕುವುದು ಎಂದರೇನು?
- 'ವೈಲ್ಡ್ - ಕ್ಯಾಟ್' (ಕಾಡು-ಬೆಕ್ಕು) ಮುಷ್ಕರ ಎಂದರೇನು?
- ಕೈಗಾರಿಕಾ ವಿವಾದ ಇದರ ಅರ್ಥವನ್ನು ಹೇಳಿರಿ.
- ನಿರ್ವಹಣೆಯಲ್ಲಿ ಕೆಲಸಗಾರರು ಭಾಗವಹಿಸುವಿಕೆಯ ಯಾವುದಾದರೂ ಎರಡು ಪ್ರಕಾರಗಳನ್ನು ಹೇಳಿರಿ.
- ನಿರ್ವಹಣೆಯಲ್ಲಿ ಕೆಲಸಗಾರರು ಭಾಗವಹಿಸುವಿಕೆಯ ಯಾವುದಾದರೂ ಎರಡು ಮಿತಿಗಳನ್ನು ಹೇಳಿರಿ.
- ಕೈಗಾರಿಕಾ ಸಂಬಂಧದ ಬಹುತ್ವದ ಧೋರಣೆ ಎಂದರೇನು? (10×2=20)

ವಿಭಾಗ - ಬ

ಬೇಕಾದ ಮೂರಕ್ಕೆ ಉತ್ತರಿಸಿರಿ:

- ಭಾರತೀಯ ಕಾರ್ಮಿಕರ ಗುಣಲಕ್ಷಣಗಳನ್ನು ತಿಳಿಸಿ.
- ಸಾಮೂಹಿಕ ಚೌಕಾಸಿಯ ಮಹತ್ವವನ್ನು ವಿವರಿಸಿ.
- ಕೈಗಾರಿಕಾ ವಿವಾದಗಳ ಕಾರಣಗಳನ್ನು ಸಂಕ್ಷಿಪ್ತವಾಗಿ ವಿವರಿಸಿ.
- ನಿರ್ವಹಣೆಯಲ್ಲಿ ಕೆಲಸಗಾರರು ಭಾಗವಹಿಸುವಿಕೆ ಎಂದರೇನು? ಅದರ ಮಹತ್ವವನ್ನು ಸಂಕ್ಷಿಪ್ತವಾಗಿ ವಿವರಿಸಿರಿ.
- ಕಾರ್ಮಿಕ ಸಂಘಟನೆಗೆ ಕೆಲಸಗಾರರು ಯಾಕೆ ಸೇರುತ್ತಾರೆ? ವಿವರಿಸಿ.
- ಗುಣ ಮಟ್ಟದ ವೃತ್ತ ಎಂದರೇನು? ಅದರ ಪ್ರಯೋಜನಗಳು ಯಾವುವು? (3×5=15)



ವಿಭಾಗ - ಕ

ಪ್ರಶ್ನೆ 13ರನ್ನೊಳಗೊಂಡಂತೆ ಬೇಕಾದ ಮೂರಕ್ಕೆ ಉತ್ತರಿಸಿರಿ.

8. "ಸಂಘಟನೆಗೆ ಸಂಬಂಧಪಟ್ಟ ಎಲ್ಲರಲ್ಲಿ ಕೈಗಾರಿಕಾ ಶಾಂತಿ ಮತ್ತು ಸಾಮರಸ್ಯವನ್ನು ಹೆಚ್ಚಿಸುವ ಪ್ರಯೋಜನವನ್ನು ಕೈಗಾರಿಕಾ ಸಂಬಂಧಗಳು ಉಂಟು ಮಾಡುತ್ತದೆ." ಈ ಹೇಳಿಕೆಯ ಹಿನ್ನೆಲೆಯಲ್ಲಿ ಕೈಗಾರಿಕಾ ಸಂಬಂಧಗಳ ಉದ್ದೇಶಗಳನ್ನು ಮತ್ತು ಮಹತ್ವಗಳನ್ನು ವಿವರಿಸಿರಿ.
9. ಸಾಮೂಹಿಕ ಚೌಕಾಸಿಯ ಪ್ರಕ್ರಿಯೆಯಲ್ಲಿ ಅಡಕವಾಗಿರುವ ವಿವಿಧ ಹಂತಗಳು ಯಾವುವು ? ಅವುಗಳನ್ನು ವಿವರಿಸಿರಿ.
10. ಕೈಗಾರಿಕಾ ವಿವಾದಗಳ ಕಾಯ್ದೆ - 1947, ಇದರ ಅಡಿಯಲ್ಲಿ ಕೈಗಾರಿಕಾ ವಿವಾದಗಳನ್ನು ಬಗೆಹರಿಸುವ ಬಗ್ಗೆ ಇರುವ ವ್ಯವಸ್ಥೆಯನ್ನು ವಿವರಿಸಿರಿ.
11. ಈ ಕೆಳಗಿನ ಬೇಕಾದ ಮೂರಕ್ಕೆ ಲಘು ಟಿಪ್ಪಣಿಗಳನ್ನು ಬರೆಯಿರಿ.
 - a) ಕೈಗಾರಿಕಾ ಸಂಬಂಧಗಳ ಲಕ್ಷಣಗಳು.
 - b) ಭಾರತದಲ್ಲಿ ಕಾರ್ಮಿಕ ಸಂಘಟನೆಯ ಚಳುವಳಿಯಲ್ಲಿನ ಇತ್ತೀಚಿನ ಬೆಳವಣಿಗೆಗಳು.
 - c) ಪರಿಣಾಮಕಾರಿ ಸಾಮೂಹಿಕ ಚೌಕಾಸಿಗೆ ಬೇಕಾದ ಅಂಶಗಳು.
 - d) ಕೈಗಾರಿಕಾ ಸಂಬಂಧಗಳ ಬಗ್ಗೆ ಇರುವ ಗಾಂಧೀಜಿಯವರ ವಿಚಾರಗಳು.
12. "ನಿರ್ವಹಣೆಯಲ್ಲಿ ಕೆಲಸಗಾರರು ಭಾಗವಹಿಸುವಿಕೆ, ಭಾರತದಲ್ಲಿ ಯಶಸ್ವಿಯಾಗಿಲ್ಲ". ನಿರ್ವಹಣೆಯಲ್ಲಿ ಕೆಲಸಗಾರರು ಭಾಗವಹಿಸುವಿಕೆಯ ಅಪಯಶಸ್ಸಿನ ಕಾರಣಗಳನ್ನು ನೀಡಿರಿ ಅದನ್ನು ಪರಿಣಾಮಕಾರಿಯಾಗಿ ಮಾಡಲು ನಿಮ್ಮ ಸಲಹೆಗಳು ಯಾವುವು ?
13. ಪ್ರಕರಣ ಅಧ್ಯಯನ (ಕಡ್ಡಾಯ)

ಮೂನ್‌ಲಿಮಿಟೆಡ್ ಲಘು ವಾಹನಗಳನ್ನು ತಯಾರಿಸುತ್ತಿದ್ದು, ಸುಮಾರು ಐದು ಸಾವಿರ ಕಾರ್ಮಿಕರನ್ನು ಹೊಂದಿದೆ.

ಕೂಲಿ ಹೆಚ್ಚಿಸುವ ಹಾಗೂ ಕೆಲವು ಉದ್ಯೋಗ ಸಂಬಂಧಿ ವಿಷಯಗಳ ಬಗ್ಗೆ ಆಡಳಿತ ಮಂಡಳಿ ಮತ್ತು ಕಾರ್ಮಿಕರ ಮಧ್ಯೆ ಉಂಟಾದ ಘರ್ಷಣೆಗಳು ಕಳೆದ ಮೂರು ತಿಂಗಳುಗಳಿಂದ ಪರಿಹಾರವಾಗಿಲ್ಲ.

ಕಾರ್ಮಿಕ ಸಂಘಟನೆಗಳ ಪ್ರತಿಸ್ಪರ್ಧೆ ಮತ್ತು ಕಾರ್ಮಿಕರ ಹಿತ ಕಾಪಾಡುವಲ್ಲಿ ಸಂಘಟನೆಗಳ ನಾಯಕರಲ್ಲಿರುವ ನಿರಾಸಕ್ತಿಗಳೇ ಈ ಬಿಕ್ಕಟ್ಟಿಗೆ ಮೂಲ ಅಂಶಗಳಾಗಿವೆ.

ಈ ಸ್ಥಿತಿಯ ಹಿನ್ನೆಲೆಯಲ್ಲಿ,

 - 1) ಭಾರತದಲ್ಲಿ ಕಾರ್ಮಿಕ ಸಂಘಟನೆಗಳ ಸಮಸ್ಯೆಗಳನ್ನು ಹೇಳಿರಿ.
 - 2) ಕಾರ್ಮಿಕ ಸಂಘಟನೆಗಳ ಚಳುವಳಿಯನ್ನು ಭಾರತದಲ್ಲಿ ಬಲಗೊಳಿಸಲು ನೀವು ಯಾವ ಸಲಹೆಗಳನ್ನು ನೀಡುವಿರಿ ?

(3×15=45)



SIXTH SEMESTER B.COM. DEGREE EXAMINATION, MAY 2015
PRINCIPLES OF FOREIGN EXCHANGE – III (Revised)

Time: 3 Hours]

[Max. Marks: 80

Instructions: 1) Answer **all** the questions subject to internal choice.
2) Question No. 13 (Case Study) is **compulsory**.

SECTION – A

Answer **any ten** :

- A) What is Foreign Exchange Market ?
- B) What is Spread ?
- C) What is Fixed Rate of Exchange ?
- D) What is 'Law of One Price' ?
- E) Give two points of distinction between depreciation and devaluation of currency.
- F) Give the meaning of Direct Quotation.
- G) What is currency arbitrage ?
- H) What is exposure ?
 - I) Give the meaning of Hedging ?
- J) Expand FEMA, and OTC.
- K) Calculate spread percentage.
1 Dollar = Rs. 60.50 – Rs. 60.60.
- L) Ascertain forward premium.
Spot rate 1 pound = Rs. 95.30.
60 days forward rate Rs. 95.80.

(10×2=20)

P.T.O.



SECTION – B

Answer **any three** of the following questions.

2. Distinguish between forward trading and futures trading.
3. Give the merits of fluctuating rate system of exchange rate.
4. Find cross rate of Pound to Dollar and Dollar to Pound.
1 Pound = Rs. 90 1 Dollar = Rs. 60.
5. Explain in brief cross-credit swap.
6. Explain organisation of FEDAI.
7. Spot rate of Dollar is Rs. 60. Inflation rate in India is 8%, and in America it is 4%. Find out forward rate, after adjusting for inflation rates in two countries. (5×3=15)

SECTION – C

Answer **any three**, Question No. 13 (Case Study) is **compulsory** :

8. Explain functions of foreign exchange market.
9. What is Exchange Rate ? Explain factors determining Exchange Rate.
10. Ascertain forward rates for following quotations :

Currency	Spot Rate	Forward points/PIPS		
		30 Days	60 Days	90 Days
* Dollar to Rupees	Rs. 62.50/70	20/40	20/10	50/30
* Pound to Dollar	\$ 1.60/70	20/30	50/40	10/20
* Pound to Euro	Euro 1.10/20	40/60	20/30	30/20

11. Critically evaluate principles of Purchase Power Parity Theory of exchange rate determination.

2. Translate the following Balance Sheet under Historical rate and current and non-current rate method :

Historical Rate : 1 Pound = Rs. 90

Current Rate : 1 Pound = Rs. 100

Balance Sheet (in Pounds)

Liabilities	Amount	Assets	Amount
Equity	9,000	Fixed Assets	45,000
Long term loan	90,000	Stock	18,000
Current Liabilities	18,000	Bills receivables	36,000
		Bank	18,000
	1,17,000		1,17,000

5)

3. **Case Study (Compulsory) :**

You are importing goods worth Dollar 100,000 from America. Money payable in Dollars after 90 days. Today's exchange rate is Rs. 60 per Dollar. You expect Dollar to appreciate to Rs. 63 per Dollar.

You enter into a call option deal with the your Banker on following terms :

Premium Rs. 1/ Dollar

Strike price Rs. 61/ Dollar

If the market price after 90 days is

- a) Rs. 59
- b) Rs. 64
- c) Rs. 61

Explain your decision to be

- 1) In the money – Buy the Dollar from Banker
- 2) Out of money – Buy the Dollar from market
- 3) At the money – Cost will be same from bank or market.

(15x3=45)



ಕನ್ನಡ ಆವೃತ್ತಿ

- ಸೂಚನೆಗಳು: 1) ಆಂತರಿಕ ಆಯ್ಕೆಗೆ ಒಳಪಟ್ಟು, ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸಿ.
2) ಪ್ರಶ್ನೆ 13 (ಕೇಸ್ ಸ್ಟಡಿ) ಕಡ್ಡಾಯ.

ವಿಭಾಗ - ಎ

1. ಬೇಕಾದ 10 ಪ್ರಶ್ನೆಗಳಿಗೆ ಉತ್ತರಿಸಿರಿ:

- A) ವಿದೇಶಿ ವಿನಿಮಯ ಮಾರುಕಟ್ಟೆ ಎಂದರೇನು ?
B) ಚದುರುವಿಕೆ (Spread) ಎಂದರೇನು ?
C) ಸ್ಥಿರ ವಿನಿಮಯ ದರ ಎಂದರೇನು ?
D) “ಏಕ ಬೆಲೆ ನಿಯಮ” (Law of one price) ಎಂದರೇನು ?
E) ಕರೆನ್ಸಿಯ ಅಪಮೌಲ್ಯ (devaluation) ಮತ್ತು ಸವಕಳಿ (depreciation) ಎರಡು ವ್ಯತ್ಯಾಸಗಳನ್ನು ತಿಳಿಸಿರಿ.
F) ಪ್ರತ್ಯಕ್ಷ ದರ (Direct Quotation)ದ ಅರ್ಥ ತಿಳಿಸಿರಿ.
G) ಕರೆನ್ಸಿಯ ಮಧ್ಯಸ್ಥಿಕೆ (Arbitrage) ಎಂದರೇನು ?
H) ತೆರೆದಿಡುವಿಕೆ (exposure) ಎಂದರೇನು ?
I) ಬೇಲಿಕರಣ (Hedging) ಅರ್ಥವನ್ನು ನೀಡಿರಿ.
J) ವಿಸ್ತರಿಸಿ FEMA ಮತ್ತು OTC.
K) ಚದುರುವಿಕೆಯ (spread) ಪ್ರತಿಶತ ದರವನ್ನು ಕಂಡುಹಿಡಿಯಿರಿ:
1 ಡಾಲರ್ = ರೂ. 60.50 – ರೂ. 60.60.
L) ಮುಂದಿನ ಪ್ರೀಮಿಯಮ್ ದರವನ್ನು ಕಂಡುಹಿಡಿಯಿರಿ:
ಸದ್ಯದ ಬೆಲೆ 1 ಪೌಂಡ್ = ರೂ. 95.30.
60 ದಿನಗಳ ನಂತರದ ಬೆಲೆ ರೂ. 95.80.

(10×2=2)

ವಿಭಾಗ - ಬ

ಬೇಕಾದ ಮೂರು ಪ್ರಶ್ನೆಗಳಿಗೆ ಉತ್ತರಿಸಿರಿ:

2. ಮುಂಗಡ ವ್ಯಾಪಾರ (forward trading) ಮತ್ತು ಭವಿಷ್ಯತ್ತಿನ (future) ವ್ಯಾಪಾರದ ವ್ಯತ್ಯಾಸಗಳನ್ನು ತಿಳಿಸಿ.
3. ಬದಲಾಗುವ (Fluctuating) ವಿನಿಮಯ ದರದ ಐದು ಅನುಕೂಲಗಳನ್ನು ತಿಳಿಸಿರಿ.
4. ಪೌಂಡ್ ಮತ್ತು ಡಾಲರ್ ಹಾಗೂ ಡಾಲರ್ ಮತ್ತು ಪೌಂಡ್ ಮಧ್ಯದ ಅಡ್ಡ ದರ (Cross Rate) ಕಂಡುಹಿಡಿಯಿರಿ :
1 ಪೌಂಡು = ರೂ. 90 1 ಡಾಲರ್ = ರೂ. 60.
5. ಸಾಲಗಳ ವಿನಿಮಯದ (cross-credit) ಬಗ್ಗೆ ಸಂಕ್ಷಿಪ್ತವಾಗಿ ವಿವರಿಸಿರಿ.
6. ಫಿಡೈ (FEDAI) ನ ಸಂಘಟನೆಯನ್ನು ತಿಳಿಸಿರಿ.
7. ಎರಡು ದೇಶ ಹಣದುಬ್ಬರದ ದರವನ್ನು ಪರಿಗಣಿಸಿ ಡಾಲರ್‌ನ ಮುಂದಿನ ಬೆಲೆಯನ್ನು ಕಂಡುಹಿಡಿಯಿರಿ :
ಸದ್ಯದ ಬೆಲೆ 1 ಡಾಲರ್ = ರೂ. 60
ಹಣದುಬ್ಬರದ ದರ, ಭಾರತದಲ್ಲಿ (ರೂಪಾಯಿ) 8%
ಅಮೇರಿಕಾದಲ್ಲಿ (ಡಾಲರ್) 4% (5×3=15)

ವಿಭಾಗ - ಕ

ಬೇಕಾದ ಮೂರಕ್ಕೆ ಉತ್ತರಿಸಿರಿ. ಪ್ರಶ್ನೆ ಸಂಖ್ಯೆ 13 ಕಡ್ಡಾಯ.

8. ವಿದೇಶಿ ವಿನಿಮಯ ಮಾರುಕಟ್ಟೆಯ ಕಾರ್ಯಗಳನ್ನು ವಿವರಿಸಿರಿ.
9. ವಿನಿಮಯ ದರ ಎಂದರೇನು ? ವಿನಿಮಯ ದರವನ್ನು ನಿರ್ಧರಿಸುವ ಅಂಶಗಳನ್ನು ವಿವರಿಸಿ.



10. ಕೆಳಗಿನ ಬೆಲೆಗಳಿಗೆ ಮುಂದಿನ ದರವನ್ನು ಕಂಡುಹಿಡಿಯಿರಿ :

ಕರೆನ್ಸಿ	ಸದ್ಯದ ಬೆಲೆ	ಮುಂದಿನ ಬೆಲೆ		
		30 ದಿನಗಳು	60 ದಿನಗಳು	90 ದಿನಗಳು
* ಡಾಲರ್‌ರಿಂದ ರೂಪಾಯಿಗೆ	Rs. 62.50/70	20/40	20/10	50/30
* ಪೌಂಡ್‌ದಿಂದ ಡಾಲರ್	\$ 1.60/70	20/30	50/40	10/20
* ಪೌಂಡ್‌ನಿಂದ ಯುರೋ	ಯುರೋ 1.10/20	40/60	20/30	30/20

11. 'ಕೊಳ್ಳುವ ಬೆಲೆಯ ಸಮಾನತೆಯ' (purchase power parity) ವಿವಿಧ ದರದ ಸಿದ್ಧಾಂತಗಳನ್ನು ತುಲನಾತ್ಮಕವಾಗಿ ಚರ್ಚಿಸಿರಿ.

12. ಕೆಳಗೆ ನೀಡಿದ ಅಥಾವೆ ಪತ್ರಿಕೆಯನ್ನು a) ಐತಿಹಾಸಿಕ ಮತ್ತು b) ಚಾಲ್ತಿ (current) ಮತ್ತು ನಿಶ್ಚಲ (non-current) ಪದ್ಧತಿಗಳಲ್ಲಿ ರೂಪಾಂತರಿಸಿರಿ.

ಐತಿಹಾಸಿಕ ದರ : 1 ಪೌಂಡ್ = ರೂ. 90

ಸದ್ಯದ ದರ : 1 ಪೌಂಡ್ = ರೂ.100

ಅಥಾವೆ ಪತ್ರಿಕೆ (ಪೌಂಡ್‌ನಲ್ಲಿ)

ಹೊಣೆಗಾರಿಕೆಗಳು	ಮೊತ್ತ	ಆಸ್ತಿಗಳು	ಮೊತ್ತ
ಇಕ್ವಿಟಿ	9,000	ಸ್ಥಿರ ಆಸ್ತಿಗಳು	45,000
ದೀರ್ಘಾವಧಿ ಸಾಲಗಳು	90,000	ಸರಕು ದಾಸ್ತಾನು	18,000
ಚಾಲ್ತಿ ಹೊಣೆಗಾರಿಕೆ	18,000	ಬಿಲ್ಸ್ ರಿಸಿವೆಬಲ್ಸ್	36,000
		ಬ್ಯಾಂಕ್	18,000
	1,17,000		1,17,000

3. ಕೇಸ್ ಸ್ಟಡಿ (ಕಡ್ಡಾಯ) :

ಆಮೇರಿಕಾದಿಂದ ನೀವು ಡಾಲರ್ 100,000 ವಸ್ತುಗಳನ್ನು ಆಮದು ಮಾಡಿಕೊಳ್ಳುತ್ತಿರುವಿರಿ. ಈ ಪಣವನ್ನು 90 ದಿನಗಳ ನಂತರ ಪಾವತಿ ಮಾಡಬೇಕಾಗಿದೆ. ಡಾಲರ್‌ನ ಇಂದಿನ ಬೆಲೆ ರೂ. 60 ಪ್ರತಿ ಡಾಲರ್‌ಗೆ. ನಿಮ್ಮ ಅನಿಸಿಕೆಯ ಪ್ರಕಾರ ಡಾಲರ್‌ನ ಬೆಲೆ ರೂ. 63 ಕ್ಕೆ ಎರುವ ಸಂಭವವಿದೆ.

ಈ ಕಾರಣಕ್ಕಾಗಿ ನೀವು ನಿಮ್ಮ ಬ್ಯಾಂಕರ್‌ನೊಡನೆ ಡಾಲರ್‌ನ ಕೊಳ್ಳುವ ವ್ಯಾಪಾರ (call option) ಕೆಳಗಿನ ಷರತ್ತುಗಳ ಆಧಾರದ ಮೇಲೆ ಭಾಗವಹಿಸುತ್ತೀರಿ.

ಪ್ರಿಮಿಯಮ್ ದರ - ರೂ. 1 ಪ್ರತಿ ಡಾಲರ್

ಷರತ್ತಿನ (strike) ಬೆಲೆ ರೂ. 61 ಪ್ರತಿ ಡಾಲರ್

90 ದಿನಗಳ ನಂತರ ಡಾಲರ್‌ನ ಮಾರುಕಟ್ಟೆಯ ಬೆಲೆಯು ಕೆಳಗಿನಂತಿದ್ದರೆ ;

a) ರೂ. 59

b) ರೂ. 64

c) ರೂ. . 61

ಷರತ್ತಿನ ಪ್ರಕಾರ ಬ್ಯಾಂಕರ್‌ನೊಂದಿಗೆ

1) ಖರೀದಿ ನಡೆಯಬಹುದು (In the money)

2) ಖರೀದಿ ನಡೆಯದಿರಬಹುದು (Out of money)

3) ಖರೀದಿ ನಡೆಯಬಹುದು ಅಥವಾ ಇಲ್ಲ (At the money) ಎಂಬುದನ್ನು ವಿವರಿಸಿರಿ.

(15×3=45)



SIXTH SEMESTER B.COM. DEGREE EXAMINATION, MAY 2015
MANAGEMENT ACCOUNTING – IV (Revised)

Time : 3 Hours]

[Max. Marks : 80

Instructions : Attempt the questions according to **internal choice**.
Non-programmable calculator may be used.

SECTION – A

1. Answer **any ten** of the following in **two** sentences **each** : (2×10=20)
- Define Management Accounting.
 - Mention any two tools of Financial Analysis.
 - What is key factor ?
 - What is B.E.P. ?
 - What is funds flow statement ?
 - Give two examples of non-operating expenses.
 - What is Notional Cash flow ?
 - State two objectives of cash flow statement.
 - Find stock velocity : Average stock Rs. 32,000, Cost of goods sold Rs. 1,60,000.
 - What the solvency ratio measures ?
 - What is the effect of increase in working capital on funds flow statement ?
 - Give formula to calculate Gross Profit Ratio.

[P.T.O.]



SECTION – B

Answer **any three** of the following :

(3×5=15)

2. Explain briefly the nature of management accounting.

3. From the following information calculate :

a) B.E.P. in sales value.

b) P/V ratio if sales price is reduce by 20%

Sales – 20,000 units @ ₹ 50 per unit.

P/V ratio – 40%

Fixed cost – ₹ 1,20,000.

4. Following is the Income Statement of Sony Ltd.

Statement of Profit and Loss Account

Particulars	Note	Amount ₹	Total ₹
Continuing operations :			
1) Sales Revenue	1	3,00,000	
2) Other Income	2	16,000	
Total			3,16,000
3) Expenses			
Cost of goods sold	–	2,00,000	
Employees benefit cost	–	20,000	
Finance cost	–	8,000	
Depreciation	–	14,000	
Other expenses	3	66,000	
Total			3,08,000
Profit			8,000

Notes to Profit and Loss Account

		₹
Note 1 : Revenue from operations sales		3,00,000
Note 2 : Other Income	Profit on sale of plant	4,000
	Dividends	12,000
		16,000
Note 3 : Other Expenses	Reserve for bad debts	10,000
	Rent	24,000
	Taxation reserves	20,000
	Loss on sale of asset	8,000
	Discount on issue of debentures	4,000
		66,000

You are required to ascertain fund from operation.

- ≡ Following is the summary of cash account of Santosh Ltd., for the year ending 31-03-2014

Cash Account For the year ending 31-03-2014

Receipts	₹	Payments	₹
Balance b/d	31,250	Payment to creditors	12,50,000
Sale of fixed assets	62,500	Purchase of fixed assets	1,25,000
Receipts from customers	17,50,000	Overhead expenses	1,25,000
Issue of equity shares	1,87,500	Wages and salaries	62,500
		Tax paid	1,56,250
		Dividends	31,250
		Bank Loan paid	1,87,500
		Balance c/d	93,750
	20,31,250		20,31,250

Prepare cash flow statement in accordance with AS-3 using Direct method.



6. From the following information, calculate :

- a) Current assets,
- b) Current liabilities,
- c) Stock turnover ratio.

Working capital	₹ 75,000
Current ratio	2.5 : 1
Net sales	₹ 4,80,000
Opening stock	₹ 24,500
Closing stock	₹ 35,000
Gross profit ratio	25% on sales.

7. From the following details calculate :

- a) Debtors turn over ratio,
- b) Average collection period in weeks.

Total sales ₹ 3,84,000

Cash sales ₹ 2,40,000

Opening balance of debtors ₹ 12,000

Closing balance of debtors ₹ 16,800

Opening balance of bills receivable ₹ 9,600

Closing balance of bills receivables ₹ 14,400.

SECTION – C

Answer **any three** of the following including question **13** which is **compulsory**.

(3×15=45)

8. State the distinctions between fund flow statement and income statement (Profit and Loss statement).

- 3 The following are the budgeted data relating to X Ltd., and Y Ltd., producing identical products :

	X Ltd.		Y Ltd.	
	₹	₹	₹	₹
Sales		6,00,000		6,00,000
Less : Fixed cost	60,000		1,40,000	
Variable cost	<u>4,80,000</u>	<u>5,40,000</u>	<u>4,00,000</u>	<u>5,40,000</u>
Budgeted profit		60,000		60,000

- a) Calculate B.E.P., P/V ratio and margin of safety of each company.
 b) State which company will earn more profit if :
 i) Sales increased to ₹ 7,20,000
 ii) Sales decreased to ₹ 3,60,000.
- 10 From the following statement of Assets and Liabilities of Shankar Co. Ltd., Bangalore, prepare fund flow statement :

Statement of Assets and Liabilities

Particulars	Note	2013		2014	
		Amount	Total	Amount	Total
		₹	₹	₹	₹
1) Equity and Liabilities					
1) Share holders funds					
a) Share capital	1	2,00,000		2,40,000	
b) Reserve and surplus	2	<u>60,000</u>	<u>2,60,000</u>	<u>62,000</u>	<u>3,02,000</u>
2) Non-current liabilities					
Long term borrowings	3		40,000		20,000
3) Current liabilities					
i) Trade payable	4	18,400		12,400	
ii) Short term provision	5	<u>32,000</u>	<u>50,400</u>	<u>36,000</u>	<u>48,400</u>
Total			3,50,400		3,70,400



II) Assets :

1) Non-current assets

a) Fixed assets

i) Tangible assets	6	1,54,000		1,44,000
--------------------	---	----------	--	----------

ii) Intangible assets	7	24,000		24,000
-----------------------	---	--------	--	--------

b) Non-current

investments	8	<u>60,000</u>	<u>2,38,000</u>	<u>62,000</u>	<u>2,30,000</u>
-------------	---	---------------	-----------------	---------------	-----------------

2) Current assets

i) Inventories	9	60,000		46,800
----------------	---	--------	--	--------

ii) Trade receivables	10	39,200		63,200
-----------------------	----	--------	--	--------

iii) Cash and cash

equivalents	11	<u>13,200</u>	<u>1,12,400</u>	<u>30,400</u>	<u>1,40,400</u>
-------------	----	---------------	-----------------	---------------	-----------------

Total

		3,50,400		3,70,400
--	--	-----------------	--	-----------------

Notes to Accounts

	2013	2014
	₹	₹
Note 1 : Share capital	2,00,000	2,40,000
	2,00,000	2,40,000
Note 2 : Reserve and Surplus		
General Reserve	28,000	36,000
Profit and Loss	32,000	26,000
	60,000	62,000
Note 3 : Long term Borrowings		
Debentures	40,000	20,000
	40,000	20,000
Note 4 : Trade payable		
Sundry creditors	16,000	10,800
Bills payable	2,400	1,600
	18,400	12,400



Note 5 : Short term provisions		
Provision for tax	32,000	36,000
	32,000	36,000
Note 6 : Tangible assets		
Buildings	80,000	72,000
Plant	74,000	72,000
	1,54,000	1,44,000
Note 7 : Intangible assets		
Goodwill	24,000	24,000
	24,000	24,000
Note 8 : Non-current investments		
Investments (Long term)	60,000	62,000
	60,000	62,000
Note 9 : Inventories		
Stock	60,000	46,800
	60,000	46,800
Note 10 : Trade Receivables		
Debtors	36,000	38,000
Less : R.D.D.	<u>800</u>	<u>1,200</u>
	35,200	36,800
Bills Receivables	4,000	26,400
	39,200	63,200
Note 11 : Cash and cash equivalents		
Cash at Bank	13,200	30,400
	13,200	30,400

Additional information :

- Depreciation on plant at ₹ 8,000 and Building ₹ 8,000.
- Tax paid during 2014 was ₹ 38,000.
- Interim dividend of ₹ 16,000 was paid during 2014.



11. Following is the statement of Assets and liabilities of RIBCO Ltd., as on 31st March 2013 and 2014 :

Particulars	Note	2013		2014	
		Amount	Total	Amount	Total
		₹	₹	₹	₹
I) Equity and Liabilities					
1) Share holders funds					
a) Share capital	1	6,40,000		7,20,000	
b) Reserve and surplus	2	<u>2,48,000</u>	<u>8,88,000</u>	<u>3,20,000</u>	<u>10,40,000</u>
2) Non-current liabilities					
Long term borrowings	3		1,40,000		1,28,000
3) Current liabilities					
Trade payable	4	86,000		1,00,000	
Short term provision	5	<u>34,000</u>	<u>1,20,000</u>	<u>40,000</u>	<u>1,40,000</u>
Total			11,48,000		13,08,000
II) Assets :					
1) Non-current asset					
Fixed assets					
Tangible assets	6		7,36,000		8,48,000
2) Current assets					
i) Inventories	7	1,68,000		1,96,000	
ii) Trade receivables	8	1,60,000		2,00,000	
iii) Cash and cash equivalents	9	<u>84,000</u>	<u>4,12,000</u>	<u>64,000</u>	<u>4,60,000</u>
Total			11,48,000		13,08,000

Notes to Accounts

Note	Particulars	2013	2014
		₹	₹
Note 1 : Share capital			
	Equity capital	4,40,000	5,00,000
	10% preference capital	2,00,000	2,20,000
		6,40,000	7,20,000
Note 2 : Reserve and Surplus			
	Securities premium	40,000	52,000
	Profit and Loss A/c	2,08,000	2,68,000
		2,48,000	3,20,000
Note 3 : Long term Borrowings			
	6% Debentures	1,40,000	1,28,000
		1,40,000	1,28,000
Note 4 : Trade payable			
	Creditors	76,000	92,000
	Bills payable	10,000	8,000
		86,000	1,00,000
Note 5 : Short term provisions			
	Provision for tax	20,000	24,000
	Dividend payable	14,000	16,000
		34,000	40,000
Note 6 : Tangible assets			
	Machinery	4,00,000	4,60,000
	Building	3,00,000	3,52,000
	Land	36,000	36,000
		7,36,000	8,48,000



Note 7 : Inventories

Stock	1,68,000	1,96,000
	1,68,000	1,96,000

Note 8 : Trade Receivables

Debtors	76,000	76,000
Bills Receivable	84,000	1,24,000
	1,60,000	2,00,000

Note 9 : Cash and cash equivalents

	84,000	64,000
	84,000	64,000

You are required to prepare cash flow statement by indirect method as per AS-3.

12. From the following information prepare balance sheet in revised form :

Gross profit ratio	20%
Debtors velocity	6 times
Share capital	₹ 5,00,000
Reserve and surplus	50% of share capital
Current ratio	2.5 : 1
Fixed assets turnover	2 times
Working capital	₹ 3,00,000
Quick ratio	1.5 : 1
Stock turnover rate	6 times

There were considerable long term loan.

13. Case study (**Compulsory** question) :

A Radio Manufacturing Co., finds that the existing cost of a component, M-200 is ₹ 6.25. The same component is available in the market at ₹ 5.75 each, with an assurance of continued supply.

The breakup of the existing cost of the component is :

	₹
Material	2.75
Labour	1.75
Other variables	0.50
Depreciation and other fixed cost	1.25
	6.25

- Should the Co. make or buy ? When the firm cannot utilize the capacity elsewhere, profitably, and when capacity can be utilized profitably.
- What would be your decision, if the supplier has offered the component at ₹ 4.50 each ?

ಕನ್ನಡ ಆವೃತ್ತಿ

ಸೂಚನೆಗಳು : ಆಂತರಿಕ ಆಯ್ಕೆಯಂತೆ ಪ್ರಶ್ನೆಗಳಿಗೆ ಉತ್ತರಿಸಿರಿ. ನಾನ್-ಪ್ರೋಗ್ರಾಮೇಬಲ್ ಕ್ಯಾಲ್ಕುಲೇಟರ್ ಉಪಯೋಗಿಸಬಹುದು.

ವಿಭಾಗ - ಅ

1. ಬೇಕಾದ ಹತ್ತಕ್ಕೆ ಉತ್ತರಿಸಿರಿ:

(2×10=20)

- ನಿರ್ವಹಣಾ ಲೆಕ್ಕಶಾಸ್ತ್ರವನ್ನು ವ್ಯಾಖ್ಯಾನಿಸಿರಿ.
- ಹಣಕಾಸು ವಿಶ್ಲೇಷಣೆಯ ಯಾವುದೇ ಎರಡು ಸಾಧನಗಳನ್ನು ತಿಳಿಸಿರಿ.



- c) ಪ್ರಮುಖ ಅಂಶ ಎಂದರೇನು ?
- d) ಸಮಪಾತಳಿ ಬಿಂದು ಎಂದರೇನು ?
- e) ನಿಧಿ ಚಲನಪಟ್ಟಿ ಎಂದರೇನು ?
- f) ವ್ಯವಹಾರರಹಿತ ವೆಚ್ಚಕ್ಕೆ ಎರಡು ಉದಾಹರಣೆ ಕೊಡಿರಿ.
- g) ಕಾಲ್ಪನಿಕ ನಗದು ಚಲನಾಪಟ್ಟಿ ಎಂದರೇನು ?
- h) ನಗದು ಚಲನಾಪಟ್ಟಿಯ ಎರಡು ಉದ್ದೇಶಗಳನ್ನು ತಿಳಿಸಿರಿ.
- i) ದಾಸ್ತಾನು ಆವರ್ತನಗತಿ ಕಂಡುಹಿಡಿಯಿರಿ : ಸರಾಸರಿ ದಾಸ್ತಾನು ರೂ. 32,000, ಮಾರಲ್ಪಟ್ಟ ಸರಕುಗಳ ವೆಚ್ಚ ರೂ. 1,60,000.
- j) ಸಾಲ ತೀರಿಸಬಲ್ಲ ಅನುಪಾತ ಏನನ್ನು ಅಳೆಯುತ್ತದೆ ?
- k) ದುಡಿಯುವ ಬಂಡವಾಳ ಹೆಚ್ಚಾದಾಗ ನಿಧಿ ಚಲನಾ ಪಟ್ಟಿಯ ಮೇಲೆ ಯಾವ ಪರಿಣಾಮ ಬೀರುತ್ತವೆ ?
- l) ವ್ಯಾಪಾರಿ ಲಾಭ ಅನುಪಾತ ಕಂಡುಹಿಡಿಯುವ ಸೂತ್ರ ನೀಡಿರಿ.

ವಿಭಾಗ - ಬ

ಈ ಕೆಳಗಿನವುಗಳಲ್ಲಿ ಬೇಕಾದ ಮೂರಕ್ಕೆ ಉತ್ತರಿಸಿರಿ :

(3×5=15)

2. ನಿರ್ವಹಣಾ ಲೆಕ್ಕಶಾಸ್ತ್ರದ ಸ್ವರೂಪವನ್ನು ಸಂಕ್ಷಿಪ್ತವಾಗಿ ವಿವರಿಸಿರಿ.

3. ಈ ಕೆಳಗಿನ ಮಾಹಿತಿಯಿಂದ ಲೆಕ್ಕ ಹಾಕಿರಿ :

a) ಸಮಪಾತಳಿ ಬಿಂದು ಮಾರಾಟ ಮೌಲ್ಯದಲ್ಲಿ.

b) ಮಾರಾಟ ಬೆಲೆಯನ್ನು ಶೇ. 20 ರಷ್ಟು ಇಳಿಸಿದಾಗ ಲಾಭ/ಮಾರಾಟ ಅನುಪಾತ

ಮಾರಾಟ- 20,000 ಯುನಿಟ್ ₹ 50 ಪ್ರತಿ ಯುನಿಟ್‌ಗೆ

ಲಾಭ/ಮಾರಾಟ ಅನುಪಾತ ಶೇ. 40

ಸ್ಥಿರ ವೆಚ್ಚ - ₹ 1,20,000.

4. ಸೋನಿ ಲಿ., ನ ಆದಾಯ ತಃಖ್ತೆಯನ್ನು ಈ ಕೆಳಗೆ ನೀಡಲಾಗಿದೆ:

ಲಾಭ-ನಷ್ಟ ಖಾತೆ ಪಟ್ಟಿ

ವಿವರಗಳು	ಟಿಪ್ಪಣಿ	ಮೊತ್ತ ₹	ಒಟ್ಟು ₹
---------	---------	------------	------------

ಮುಂದುವರೆದ ವ್ಯವಹಾರಗಳು :

1) ಮಾರಾಟದ ಆದಾಯ	1	3,00,000	
2) ಇತರೆ ಆದಾಯ	2	16,000	
			ಒಟ್ಟು
			3,16,000

3) ಖರ್ಚುಗಳು

ಮಾರಾಟವಾದ ಸರಕಿನ ವೆಚ್ಚ	-	2,00,000	
ನೌಕರರ ಸೌಲಭ್ಯದ ವೆಚ್ಚ	-	20,000	
ಹಣಕಾಸಿನ ವೆಚ್ಚ	-	8,000	
ಸವಕಳಿ	-	14,000	
ಇತರೆ ಖರ್ಚುಗಳು	3	66,000	
			ಒಟ್ಟು
			3,08,000
			ಲಾಭ
			8,000

ಲಾಭ-ಹಾನಿ ಖಾತೆಯ ಟಿಪ್ಪಣಿಗಳು

		₹
ಟಿಪ್ಪಣಿ 1 : ವ್ಯವಹಾರದಿಂದ ಬಂದ ಆದಾಯ ಮಾರಾಟ		3,00,000
ಟಿಪ್ಪಣಿ 2 : ಇತರೆ ಆದಾಯ	ಸ್ಥಾವರ ಮಾರಾಟದಿಂದ ಬಂದ ಲಾಭ	4,000
	ಲಾಭಾಂಶ	12,000
		16,000



ಟಿಪ್ಪಣಿ 3 : ಇತರೆ ಖರ್ಚುಗಳು	ಕರಡು ಸಾಲದ ಮೀಸಲು	10,000
	ಬಾಡಿಗೆ	24,000
	ತೆರಿಗೆ ಮೀಸಲು	20,000
	ಆಸ್ತಿ ಮಾರಾಟದ ನಷ್ಟ	8,000
	ಸಾಲಪತ್ರಗಳ ಹಂಚಿಕೆಯ ಸೋಡಿ	4,000
		66,000

ಮೇಲಿನ ಮಾಹಿತಿಯನ್ನು ಉಪಯೋಗಿಸಿ ವ್ಯವಹಾರ ನಿಧಿ ಪಟ್ಟಿ ತಯಾರಿಸಿರಿ.

5. ಸಂಕ್ಷೋಷ ನಿಯಮಿತದ 31-03-2014 ಕ್ಕೆ ಕೊನೆಗೊಂಡಂತೆ ನಗದು ಖಾತೆಯ ಸಾರಾಂಶವನ್ನು ನೀಡಲಾಗಿದೆ.

ನಗದು ಖಾತೆ			
31-03-2014 ವರ್ಷಾಂತಕ್ಕೆ			
ಹಣ ಬಂದದ್ದು	₹	ಹಣ ಕೊಟ್ಟದ್ದು	₹
ಹಿಂದಿನಿಂದ ಬಂದ ಶಿಲ್ಕು	31,250	ಸಾಲಿಗರಿಗೆ ಪಾವತಿಸಿದ್ದು	12,50,000
ಸ್ಥಿರ ಆಸ್ತಿ ಮಾರಾಟ	62,500	ಸ್ಥಿರ ಆಸ್ತಿ ಖರೀದಿ	1,25,000
ಗ್ರಾಹಕರಿಂದ ಪಡೆದದ್ದು	17,50,000	ಮೇಲ್ವಿಚ್ಛೆ	1,25,000
ಸಾಮಾನ್ಯ ಶೇರು ಹಂಚಿಕೆ	1,87,500	ಕೂಲಿ ಹಾಗೂ ಸಂಬಳ	62,500
		ತೆರಿಗೆ ಪಾವತಿ	1,56,250
		ಲಾಭಾಂಶ	31,250
		ಬ್ಯಾಂಕ್ ಸಾಲ ಪಾವತಿ	1,87,500
		ಮುಂದುವರೆಯುವ ಶಿಲ್ಕು	93,750
	20,31,250		20,31,250

AS-3 ರ ಪ್ರಕಾರ ನೇರ ಪದ್ಧತಿಯನ್ನು ಉಪಯೋಗಿಸಿ ನಗದು ಚಲನಾ ಪಟ್ಟಿಯನ್ನು ತಯಾರಿಸಿ.



6. ಕೆಳ ಕಾಣಿಸಿದ ಮಾಹಿತಿಯನ್ನು ಆಧರಿಸಿ ಲೆಕ್ಕ ಹಾಕಿರಿ:

- a) ಚಾಲ್ತಿ ಆಸ್ತಿಗಳು
- b) ಚಾಲ್ತಿ ಜವಾಬ್ದಾರಿಗಳು (ಹೊಣೆಗಾರಿಕೆಗಳು)
- c) ದಾಸ್ತಾನು ಪರಿಭ್ರಮಣ ಅನುಪಾತ.

ದುಡಿಯುವ ಬಂಡವಾಳ	₹ 75,000
ಚಾಲ್ತಿ ಅನುಪಾತ	2.5 : 1
ನಿವ್ವಳ ಮಾರಾಟ	₹ 4,80,000
ಆರಂಭಿಕ ದಾಸ್ತಾನು ಶಿಲ್ಕು	₹ 24,500
ದಾಸ್ತಾನಿನ ಕೊನೆಯ ಶಿಲ್ಕು	₹ 35,000
ಸ್ಥೂಲ ಲಾಭದ ಅನುಪಾತ	ಶೇ. 25 ಮಾರಾಟದ ಮೇಲೆ.

7. ಈ ಕೆಳಗಿನ ವಿವರಣೆಯಿಂದ ಲೆಕ್ಕ ಹಾಕಿರಿ:

- a) ಸಾಲಗಾರರ ಪರಿಭ್ರಮಣ ಅನುಪಾತ
- b) ಸರಾಸರಿ ವಸೂಲಿ ಅವಧಿ ವಾರಗಳಲ್ಲಿ.

ಒಟ್ಟು ಮಾರಾಟ	₹ 3,84,000
ನಗದು ವಿಕೃತಿ	₹ 2,40,000
ಸಾಲಗಾರರ ಆರಂಭ ಶಿಲ್ಕು	₹ 12,000
ಸಾಲಗಾರರ ಅಂತಿಮ ಶಿಲ್ಕು	₹ 16,800
ಬರತಕ್ಕ ಹುಂಡಿಗಳ ಆರಂಭ ಶಿಲ್ಕು	₹ 9,600
ಬರತಕ್ಕ ಹುಂಡಿಗಳ ಅಂತಿಮ ಶಿಲ್ಕು	₹ 14,400.



ವಿಭಾಗ - ಕ

ಬೇಕಾದ ಮೂರು ಪ್ರಶ್ನೆಗಳನ್ನು ಉತ್ತರಿಸಿರಿ (ಪ್ರಶ್ನೆ 13 ಕಡ್ಡಾಯ ಪ್ರಶ್ನೆಯಾಗಿದೆ) : (3×15=45)

8. ನಿಧಿ ಚಲನಾಪಟ್ಟಿ ಮತ್ತು ಆದಾಯ ಪಟ್ಟಿ (ಲಾಭ-ನಷ್ಟ ಪಟ್ಟಿ) ಇವುಗಳ ನಡುವೆ ಇರುವ ವ್ಯತ್ಯಾಸಗಳನ್ನು ತಿಳಿಸಿರಿ.
9. ಒಂದೇ ತರಹದ ವಸ್ತುವನ್ನು ಉತ್ಪಾದಿಸುವ X ಕಂ.ಲಿ., ಮತ್ತು Y ಕಂ.ಲಿ., ಇವುಗಳ ಅಂಕಿಅಂಶಗಳನ್ನು ಈ ಕೆಳಗಿನಂತೆ ನೀಡಲಾಗಿದೆ:

ವಿವರಗಳು	X ಕಂ. ಲಿ.		Y ಕಂ. ಲಿ.	
	₹	₹	₹	₹
ಮಾರಾಟ		6,00,000		6,00,000
ಸ್ಥಿರ ವೆಚ್ಚ	60,000		1,40,000	
ಬದಲಾಗುವ ವೆಚ್ಚ	<u>4,80,000</u>	<u>5,40,000</u>	<u>4,00,000</u>	<u>5,40,000</u>
ಲಾಭ		60,000		60,000

- a) ಈ ಎರಡೂ ಕಂಪನಿಗಳಿಗೆ
- 1) ಸಮಪಾತಳಿ ಬಿಂದು
 - 2) ಲಾಭ ಮಾರಾಟ ಪ್ರಮಾಣ ಹಾಗೂ
 - 3) ರಕ್ಷಣಾ ಅಂಚು ಪ್ರಮಾಣ ಕಂಡುಹಿಡಿಯಿರಿ.
- b) ಸದ್ಯದ ಮಾರಾಟಕ್ಕಿಂತ ಒಂದು ವೇಳೆ ಮಾರಾಟವು
- i) ₹ 7,20,000 ಕ್ಕೆ ಹೆಚ್ಚಿದರೆ ಮತ್ತು
 - ii) ₹ 3,60,000 ಕ್ಕೆ ಇಳಿದರೆ ಯಾವ ಕಂಪನಿಯು ಹೆಚ್ಚು ಲಾಭವನ್ನು ಗಳಿಸುತ್ತದೆ ? ತಿಳಿಸಿರಿ.



10. ಶಂಕರ ಕಂಪನಿ ನಿಯಮಿತ ಬೆಂಗಳೂರು ಇವರ ಆಸ್ತಿ ಮತ್ತು ಹೊಣೆಗಾರಿಕೆ ಪಟ್ಟಿಯನ್ನು ಈ ಕೆಳಗಿನಂತೆ ನೀಡಲಾಗಿದೆ :

ವಿವರಗಳು	ಟಿಪ್ಪಣಿ	ಆಸ್ತಿ ಮತ್ತು ಹೊಣೆಗಾರಿಕೆ ಪಟ್ಟಿ			
		2013		2014	
		ಮೊತ್ತ ₹	ಒಟ್ಟು ₹	ಮೊತ್ತ ₹	ಒಟ್ಟು ₹
I) ಸಾಮಾನ್ಯ ಮತ್ತು ಹೊಣೆಗಾರಿಕೆ					
1) ಶೇರುದಾರರ ನಿಧಿಗಳು					
a) ಶೇರು ಬಂಡವಾಳ	1	2,00,000		2,40,000	
b) ಮೀಸಲು ನಿಧಿ ಹಾಗೂ ಉಳಿಕೆಗಳು	2	60,000	2,60,000	62,000	3,02,000
2) ಚಾಲ್ತಿಯಿಲ್ಲದ ಹೊಣೆಗಾರಿಕೆ ದೀರ್ಘಾವಧಿ ಸಾಲಗಳು	3		40,000		20,000
3) ಚಾಲ್ತಿ ಹೊಣೆಗಾರಿಕೆ					
i) ವ್ಯಾಪಾರಿ ಪಾವತಿಗಳು	4	18,400		12,400	
ii) ಅಲ್ಪಾವಧಿ ಮೀಸಲುಗಳು	5	32,000	50,400	36,000	48,400
ಒಟ್ಟು			3,50,400		3,70,400
II) ಆಸ್ತಿಗಳು:					
1) ಚಾಲ್ತಿಯಿಲ್ಲದ ಆಸ್ತಿಗಳು					
a) ಸ್ಥಿರ ಆಸ್ತಿಗಳು					
i) ಗೋಚರ ಆಸ್ತಿಗಳು	6	1,54,000		1,44,000	
ii) ಅಗೋಚರ ಆಸ್ತಿಗಳು	7	24,000		24,000	
b) ಚಾಲ್ತಿಯಿಲ್ಲದ ಹೂಡಿಕೆಗಳು	8	60,000	2,38,000	62,000	2,30,000



ಟಿಪ್ಪಣಿ 6 : ಗೋಚರ ಆಸ್ತಿಗಳು

ಕಟ್ಟಡ	80,000	72,000
ಸ್ಥಾವರ	74,000	72,000
	1,54,000	1,44,000

ಟಿಪ್ಪಣಿ 7 : ಅಗೋಚರ ಆಸ್ತಿಗಳು

ಸುನಾಮ	24,000	24,000
	24,000	24,000

ಟಿಪ್ಪಣಿ 8 : ಚಾಲ್ತಿಯಿಲ್ಲದ ಹೂಡಿಕೆಗಳು

ದೀರ್ಘಾವಧಿ ಹೂಡಿಕೆಗಳು	60,000	62,000
	60,000	62,000

ಟಿಪ್ಪಣಿ 9 : ದಾಸ್ತಾನುಗಳು

ಸರಕು ದಾಸ್ತಾನುಗಳು	60,000	46,800
	60,000	46,800

ಟಿಪ್ಪಣಿ 10 : ವ್ಯಾಪಾರಿ ಸ್ವೀಕೃತಿಗಳು

ಸಾಲಗಾರರು	36,000	38,000
– ಸಂಶಯಾಸ್ಪದ ಸಾಲಗಳ ಮೀಸಲು	<u>- 800</u>	<u>- 1,200</u>
	35,200	36,800
ಬರತಕ್ಕ ಹುಂಡಿಗಳು	4,000	26,400
	39,200	63,200

ಟಿಪ್ಪಣಿ 11 : ನಗದು ಮತ್ತು ನಗದು ಸಮಾನ ಅಂಶಗಳು

ಬ್ಯಾಂಕಿನಲ್ಲಿ ನಗದು	13,200	30,400
	13,200	30,400

ಹೆಚ್ಚುವರಿ ಮಾಹಿತಿ :

a) ಸವಕಳಿ ಸ್ಥಾವರದ ಮೇಲೆ ₹ 8,000 ಮತ್ತು ಕಟ್ಟಡದ ಮೇಲೆ ₹ 8,000.

b) 2014 ರಲ್ಲಿ ಸಂದಾಯವಾದ ತೆರಿಗೆ ₹ 38,000.

c) 2014 ರಲ್ಲಿ ಮಧ್ಯಂತರ ಲಾಭಾಂಶವನ್ನು ₹ 16,000 ವಿತರಿಸಲಾಗಿದೆ.

ಮೇಲಿನ ಎಲ್ಲಾ ಅಂಶಗಳನ್ನು ಗಮನಿಸಿ 'ನಿಧಿ ಚಲನಾ ಪಟ್ಟಿ'ಯನ್ನು ತಯಾರಿಸಿ.



11. ರಿಬಾಕೊ ನಿಯಮಿತ ಇದರ 31 ಮಾರ್ಚ್ 2013 ಹಾಗೂ 2014 ರ ಆಸ್ತಿ ಮತ್ತು ಹೊಣೆಗಾರಿಕೆ ಪಟ್ಟಿಯನ್ನು ಈ ಕೆಳಗಿನಂತೆ ನೀಡಲಾಗಿದೆ.

ವಿವರಗಳು	ಟಿಪ್ಪಣಿ	2013		2014	
		ಮೊತ್ತ	ಒಟ್ಟು	ಮೊತ್ತ	ಒಟ್ಟು
		₹	₹	₹	₹
I) ಸಾಮಾನ್ಯ ಮತ್ತು ಹೊಣೆಗಾರಿಕೆಗಳು					
1) ಶೇರುದಾರರ ನಿಧಿಗಳು					
a) ಶೇರು ಬಂಡವಾಳ	1	6,40,000		7,20,000	
b) ಮೀಸಲು ನಿಧಿ ಹಾಗೂ ಉಳಿಕೆಗಳು	2	2,48,000	8,88,000	3,20,000	10,40,000
2) ಚಾಲ್ತಿಯಿಲ್ಲದ ಹೊಣೆಗಾರಿಕೆಗಳು					
ದೀರ್ಘಾವಧಿ ಸಾಲಗಳು	3		1,40,000		1,28,000
3) ಚಾಲ್ತಿ ಹೊಣೆಗಾರಿಕೆಗಳು					
ವ್ಯಾಪಾರಿ ಪಾವತಿಗಳು	4	86,000		1,00,000	
ಅಲ್ಪಾವಧಿ ಮೀಸಲುಗಳು	5	34,000	1,20,000	40,000	1,40,000
ಒಟ್ಟು			11,48,000		13,08,000
II) ಆಸ್ತಿಗಳು:					
1) ಚಾಲ್ತಿಯಿಲ್ಲದ ಆಸ್ತಿಗಳು					
ಸ್ಥಿರ ಆಸ್ತಿಗಳು					
ಗೋಚರ ಆಸ್ತಿಗಳು	6		7,36,000		8,48,000
2) ಚಾಲ್ತಿ ಆಸ್ತಿಗಳು					
i) ದಾಸ್ತಾನುಗಳು	7	1,68,000		1,96,000	
ii) ವ್ಯಾಪಾರಿ ಸ್ವೀಕೃತಿಗಳು	8	1,60,000		2,00,000	
iii) ನಗದು ಮತ್ತು ನಗದು ಸಮಾನ ಅಂಶಗಳು	9	84,000	4,12,000	64,000	4,60,000
ಒಟ್ಟು			11,48,000		13,08,000

ಖಾತೆಗಳಿಗೆ ಟಿಪ್ಪಣಿಗಳು

ಟಿಪ್ಪಣಿ ವಿವರಗಳು	2013 ₹	2014 ₹
ಟಿಪ್ಪಣಿ 1 : ಶೇರು ಬಂಡವಾಳ ಸಾಮಾನ್ಯ 10% ಪ್ರಾಶಸ್ಯ	4,40,000 2,00,000 6,40,000	5,00,000 2,20,000 7,20,000
ಟಿಪ್ಪಣಿ 2 : ಮೀಸಲು ನಿಧಿ ಮತ್ತು ಉಳಿತಾಯಗಳು ಶೇರು ಪ್ರೀಮಿಯಂ ಲಾಭ-ನಷ್ಟ ಖಾತೆ	40,000 2,08,000 2,48,000	52,000 2,68,000 3,20,000
ಟಿಪ್ಪಣಿ 3 : ದೀರ್ಘಾವಧಿ ಸಾಲಗಳು 6% ಸಾಲಪತ್ರಗಳು	1,40,000 1,40,000	1,28,000 1,28,000
ಟಿಪ್ಪಣಿ 4 : ವ್ಯಾಪಾರಿ ಪಾವತಿಗಳು ಸಾಲಿಗರು ಕೊಡಬೇಕಾದ ಹುಂಡಿಗಳು	76,000 10,000 86,000	92,000 8,000 1,00,000
ಟಿಪ್ಪಣಿ 5 : ಅಲ್ಪಾವಧಿ ಮೀಸಲುಗಳು ತೆರಿಗೆ ಮೀಸಲು ಪಾವತಿಸಬೇಕಾದ ಲಾಭಾಂಶ	20,000 14,000 34,000	24,000 16,000 40,000
ಟಿಪ್ಪಣಿ 6 : ಗೋಚರ ಆಸ್ತಿಗಳು ಯಂತ್ರೋಪಕರಣಗಳು ಕಟ್ಟಡ ಭೂಮಿ	4,00,000 3,00,000 36,000 7,36,000	4,60,000 3,52,000 36,000 8,48,000



ಟಿಪ್ಪಣಿ 7 : ದಾಸ್ತಾನುಗಳು

ಸರಕು ದಾಸ್ತಾನು

1,68,000 1,96,000

1,68,000 1,96,000

ಟಿಪ್ಪಣಿ 8 : ವ್ಯಾಪಾರಿ ಸ್ವೀಕೃತಿಗಳು

ಸಾಲಗಾರರು

76,000 76,000

ಬರತಕ್ಕ ಹುಂಡಿಗಳು

84,000 1,24,000

1,60,000 2,00,000

ಟಿಪ್ಪಣಿ 9 : ನಗದು ಮತ್ತು ನಗದು ಸಮಾನಾಂಶಗಳು ನಗದು

84,000 64,000

84,000 64,000

ಮೇಲಿನ ಅಂಶಗಳನ್ನು ಆಧರಿಸಿ AS-3 ರ ಪ್ರಕಾರ ಪರೋಕ್ಷ ವಿಧಾನದಲ್ಲಿ 'ನಗದು ಚಲನಾ ಪಟ್ಟಿ' ತಯಾರಿಸಿ.

12. ಈ ಕೆಳಗೆ ಕೊಡಮಾಡಲಾದ ಮಾಹಿತಿ ಆಧರಿಸಿ ಪರಿಷ್ಕೃತ ನಮೂನೆಯಲ್ಲಿ ಅಥಾವೆ ಪತ್ರಿಕೆ ತಯಾರಿಸಿ.

ವ್ಯಾಪಾರಿ ಲಾಭದ ಪ್ರಮಾಣ

20%

ಸಾಲಗಾರರ ಆವರ್ತನ

6 ಪಟ್ಟು

ಶೇರು ಬಂಡವಾಳ

₹ 5,00,000

ಮೀಸಲು ನಿಧಿ ಮತ್ತು ಉಳಿತಾಯ

50% (ಶೇರು ಬಂಡವಾಳ ಮೇಲೆ)

ಚಾಲ್ತಿ ಅನುಪಾತ

2.5 : 1

ಸ್ಥಿರ ಆಸ್ತಿಗಳ ಆವರ್ತನ

2 ಪಟ್ಟು

ದುಡಿಯುವ ಬಂಡವಾಳ

₹ 3,00,000

ಶೀಘ್ರ ಅನುಪಾತ

1.5 : 1

ಸರಕು ಆವರ್ತನ

6 ಪಟ್ಟು

ವ್ಯವಹಾರದಲ್ಲಿ ಸಾಕಷ್ಟು ದೀರ್ಘಾವಧಿ ಸಾಲಗಳಿವೆ.



3. ಪ್ರಕರಣ ಅಧ್ಯಯನ - ಕಡ್ಡಾಯ:

ಒಂದು ರೇಡಿಯೋ ತಯಾರಿಕೆ ಕಂಪನಿಯು, M-200 ಎಂಬ ಬಿಡಿ ಭಾಗವನ್ನು ₹ 6.25 ವೆಚ್ಚದಲ್ಲಿ ತಯಾರಿಸುತ್ತಿದೆ. ಅದೇ ಬಿಡಿ ಭಾಗವು ಮಾರುಕಟ್ಟೆಯಲ್ಲಿ, ನಿರಂತರ ಪೂರೈಕೆಯ ಭರವಸೆಯೊಂದಿಗೆ ₹ 5.75 ಬೆಲೆಗೆ ದೊರೆಯುತ್ತದೆ. ಬಿಡಿ ಭಾಗದ ತಯಾರಿಕಾ ವೆಚ್ಚವು ಈ ಕೆಳಗಿನಂತಿದೆ:

	₹
ಕಚ್ಚಾಸರಕು	2.75
ಸೇರ ಕೂಲಿ	1.75
ಇತರೆ ಬದಲಾಗುವ ವೆಚ್ಚ	0.50
ಸವಕಳಿ ಮತ್ತು ಇತರೆ ಸ್ಥಿರ ವೆಚ್ಚ	1.25
	6.25

a) ಕಂಪನಿಯು ತನ್ನ ಉತ್ಪಾದನಾ ಸಾಮರ್ಥ್ಯವನ್ನು ಬೇರೆ ಕಡೆಗೆ ಲಾಭದಾಯಕವಾಗಿ ಉಪಯೋಗಿಸಲು ಸಾಧ್ಯವಲ್ಲದ ಹಾಗೂ ಸಾಧ್ಯವಿರುವ ಸಂದರ್ಭಗಳಲ್ಲಿ ಮೇಲೆ ತಿಳಿಸಿದ ಬಿಡಿ ಭಾಗವನ್ನು ತಯಾರಿಸಬೇಕೋ ಅಥವಾ ಕೊಂಡುಕೊಳ್ಳಬೇಕೋ ತಿಳಿಸಿ.

b) ಒಂದು ವೇಳೆ ಸರಬರಾಜುದಾರನು ಅದೇ ಬಿಡಿ ಭಾಗವನ್ನು ₹ 4.50 ರ ಬೆಲೆಗೆ ನೀಡುವ ಪ್ರಸ್ತಾವನೆ ಮಾಡಿದಲ್ಲಿ, ನಿಮ್ಮ ತೀರ್ಮಾನವೇನು ?



VI SEMESTER B.COM. DEGREE EXAMINATION, MAY/JUNE 2016
BUSINESS LAWS (Revised)

Time : 3 Hours]

[Max. Marks : 80

Instruction : Attempt all Sections according to internal choice.

SECTION – A

ವಿಭಾಗ - ಎ

1. Answer any ten of the following :

(10x2=20)

a) Define the term 'Agreement'.

ಒದಂಬಡಿಕೆಯ ವ್ಯಾಖ್ಯೆ ಕೊಡಿರಿ.

b) What is undue influence ?

ಅನುಚಿತ ಪ್ರಭಾವ ಎಂದರೇನು ?

c) What is executory contract ?

ನೆರವೇರಬೇಕಾದ ಒಪ್ಪಂದ ಎಂದರೇನು ?

d) What do you mean by 'performance of contract' ?

ಒಪ್ಪಂದಗಳ ನೆರವೇರಿಕೆ ಎಂದರೇನು ?

e) Give the meaning of the term 'Quantum Meruit'.

'ಸೇವೆಗೆ ತಕ್ಕ ಪ್ರತಿಫಲ'ದ ಅರ್ಥ ನೀಡಿರಿ.

f) Write the definition of the term 'bailment'.

ನಿಕ್ಷೇಪಣೆಯ ಪದದ ವ್ಯಾಖ್ಯೆ ಬರೆಯಿರಿ.

g) Who is a substitute agent ?

ಬದಲಿ ಕಾರ್ಯಭಾರಿ ಎಂದರೆ ಯಾರು ?

h) What are shares under competition law ?

ಪೈಪೋಟಿ ಕಾನೂನಿನ ಅಡಿ ಶೇರುಗಳೆಂದರೇನು ?

i) Define the term 'unit' as per the competition law.

ಪೈಪೋಟಿ ಕಾನೂನಿನ ಪ್ರಕಾರ 'ಘಟಕ' ಎಂದರೇನು ?

[P.T.O.]



j) What is 'Appropriate Laboratory' ?
'ಸಕ್ಲಮ ಪ್ರಯೋಗಶಾಲೆ' ಎಂದರೇನು ?

k) What is complaint ?
ದೂರು ಎಂದರೇನು ?

l) What do you mean by deficiency under COPRA ?
ಗ್ರಾಹಕ ರಕ್ಷಣಾ ಕಾನೂನಿನ ಪ್ರಕಾರ 'ಕೊರತೆ' ಎಂದರೇನು ?

SECTION – B

ವಿಭಾಗ - ಬಿ

Answer any three of the following :

(3×5=15)

2. What is an 'offer' ? State its essentials.

ಪ್ರಸ್ತಾಪ ಎಂದರೇನು ? ಅದರ ಅವಶ್ಯಕ ಲಕ್ಷಣಗಳನ್ನು ತಿಳಿಸಿರಿ.

3. Distinguish between contract of indemnity and contract of guarantee.
ನಷ್ಟಪರಿಹಾರ ಒಪ್ಪಂದ ಮತ್ತು ಜಾಮೀನುದಾರಿಕೆ ಒಪ್ಪಂದಗಳಲ್ಲಿಯ ವ್ಯತ್ಯಾಸಗಳನ್ನು ಬರೆಯಿರಿ.

4. Give the examples of 'Quasi Contracts'.

ಸೂಚ್ಯ ಒಪ್ಪಂದದ ವಿವಿಧ ಉದಾಹರಣೆಗಳನ್ನು ತಿಳಿಸಿರಿ.

5. What are the objectives of Competition Law 2002 ?

ಪೈಪೋಟಿ ಕಾಯ್ದೆ, 2002ರ ಧ್ಯೇಯೋದ್ದೇಶಗಳು ಯಾವುವು ?

6. What are the objectives of 'Consumer Protection Act' ?

ಗ್ರಾಹಕ ರಕ್ಷಣಾ ಕಾಯ್ದೆಯ ಧ್ಯೇಯೋದ್ದೇಶಗಳು ಯಾವುವು ?

7. What are the duties of a finder of lost goods ?

ಕಳೆದುಹೋದ ಸರಕುಗಳನ್ನು ಹುಡುಕಿದವನ ಕರ್ತವ್ಯಗಳು ಯಾವುವು ?

SECTION – C

ವಿಭಾಗ - ಸಿ

Question No. 13 is compulsory. Answer any two of the remaining.

(3×15=45)

8. What is contract ? Explain the essentials of a valid contract.

ಒಪ್ಪಂದವೆಂದರೇನು ? ಊರ್ಜಿತ ಒಪ್ಪಂದದ ಅವಶ್ಯಕ ಅಂಶಗಳನ್ನು ವಿವರಿಸಿ.

9. Who is a minor ? Explain the rules relating to agreement with minor.

ಅಪ್ರಾಪ್ತ ವಯಸ್ಕ ಎಂದರೆ ಯಾರು ? ಅವನಿಗೆ ಸಂಬಂಧಿಸಿದ ಒಡಂಬಡಿಕೆ ನಿಯಮಾವಳಿಗಳನ್ನು ವಿವರಿಸಿ.



10. Define bailment. What are the rights and duties of bailor and bailee ?

ನಿಕ್ಷೇಪಣೆ ವ್ಯಾಖ್ಯೆ ನೀಡಿರಿ. ನಿಕ್ಷೇಪಕ ಮತ್ತು ನಿಕ್ಷೇಪಿತನ ಹಕ್ಕು ಮತ್ತು ಕರ್ತವ್ಯಗಳನ್ನು ತಿಳಿಸಿರಿ.

11. Explain the various consumer disputes redressal agencies.

ಗ್ರಾಹಕರ ವ್ಯಾಜ್ಯ ಪರಿಹಾರದ ಕಾರ್ಯಭಾರಿಗಳ ವಿವಿಧ ಪ್ರಕಾರಗಳನ್ನು ವಿವರಿಸಿರಿ.

12. What is contract of agency ? Describe various modes by which an agency may be terminated.

ಕಾರ್ಯಭಾರದ ಒಪ್ಪಂದ ಎಂದರೇನು ? ಅದನ್ನು ಯಾವ ವಿಧಗಳಲ್ಲಿ ಅಂತ್ಯಗೊಳಿಸಬಹುದು ? ವಿವರಿಸಿರಿ.

13. Case Study (compulsory) :

ಪ್ರಾಯೋಗಿಕ ಪ್ರಶ್ನೆ (ಕಡ್ಡಾಯ) :

a) A minor obtains a loan of Rs. 5,000 from a money lender for education. She fails to repay the loan. Can the money lender file a suit against the girl to recover the loan amount ?

ಅಪ್ರಾಪ್ತ ವಯಸ್ಕ ಹುಡುಗಿಯೊಬ್ಬಳು ತನ್ನ ಶಿಕ್ಷಣಕ್ಕಾಗಿ ಸಾಹುಕಾರರೊಬ್ಬರಿಂದ ರೂ. 5,000 ಸಾಲ ಪಡೆಯುತ್ತಾಳೆ. ತದನಂತರ ಆ ಸಾಲವನ್ನು ಮರುಪಾವತಿಸುವುದಿಲ್ಲ ಈ ಕಾರಣಕ್ಕಾಗಿ ಸಾಹುಕಾರನು ಬಾಲಕಿಯ ಮೇಲೆ ಮೊಕದ್ದಮೆ ಹೂಡಿ ಸಾಲದ ಹಣವನ್ನು ವಸೂಲಿ ಮಾಡಬಹುದೇ ?

b) 'X' agreed to let his musical hall on rental basis to 'Y' from a particular date. But before the given date the music hall was burnt by fire. Can 'Y' file a suit against 'X' for compensation ?

'X' ನು 'Y'ನಿಗೆ ತನ್ನ ಸಂಗೀತ ಗೃಹವನ್ನು ನಿರ್ದಿಷ್ಟ ದಿನಾಂಕದಿಂದ ಬಾಡಿಗೆ ಕೊಡುವುದಾಗಿ ಒಪ್ಪಿಕೊಳ್ಳುತ್ತಾನೆ. ಆದರೆ ಆ ದಿನಾಂಕದ ಮೊದಲೇ ಸಂಗೀತ ಗೃಹವು ಬೆಂಕಿಗೆ ಆಹುತಿಯಾಗುತ್ತದೆ. 'Y'ನು 'X'ನ ವಿರುದ್ಧ ನಷ್ಟ ಪರಿಹಾರಕ್ಕಾಗಿ ದಾವೆ ಹೂಡಬಹುದೇ ?

c) Karan agrees with Arjun to convert sand into gold by magic. Is the agreement valid as per law ?

ಕರಣನು ಅರ್ಜುನನಿಗೆ ತಾನು ಚಮತ್ಕಾರದಿಂದ ಮರಳನ್ನು ಬಂಗಾರವಾಗಿ ಪರಿವರ್ತಿಸುವೆನೆಂದು ಒಪ್ಪಿಕೊಳ್ಳುತ್ತಾನೆ. ಈ ಒಪ್ಪಂದವು ಕಾನೂನಿನ ರೀತ್ಯ ಊರ್ಜಿತವೇ ?

6433 – F12–VISC – R – M – 16



SIXTH SEMESTER B.COM. DEGREE EXAMINATION,
MAY/JUNE 2016

INDUSTRIAL RELATIONS

(Group C and D) (Elective Paper – Revised) (Paper – IV)

Time : 3 Hours]

[Max. Marks : 80

- Instructions :** 1) Answer *all* questions according to *internal* choice.
2) Question 13 is **compulsory**.

SECTION – A

1. Answer **any ten** of the following : **(10x2=20)**
- Define the term industrial relation.
 - Mention any two objectives of industrial relations.
 - What is Marxist approach of industrial relation ?
 - Mention two reasons for workers joining trade union.
 - Expand NCL and CITU.
 - Mention two features of collective bargaining.
 - What is conciliation ?
 - What is quality circle ?
 - Mention two benefits of workers participation in management.
 - Give meaning of arbitration.
 - Give two features of Indian labour.
 - What is Gherao ?

SECTION – B

- Answer **any three** of the following : **(3x5=15)**
- What are the factors influencing industrial relations ?
 - Explain Gandhian approach to industrial relations.
 - Explain the objectives of trade union.
 - What are the principles of collective bargaining ?
 - What are the factors influencing workers participation in management ?
 - Explain the nature of industrial disputes.

[P.T.O.]

SECTION – C

Answer **any three** including question 13 which is **compulsory** : (3×15=45)

8. Bring out the nature of trade unions and explain importance of trade unions.
9. "Collective Bargaining leads to industrial peace in the country". In the light of this statement explain the requisites of collective bargaining and state its importances.
10. Explain how industrial disputes can be settled under the provisions of relevant act.
11. Write short notes on **any three** :
 - a) Scope of industrial relation
 - b) Problems of trade union
 - c) Causes of industrial disputes
 - d) Objectives of collective bargaining.
12. What are the benefits of quality circle ? Mention the problems of quality circle.
13. Case study question (**compulsory**) :

Kingfisher Company has stopped its production since two months due to marketing problems. Wages are outstanding since 3 months. Workers are suffering from insecurity and their jobs in the company. On the basis of requisition given by the workers union the central government has appointed one enquiry committee to investigate the matter of disturbed industrial relation.

In the backdrop of this situation answer the following questions :

 - a) What are the participants of industrial relation in this case ?
 - b) What are the reasons for poor industrial relation in this case ?
 - c) Suggest measures to strengthen industrial relation.

ಕನ್ನಡ ಆವೃತ್ತಿ

- ಸೂಚನೆಗಳು: 1) ಆಂತರಿಕ ಆಯ್ಕೆಗಳ ಅನುಸಾರ ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸಿರಿ.
2) ಪ್ರಶ್ನೆ 13 ಕಡ್ಡಾಯವಾಗಿದೆ.

ವಿಭಾಗ - ಅ

1. ಬೇಕಾದ ಹತ್ತಕ್ಕೆ ಉತ್ತರಿಸಿರಿ: (10×2=20)
- ಕೈಗಾರಿಕಾ ಸಂಬಂಧದ ವ್ಯಾಖ್ಯೆ ಕೊಡಿ.
 - ಕೈಗಾರಿಕಾ ಸಂಬಂಧದ ಯಾವುದೇ ಎರಡು ಉದ್ದೇಶಗಳನ್ನು ತಿಳಿಸಿ.
 - ಕೈಗಾರಿಕಾ ಸಂಬಂಧದಲ್ಲಿ ಮಾರ್ಕೆಟ್ಸ್ ಧೋರಣೆ ಎಂದರೇನು ?
 - ಕಾರ್ಮಿಕರು ಕಾರ್ಮಿಕ ಸಂಘಟನೆಗೆ ಸೇರಿಕೊಳ್ಳಲು ಎರಡು ಕಾರಣಗಳನ್ನು ತಿಳಿಸಿ.
 - NCL ಹಾಗೂ CITU ಇವುಗಳನ್ನು ವಿಸ್ತರಿಸಿ.
 - ಸಾಮೂಹಿಕ ಚೌಕಾಶಿಯ ಎರಡು ಲಕ್ಷಣಗಳನ್ನು ತಿಳಿಸಿ.
 - ಸಂಧಾನ ಎಂದರೇನು ?
 - ಗುಣಮಟ್ಟದ ವೃತ್ತ ಎಂದರೇನು ?
 - ನಿರ್ವಹಣೆಯಲ್ಲಿ ಕೆಲಸಗಾರರ ಪಾಲ್ಗೊಳ್ಳುವಿಕೆಯ ಎರಡು ಲಾಭಗಳನ್ನು ತಿಳಿಸಿ.
 - ಮಧ್ಯಸ್ಥಿಕೆ ಎಂದರೇನು ?
 - ಭಾರತೀಯ ಕಾರ್ಮಿಕರ ಎರಡು ಲಕ್ಷಣಗಳನ್ನು ತಿಳಿಸಿ.
 - ಮುತ್ತಿಗೆ ಎಂದರೇನು ?

ವಿಭಾಗ - ಬ

- ಬೇಕಾದ ಮೂರಕ್ಕೆ ಉತ್ತರಿಸಿರಿ: (3×5=15)
- ಕೈಗಾರಿಕಾ ಸಂಬಂಧದ ಮೇಲೆ ಪರಿಣಾಮ ಬೀರುವ ಅಂಶಗಳಾವುವು ?
 - ಕೈಗಾರಿಕಾ ಸಂಬಂಧದ ಕುರಿತು ಗಾಂಧೀಜಿಯವರ ಧೋರಣೆ ವಿವರಿಸಿರಿ.
 - ಕಾರ್ಮಿಕ ಸಂಘಟನೆಯ ಉದ್ದೇಶಗಳನ್ನು ವಿವರಿಸಿರಿ.
 - ಸಾಮೂಹಿಕ ಚೌಕಾಶಿಯ ತತ್ವಗಳು ಯಾವುವು ?
 - ನಿರ್ವಹಣೆಯಲ್ಲಿ ಕೆಲಸಗಾರರ ಪಾಲ್ಗೊಳ್ಳುವಿಕೆಯನ್ನು ಪ್ರಭಾವಿಸುವ ಅಂಶಗಳು ಯಾವುವು ?
 - ಕೈಗಾರಿಕಾ ವಿವಾದದ ಸ್ವರೂಪವನ್ನು ವಿವರಿಸಿರಿ.

ವಿಭಾಗ - ಕ

ಪ್ರಶ್ನೆ 13 ರನ್ನೊಳಗೊಂಡಂತೆ ಬೇಕಾದ ಮೂರಕ್ಕೆ ಉತ್ತರಿಸಿರಿ :

(3×15=45)

8. ಕಾರ್ಮಿಕ ಸಂಘಟನೆಯ ಸ್ವರೂಪವನ್ನು ತಿಳಿಸಿ ಹಾಗೂ ಕಾರ್ಮಿಕ ಸಂಘಟನೆಯ ಮಹತ್ವವನ್ನು ವಿವರಿಸಿರಿ.
9. "ಸಾಮೂಹಿಕ ಚೌಕಾಶಿಯು ಕೈಗಾರಿಕಾ ಶಾಂತಿಯತ್ತ ದೇಶವನ್ನು ಕೊಂಡೊಯ್ಯುತ್ತದೆ". ಈ ಹೇಳಿಕೆಯ ಹಿನ್ನೆಲೆಯಲ್ಲಿ ಸಾಮೂಹಿಕ ಚೌಕಾಶಿಗೆ ಬೇಕಾದ ಅಂಶಗಳನ್ನು ಮತ್ತು ಇದರ ಮಹತ್ವವನ್ನು ವಿವರಿಸಿರಿ.
10. ಕೈಗಾರಿಕಾ ವಿವಾದವನ್ನು ಸೂಕ್ತ ಕಾಯ್ದೆಯ ಪ್ರಕಾರ ಹೇಗೆ ಬಗೆಹರಿಸಬಹುದು ವಿವರಿಸಿರಿ.
11. ಈ ಕೆಳಗಿನ ಬೇಕಾದ ಮೂರಕ್ಕೆ ಲಘು ಟಿಪ್ಪಣಿಗಳನ್ನು ಬರೆಯಿರಿ :
 - a) ಕೈಗಾರಿಕಾ ಸಂಬಂಧದ ವ್ಯಾಪ್ತಿ.
 - b) ಕಾರ್ಮಿಕ ಸಂಘಟನೆಯ ಸಮಸ್ಯೆಗಳು
 - c) ಕೈಗಾರಿಕಾ ಕಲಹದ ಕಾರಣಗಳು
 - d) ಸಾಮೂಹಿಕ ಚೌಕಾಶಿಯ ಉದ್ದೇಶಗಳು.
12. ಗುಣಮಟ್ಟದ ವೃತ್ತದ ಲಾಭಗಳು ಯಾವುವು ? ಗುಣಮಟ್ಟದ ವೃತ್ತದ ಸಮಸ್ಯೆಗಳನ್ನು ತಿಳಿಸಿ.
13. ಪ್ರಕರಣ ಅಧ್ಯಯನ (ಕಡ್ಡಾಯ) :

ಕಿಂಗ್ ಫಿಶರ್ ಕಂಪನಿಯು ಮಾರುಕಟ್ಟೆಯ ಸಮಸ್ಯೆಗಳಿಂದಾಗಿ ಕಳೆದ ಎರಡು ತಿಂಗಳುಗಳಿಂದ ತನ್ನ ಉತ್ಪಾದನೆಯನ್ನು ನಿಲ್ಲಿಸಿದೆ. ಮೂರು ತಿಂಗಳುಗಳ ವೇತನವು ಬಾಕಿ ಉಳಿದಿದೆ. ಕಂಪನಿಯ ಕೆಲಸಗಾರರು ತಮ್ಮ ಸೇವಾ ಭದ್ರತೆಯ ಕುರಿತು ಆತಂಕವನ್ನು ಅನುಭವಿಸುತ್ತಿದ್ದಾರೆ. ಕಾರ್ಮಿಕ ಸಂಘಟನೆಯು ನೀಡಿರುವ ವಿನಂತಿಯ ಮೇರೆಗೆ ಕೇಂದ್ರ ಸರ್ಕಾರವು ಒಂದು ಸಮಿತಿಯನ್ನು ನೇಮಕ ಮಾಡಿದ್ದು ಹಾಳಾಗಿರುವ ಕೈಗಾರಿಕಾ ಸಂಬಂಧದ ಕುರಿತಾಗಿ ವಿಚಾರಣೆ ನಡೆಸಲು ಆದೇಶಿಸಿದೆ. ಈ ಸ್ಥಿತಿಯ ಹಿನ್ನೆಲೆಯಲ್ಲಿ ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿರಿ.

 - a) ಈ ಘಟನೆಯಲ್ಲಿ ಕೈಗಾರಿಕಾ ಸಂಬಂಧದ ಭಾಗಿದಾರರು ಯಾರು ?
 - b) ಈ ಪ್ರಸಂಗದಲ್ಲಿ ದುರ್ಬಲವಾದ ಕೈಗಾರಿಕಾ ಸಂಬಂಧದ ಕಾರಣಗಳು ಯಾವುವು ?
 - c) ಕೈಗಾರಿಕಾ ಸಂಬಂಧವನ್ನು ಬಲಪಡಿಸಲು ಸಲಹೆಗಳನ್ನು ನೀಡಿ.

6432 – FII-VISC – R – M – 16



SIXTH SEMESTER B.COM. DEGREE EXAMINATION,
MAY/JUNE 2016

SERVICES MARKETING ಸೇವೆಗಳ ಮಾರಾಟ
Paper – IV (Elective Paper – Revised)

Time : 3 Hours]

[Max. Marks : 80

- Instructions :** 1) Attempt **all** Sections, according to **internal** choice.
2) Question No. 13 (case study) is **compulsory**.

- ಸೂಚನೆಗಳು :** 1) ಆಂತರಿಕ ಆಯ್ಕೆಗಳ ಪ್ರಕಾರ ಎಲ್ಲಾ ವಿಭಾಗಗಳನ್ನು ಉತ್ತರಿಸಿರಿ.
2) ಹದಿಮೂರನೆಯ ಪ್ರಶ್ನೆ ಪ್ರಕರಣ ಅಧ್ಯಯನಕರ್ತವ್ಯ.

SECTION – A

ವಿಭಾಗ - ಅ

Answer **any ten** of the following questions :

(10×2=20)

ಃ ಕೆಳಗಿನ ಬೇಕಾದ ಹತ್ತು ಪ್ರಶ್ನೆಗಳಿಗೆ ಉತ್ತರಿಸಿರಿ :

1. a) Give the meaning of service.
ಸೇವೆಯ ಅರ್ಥವನ್ನು ಬರೆಯಿರಿ.
- b) What is CRM ?
ಗ್ರಾಹಕ ಸಂಬಂಧ ವ್ಯವಸ್ಥಾಪನೆ ಎಂದರೇನು ?
- c) What is on-line shopping ?
ಆನ್-ಲೈನ್ ಶಾಪಿಂಗ್ ಎಂದರೇನು ?
- d) What is Word of Mouth (WOM) publicity ?
ಬಾಯಿ ಮಾತಿನ ಪ್ರಚಾರ ಎಂದರೇನು ?
- e) What is service pricing ?
ಸೇವೆಗಳ ಬೆಲೆ ನಿಗದೀಕರಣ ಎಂದರೇನು ?
- f) Mention any two types of promotion of services.
ಸೇವಾ ಪ್ರವರ್ತನೆಯ ಬೇಕಾದ ಎರಡು ಪ್ರಕಾರಗಳನ್ನು ಬರೆಯಿರಿ.

[P.T.O.]

- g) What is Direct Distribution of Services ?
ಸೇವೆಗಳ ನೇರ ವಿತರಣೆ ಎಂದರೇನು ?
- h) Mention any two service intermediaries.
ಸೇವಾ ವಿತರಣೆಯ ಬೇಕಾದ ಎರಡು ಮಧ್ಯವರ್ತಿಗಳನ್ನು ಹೆಸರಿಸಿರಿ.
- i) What is prestige pricing ?
ಪ್ರತಿಷ್ಠೆಯ ಬೆಲೆ ನಿಗದೀಕರಣ ಎಂದರೇನು ?
- j) What are the components of service triangle ?
ಸೇವಾ ತ್ರಿಕೋಣದ ಅಂಶಗಳನ್ನು ಹೆಸರಿಸಿರಿ.
- k) What is meant by Electronic Channel of Distribution ?
ವಿದ್ಯುನ್ಮಾನ ವಿತರಣಾ ಮಾರ್ಗ ಎಂದರೇನು ?
- l) What is service branding ?
ಸೇವಾ ಮುದ್ರೆ ಎಂದರೇನು ?

SECTION – B

ವಿಭಾಗ - ಬ

Answer **any 3** of the following questions :

(3×5=15)

ಈ ಕೆಳಗಿನ ಯಾವುದೇ ಮೂರು ಪ್ರಶ್ನೆಗಳಿಗೆ ಉತ್ತರಿಸಿರಿ:

2. Explain in brief features/characteristics of services.
ಸೇವೆಗಳ ಗುಣಲಕ್ಷಣಗಳನ್ನು ಸಂಕ್ಷಿಪ್ತವಾಗಿ ವಿವರಿಸಿರಿ.
3. Explain briefly the importance of service quality.
ಸೇವಾ ಗುಣಮಟ್ಟದ ಮಹತ್ವವನ್ನು ಸಂಕ್ಷಿಪ್ತವಾಗಿ ವಿವರಿಸಿರಿ.
4. Explain in brief reasons for growth of service marketing.
ಸೇವಾ ಮಾರಾಟದ ಬೆಳವಣಿಗೆಯ ಕಾರಣಗಳನ್ನು ಸಂಕ್ಷಿಪ್ತವಾಗಿ ವಿವರಿಸಿ.
5. Explain the benefits of electronic channel.
ವಿದ್ಯುನ್ಮಾನ ವಿತರಣಾ ಮಾರ್ಗದ ಅನುಕೂಲತೆ/ಲಾಭಗಳನ್ನು ವಿವರಿಸಿರಿ.
6. Explain the importance of New Service Development.
ಹೊಸ ರೀತಿಯ ಸೇವೆಯ ಅಭಿವೃದ್ಧಿಯ ಮಹತ್ವ ಹೇಳಿರಿ.
7. Mention the important requisites for good brand.
ಉತ್ತಮ ಮುದ್ರೆಗೆ ಅವಶ್ಯಕವಾದ ಮಹತ್ವದ ಅಂಶಗಳನ್ನು ಬರೆಯಿರಿ.

SECTION – C

ವಿಭಾಗ - ಕ

Question No. 13 is **compulsory** (case study). Answer **any two** of the remaining. (3×15=45)

ಕವಿಮೂರನೆಯ ಪ್ರಶ್ನೆಕಡ್ಡಾಯವಾಗಿರುತ್ತದೆ. ಉಳಿದವುಗಳಿಂದ ಬೇಕಾದವಿರಡು ಪ್ರಶ್ನೆಗಳಿಗೆ ಉತ್ತರಿಸಿರಿ.

8. Explain the importance of service marketing.

ಸೇವಾ ಮಾರಾಟದ ಮಹತ್ವಗಳನ್ನು ವಿವರಿಸಿರಿ.

9. Explain the sequences of model of flower of service with a neat diagram.

ಸೇವೆಯ ಪುಷ್ಪ ಮಾದರಿಯ ಅಂಶಗಳ ಅನುಕ್ರಮಣಗಳನ್ನು ಚಿತ್ರದೊಂದಿಗೆ ವಿವರಿಸಿರಿ.

10. Describe Service Life Cycle with a neat diagram.

ಸೇವಾ ಜೀವನ ಚಕ್ರವನ್ನು ಸೂಕ್ತ ಚಿತ್ರದೊಂದಿಗೆ ವಿವರಿಸಿ.

11. Write the distinction between services and product.

ಸೇವೆಗಳು ಮತ್ತು ವಸ್ತುಗಳ ನಡುವಿನ ವ್ಯತ್ಯಾಸಗಳನ್ನು ಬರೆಯಿರಿ.

12. Explain the different methods of pricing of services.

ಸೇವೆಗಳ ಬೆಲೆ ನಿಗದೀಕರಣದ ವಿವಿಧ ಪದ್ಧತಿಗಳನ್ನು ವಿವರಿಸಿ.

13. Case study (**compulsory**).

ಪ್ರಕರಣ ಅಧ್ಯಯನ (ಕಡ್ಡಾಯ).

You are planning to start a Five Star Hotel. What are the factors you would like to emphasis on Customer Satisfaction ?

ನೀವು ಒಂದು ಪಂಚ ತಾರಾ ಹೋಟೆಲನ್ನು ಪ್ರಾರಂಭಿಸಲು ಯೋಚಿಸಿದ್ದೀರಿ. ಇದಕ್ಕೆ ಸಂಬಂಧಿಸಿದಂತೆ ಗ್ರಾಹಕರ ಸಂತೃಪ್ತಿಗಾಗಿ ಯಾವ ಯಾವ ಅಂಶಗಳಿಗೆ ತಾವು ಮಹತ್ವವನ್ನು ನೀಡುತ್ತೀರಿ ?



SIXTH SEMESTER B.COM. (REVISED) DEGREE
EXAMINATION, MAY/JUNE 2016
INCOME TAX – LAW AND PRACTICE – II

Time : 3 Hours]

[Max. Marks : 80

- Instructions :** 1) Answer *all* questions with the strict observation of inner choice in *each* Section.
2) Use of simple calculator is **allowed**.
3) Question **13** case study analysis is **compulsory**.

SECTION – A

1. Answer **any ten** of the following :

- a) What is a capital asset ?
- b) What is cost of acquisition ?
- c) What do you mean by inter head set-off ?
- d) What is unabsorbed depreciation ?
- e) State the provisions of Section 80-DD.
- f) How do you treat salary paid to partner's son who is working as an accountant in the firm ?
- g) Who is a working partner ?
- h) What is Permanent Account Number ?
- i) Why net amount of winnings from lotteries is to be grossed up ?
- j) What is maximum amount of remuneration permissible to the working partner under Section 40(b) ?
- k) What is self assessment ?
- l) Expand CBDT and TCS.

(10×2=20)

[P.T.O.]



SECTION – B

Answer **any three** of the following :

2. Mr. Mayur sells agricultural land in Mangalore (urban) for Rs. 72,88,257 on 1st August 2014, which was purchased by him in 1982-83 for Rs. 6,80,000. On 20th August 2014, he purchases agricultural land of Rs. 35,000 in Udupi. On 30th August 2015, he deposits Rs. 3,65,000 in Capital Gains Deposit Account. Determine the amount of exempted and taxable capital gains.

The cost inflation index for 1982-83 and 2014-15 were 109 and 1024.

3. From the following particulars furnished by Mr. Sandeep, compute his gross total income for the Assessment Year 2015-16.

Income from salary	Rs. 2,40,000
Loss from electronics business	Rs. 1,20,000
Income from speculation business	Rs. 20,000
Capital gains :	
a) Short term capital gains	Rs. 30,000
b) Long term capital loss	Rs. 50,000

4. Mr. Ram Rao furnishes the following particulars of his income pertaining to the previous year 2014-15 :

- i) Dividend from co-operative society Rs. 4,000
- ii) Family pension Rs. 60,000
- iii) Interest received on Rs. 40,000 – 11% Debentures of Z Co. Ltd.
- iv) Directors fees received Rs. 5,000
- v) Interest on fixed deposit with SBI Rs. 3,000

He has paid collection charges of Rs. 400 to his banker. Compute his income from other sources for the A.Y. 2015-16.



- 5. Mr. Akash is a resident individual suffering from a severe disability. During the previous year 2014-15, he purchased NSC (viii) issue of Rs. 20,000. He took insurance policy on the health of his family and paid Rs. 20,000 as premium by cheque. He borrowed Rs. 5,00,000 for higher education of his daughter and paid int. on it Rs. 30,000. What is his total income for the A.Y. 2015-16, if his gross total income is Rs. 6,00,000 ?
- 6. The Profit and Loss Account of a partnership firm for the previous year ending on 31-3-2015 is given below :

To Interest on capital	By Gross Profit b/d	3,10,000
@ 12% P.A.	12,000	
To Expenses	68,000	
To Remuneration to		
working partners	1,65,000	
To Depreciation	30,000	
To Net profit	35,000	
	3,10,000	3,10,000

Note : Depreciation allowable as per Rules is Rs. 20,000.

Compute the total income of the firm for the A.Y. 2015-16 assuming that the firm satisfies all the conditions of Section 184 and 40(b).

- 7. Explain in brief the Income Tax authorities which have been constituted under the Income Tax Act 1961. (3x5=15)

SECTION – C

Question 13 is **compulsory**. Answer **any two** of the remaining questions.

- 8. Mr. Nagesh sold the following assets during the previous year 2014-15. Compute his capital gains.
 - a) He sold the listed debentures of a company on 1-10-2014 for Rs. 6,02,500 which were purchased by him for Rs. 3,55,500 on 1-08-2010. He paid Rs. 2,000 as interest on loan taken for the purpose of purchasing the above listed securities and paid brokerage of Rs. 500.



- b) On 30-11-2014 he sold machinery of the written down value of Rs. 1,52,500 for Rs. 1,83,900.
- c) He sold jewellery of the cost of Rs. 25,000 purchased in June 2011. He sold the same on 3-04-2014 for Rs. 87,000.
- d) He had purchased a residential house in the year 1978 for Rs. 3,00,000 and spent Rs. 30,000 for improvement in the year 1979. The fair market value as on 1-4-1981 was Rs. 4,00,000. He constructed additional room at a cost of Rs. 2,40,000 in the financial year 2004-05. He sold this house on 15-1-2015 for Rs. 70,18,000. He incurred selling expenses of Rs. 10,000. He purchased another residential house on 1-10-2014 for Rs. 12,00,000.

The cost inflation index for 1981-82 is 100, 2004-05 is 480, 2010-11 is 711 and 2014-15 is 1024.

9. From the following particulars of Smt. Veena, compute her income from other sources for the Assessment Year 2015-16 :
- a) She has received Rs. 5,000 as director's sitting fee from an Indian company.
 - b) She has received Rs. 3,000 as dividend from above noted company.
 - c) Interest on Bank deposits (Gross) Rs. 12,000.
 - d) Winnings from lotteries (net) Rs. 35,000.
 - e) Ground rent received Rs. 4,000
 - f) She has let building along with machinery and furniture at Rs. 12,000 p.m. on 1-6-2014. She has spent Rs. 1,000 on the repairs of these assets. Depreciation allowable amounted to Rs. 10,000.
 - g) She lives in a rented house paying monthly rent of Rs. 8,000. The house is too big for her family. Hence she has sublet $\frac{1}{2}$ of the house on a rent of Rs. 6,000 p.m. She has paid municipal taxes of Rs. 8,000 and repairs charges of Rs. 6,000 on the whole house.



h) She held the following investments :

- i) Rs. 40,000 – 10% Debentures of M and M Co. Ltd. (Non-listed)
- ii) Rs. 30,000 – 9% Tax free debentures of P and G Co. Ltd. (Listed)
- iii) Rs. 50,000 – 18% Tax free debentures of XYZ Co. Ltd. (Non-listed)
- iv) Rs. 20,000 – 11% Mangalore Port Trust Bonds.

She has paid collection charges at ½% on gross interest received from the above mentioned investments.

10. Mr. Pratap furnishes the following particulars relating to his incomes and losses for the previous year 2014-15 :

	Rs.
A) Computed income from house property :	
i) Income from LOP – Property X	85,000
ii) Loss from LOP – Property Y	65,000
iii) Loss from SOP – Property Z	55,000
B) Income from Business :	
i) Profit from Textile Business	2,50,000
ii) Profit from Cotton Business	1,30,000
iii) Speculation profit	1,25,000
iv) Loss from Gold Speculation Business	75,000
C) Capital Gains :	
i) Long term capital gains	80,000
ii) Short term capital loss	70,000
D) Income from other sources :	
i) Interest on fixed deposit with SBI	5,000
ii) Winnings from lotteries (gross)	50,000
iii) Expenses incurred on purchase of lottery tickets	5,000



The carried forward losses and allowances from the Assessment Year 2014-15 were as follows :

	Rs.
Loss from Cotton Business	50,000
Speculation loss	60,000
Long term capital loss	20,000
Unabsorbed depreciation	15,000
Current year depreciation	20,000

Compute his gross total income for the Assessment Year 2015-16.

11. From the following information furnished by Mr. Basavaraj, whose gross total income for the previous year 2014-15 is Rs. 12 lakhs, compute his total income for the Assessment Year 2015-16 :
- i) Life insurance premium paid Rs. 30,000 on his life policy of Rs. 2,00,000
 - ii) Repayment of housing loan of Rs. 30,000 which includes interest of Rs. 10,000 (Loan is taken for construction of residential house).
 - iii) Contribution to Unrecognised Provident Fund Rs. 15,000
 - iv) Contribution to Public Provident Fund Rs. 20,000
 - v) He has subscribed to NSC (viii issue) Rs. 25,000
 - vi) He has incurred expenditure of Rs. 50,000 for the maintenance of his son who is suffering from severe disability
 - vii) He has paid Rs. 20,000 health insurance premium on the health of his family and Rs. 20,000 on the health of his parents.
 - viii) He made following donations during the year :
 - a) The Indira Gandhi Memorial Trust Rs. 5,000
 - b) The National Children Fund Rs. 8,000
 - c) The Prime Minister's National Relief Fund Rs. 10,000
 - d) The Municipality for the purpose of promoting family planning Rs. 15,000
 - e) For repairs of notified temple Rs. 85,000



12. Mr. Mahesh furnishes the following particulars for the previous year ended 31-3-2015 :

- a) He is employed in a private aided college. During the year his basic salary was Rs. 30,000 p.m. He received Annual Grade Pay (AGP) of Rs. 8,000 p.m. and Dearness Allowance at 15% of Basic Salary and AGP. He also received HRA at 10% of Basic Salary and AGP.

Following were the deductions from his salary :

- i) Life Insurance Premium of Rs. 24,000 on a policy of Rs. 4,00,000 which was issued prior to 1-4-2012.
 - ii) Profession Tax Rs. 200 p.m.
- b) He is the owner of a house property containing 2 identical units. One unit is occupied by him for his own residence and the other unit is letout on a monthly rent of Rs. 5,000. The municipal value of the house is Rs. 1,00,000. During the year, he paid Rs. 10,000 as municipal taxes on the whole house. Interest in loan taken for construction of the house pertaining to the Previous Year amounted to Rs. 28,000.
- c) His incomes from other sources were :
 - i) Winnings from lotteries Rs. 17,500 (Net)
 - ii) Interest on Term deposit with a bank Rs. 6,000 (Gross)
 - iii) Interest on debentures of X Co. Ltd. Rs. 2,700 (Listed)

He has made following payments during the year :

- 1) Donations to National Defence Fund Rs. 5,000
- 2) College Tuition Fees for full time education of his son Rs. 30,000.

Compute his total income for the Assessment Year 2015-16.



13. Case Study (compulsory) :

X, Y and Z are three partners of X and Co., a firm engaged in manufacturing of plastic goods. The Profit and Loss Account of the firm for the year ending 31st March 2015 is as follows :

To Purchases	16,00,000	By Sales	22,16,000
To Salary to staff	2,15,000	By Interest on	
To Income tax	20,000	debentures of XYZ	
To Expenses	90,000	Co. Ltd. (Gross)	40,000
To Remuneration to		By Other Business	
Partners		Receipts	6,000
X 75,000		By Long Term	
Y 50,000		Capital Gains	1,00,000
Z <u>85,000</u>	2,10,000	By Short Term	
To Int. on Capital @ 14%		Capital Gains	50,000
X 28,000			
Y 21,000			
Z <u>35,000</u>	84,000		
To Depreciation	53,000		
To Net Profit	1,40,000		
	24,12,000		24,12,000

Other information :

- The firm satisfies the conditions of Section 184 and 40(b).
- The expenses debited to the P and L A/c are not allowable to the extent of Rs. 15,000.
- Depreciation allowable as per rules is Rs. 40,000.
- The short term capital loss carried forward from the Assessment Year 2014-15 (Yet not set off) is Rs. 20,000.
- Y is a non-working partner.

Compute the total income of the firm for the Assessment Year 2015-16.

Case Study :

You are required to compute the total income of the firm for the Assessment Year 2015-16 assuming that the firm does not comply the conditions of Section 184 and 40(b).

(3×15=45)



ಕನ್ನಡ ಆವೃತ್ತಿ

- ಸೂಚನೆಗಳು: 1) ಆಂತರಿಕ ಆಯ್ಕೆಗಳಿಗೆ ಒಳಪಟ್ಟು ಎಲ್ಲಾ ವಿಭಾಗಗಳನ್ನು ಉತ್ತರಿಸಿರಿ.
2) ಸಾದಾ ಕ್ಯಾಲ್ಕುಲೇಟರ್ ಉಪಯೋಗಿಸಬಹುದು.
3) ಪ್ರಶ್ನೆ 13 ಕಡ್ಡಾಯವಾಗಿದೆ.

ವಿಭಾಗ - ಅ

1. ಈ ಕೆಳಗಿನವುಗಳಲ್ಲಿ ಬೇಕಾದ ಹತ್ತು ಪ್ರಶ್ನೆಗಳಿಗೆ ಉತ್ತರಿಸಿ:
- ಬಂಡವಾಳದ ಸ್ವತ್ತು ಎಂದರೇನು?
 - ಖರೀದಿ ಬೆಲೆ ಎಂದರೇನು?
 - ಆದಾಯ ಬಾಬುಗಳ ಮಧ್ಯೆ ಹೊಂದಾಣಿಕೆ ಎಂದರೇನು?
 - ಹೊಂದಾಣಿಕೆಯಾಗದ ಸವಕಳಿ ಎಂದರೇನು?
 - ಕಲಂ 80-DD ಇದರ ಅನ್ವಯ ಇರುವ ನಿಯಮಗಳನ್ನು ವಿವರಿಸಿರಿ.
 - ಪಾಲುದಾರಿಕೆ ಸಂಸ್ಥೆಯಲ್ಲಿ ಲೆಕ್ಕಗುಮಾಸ್ತನಾಗಿ ಕಾರ್ಯನಿರ್ವಹಿಸುತ್ತಿರುವ ಪಾಲುಗಾರನ ಮಗನಿಗೆ ಪಾವತಿಸಿರುವ ಸಂಬಳವನ್ನು ಹೇಗೆ ಪರಿಗಣಿಸುವಿರಿ?
 - ಕಾರ್ಯನಿರತ ಪಾಲುಗಾರ ಎಂದರೆ ಯಾರು?
 - ಖಾಯಂ ಖಾತೆ ಸಂಖ್ಯೆ ಎಂದರೇನು?
 - ಲಾಟರಿಯಿಂದ ಗೆದ್ದ ಬಹುಮಾನದ ನಿವ್ವಳ ಮೊತ್ತವನ್ನು ಏಕೆ ಒಟ್ಟುಗೂಡಿಸುತ್ತಾರೆ?
 - ಕಲಂ 40(b) ಅಡಿಯಲ್ಲಿ ಕಾರ್ಯನಿರತ ಪಾಲುಗಾರನಿಗೆ ಪಾವತಿಸಬಹುದಾದ ಸಂಬಳದ ಗರಿಷ್ಠ ಮೊತ್ತವೆಷ್ಟು?
 - ಸ್ವಕರ ನಿರ್ಧರಿಸುವಿಕೆ ಎಂದರೇನು?
 - CBDT ಮತ್ತು TCS ಇವುಗಳ ವಿಸ್ತೃತ ರೂಪವನ್ನು ಬರೆಯಿರಿ. (10×2=20)

ವಿಭಾಗ - ಬ

ಬೇಕಾದ ಮೂರು ಪ್ರಶ್ನೆಗಳಿಗೆ ಉತ್ತರಿಸಿರಿ:

2. ಮಯೂರವರು ಆದಾಯ ವರ್ಷ 1982-83ರಲ್ಲಿ ರೂ. 6,80,000 ಗಳಿಗೆ ಕೊಂಡುಕೊಂಡಿರುವ ಮಂಗಳೂರಿನ (ನಗರ ಪ್ರದೇಶ) ಕೃಷಿ ಭೂಮಿಯನ್ನು ದಿನಾಂಕ 1-08-2014 ರಂದು ರೂ. 72,88,257ಗೆ ಮಾರಾಟ ಮಾಡಿದ್ದಾರೆ. ದಿನಾಂಕ 20-08-2014 ರಂದು ಉಡುಪಿಯಲ್ಲಿರುವ ಕೃಷಿ ಭೂಮಿಯನ್ನು ರೂ. 35,000 ಗಳಿಗೆ ಕೊಂಡುಕೊಂಡಿದ್ದಾರೆ. ದಿನಾಂಕ 30-08-2015 ರಂದು ರೂ. 3,65,000 ವನ್ನು ಬಂಡವಾಳ ಗಳಿಕೆ ಠೇವಣಿ ಖಾತೆಯಲ್ಲಿ ಠೇವಣಿಯಾಗಿರಿಸಿದ್ದಾರೆ. ತೆರಿಗೆ ವಿನಾಯಿತಿ ಮತ್ತು ತೆರಿಗೆಗೆ ಒಳಪಡುವ ಬಂಡವಾಳ ಗಳಿಕೆಯನ್ನು ಕಂಡುಹಿಡಿಯಿರಿ. ವೆಚ್ಚ ಹಣದುಬ್ಬರ ಸೂಚ್ಯಂಕ ವರ್ಷ 1982-83 ಹಾಗೂ 2014-15ಕ್ಕೆ 109 ಮತ್ತು 1024 ಆಗಿರುತ್ತದೆ.



3. ಶ್ರೀ ಸಂದೀಪರವರು ಒದಗಿಸಿರುವ ಈ ಕೆಳಗಿನ ವಿವರಗಳಿಂದ, ಕರಾಕರಣೆ ವರ್ಷ 2015-16ರ ಅವರ ಸ್ಥೂಲ ಒಟ್ಟು ಆದಾಯವನ್ನು ಲೆಕ್ಕಹಾಕಿರಿ.

ವೇತನದ ಆದಾಯ	ರೂ. 2,40,000
ಇಲೆಕ್ಟ್ರಾನಿಕ್ಸ್ ವ್ಯವಹಾರದಿಂದಾದ ನಷ್ಟ	ರೂ. 1,20,000
ಸಣ್ಣ ವ್ಯವಹಾರದಿಂದಾದ ಲಾಭ	ರೂ. 20,000
ಬಂಡವಾಳ ಗಳಿಕೆ:	
a) ಅಲ್ಪಾವಧಿ ಬಂಡವಾಳ ಗಳಿಕೆ	ರೂ. 30,000
b) ದೀರ್ಘಾವಧಿ ಬಂಡವಾಳ ನಷ್ಟ	ರೂ. 50,000

4. ಶ್ರೀ ರಾಮ ರಾವ್‌ರವರು ಆದಾಯ ವರ್ಷ 2014-15ಕ್ಕೆ ಸಂಬಂಧಿಸಿದ ಆದಾಯಗಳ ಈ ಕೆಳಗಿನ ವಿವರಗಳನ್ನು ಒದಗಿಸಿದ್ದಾರೆ:

- i) ಸಹಕಾರ ಸಂಘದಿಂದ ಬಂದ ಲಾಭಾಂಶ ರೂ. 4,000
- ii) ಕುಟುಂಬ ಪಿಂಚಣಿ ರೂ. 60,000
- iii) ರೂ. 40,000-11% Z ಕಂಪನಿ ಲಿ. ಸಾಲಪತ್ರಗಳಿಂದ ಪಡೆದ ಬಡ್ಡಿ
- iv) ನಿರ್ದೇಶಕರ ಶುಲ್ಕ ಪಡೆದದ್ದು ರೂ. 5,000
- v) ಎಸ್.ಬಿ.ಐ.ನಲ್ಲಿ ಮಾಡಿರುವ ಅವಧಿ ಠೇವಣಿ ಮೇಲಿನ ಬಡ್ಡಿ ರೂ. 3,000.

ಅವರು ತಮ್ಮ ಬ್ಯಾಂಕರನಿಗೆ ರೂ. 400 ಬಡ್ಡಿ ಸಂಗ್ರಹಣಾ ಶುಲ್ಕವನ್ನು ಪಾವತಿಸಿದ್ದಾರೆ. ಕರಾಕರಣೆ ವರ್ಷ 2015-16ಕ್ಕೆ ಅವರ ಇತರೇ ಮೂಲಗಳ ಆದಾಯವನ್ನು ಲೆಕ್ಕಹಾಕಿರಿ.

5. ರಹವಾಸಿ ವ್ಯಕ್ತಿಯಾಗಿರುವ ಶ್ರೀ ಆಕಾಶ್‌ರವರು ತೀವ್ರವಾದ ವೈಕಲ್ಯತೆಯಿಂದ ಬಳಲುತ್ತಿದ್ದಾರೆ. ಆದಾಯ ವರ್ಷ 2014-15ರಲ್ಲಿ ಅವರು ರೂ. 20,000 ಮೌಲ್ಯದ viii ಮಾಲಿಕೆಯ ರಾ.ಉ. ಪತ್ರಗಳನ್ನು ಖರೀದಿಸಿದ್ದಾರೆ. ಅವರು ತಮ್ಮ ಕುಟುಂಬದ ಆರೋಗ್ಯಕ್ಕಾಗಿ ವಿಮಾ ಪಾಲಿಸಿಯನ್ನು ತೆಗೆದುಕೊಂಡಿದ್ದು ರೂ. 20,000ಗಳ ವಿಮಾ ಕಂತನ್ನು ಚೆಕ್ ಮೂಲಕ ಪಾವತಿಸಿದ್ದಾರೆ. ತನ್ನ ಮಗಳ ಉನ್ನತ ವಿದ್ಯಾಭ್ಯಾಸಕ್ಕಾಗಿ ರೂ. 5,00,000ಗಳ ಸಾಲವನ್ನು ಪಡೆದಿದ್ದು ಅದರ ಮೇಲೆ ರೂ. 30,000ಗಳ ಬಡ್ಡಿಯನ್ನು ಪಾವತಿಸಿದ್ದಾರೆ. ಅವರ ಸ್ಥೂಲ ಒಟ್ಟು ಆದಾಯವು ರೂ. 6,00,000 ಗಳಾಗಿದ್ದಲ್ಲಿ ಕರಾಕರಣೆ ವರ್ಷ 2015-16ಕ್ಕೆ ಅವರ ಒಟ್ಟು ಆದಾಯವೆಷ್ಟು?



6. ಒಂದು ಪಾಲುದಾರಿಕೆ ಸಂಸ್ಥೆಯ ದಿನಾಂಕ 31-3-2015ರಂದು ಕೊನೆಗೊಳ್ಳುವ ಆದಾಯ ವರ್ಷದ ಲಾಭ ಮತ್ತು ಹಾನಿ ಖಾತೆಯನ್ನು ಈ ಕೆಳಗೆ ಕೊಡಲಾಗಿದೆ.

ಬಂಡವಾಳದ ಮೇಲಿನ ಬಡ್ಡಿ	ಸ್ಥೂಲ ಲಾಭ	3,10,000
ಶೇ. 12ರಂತೆ	12,000	
ವೆಚ್ಚಗಳು	68,000	
ಕಾರ್ಯನಿರತ ಪಾಲುದಾರರ		
ಸಂಬಳ	1,65,000	
ಸವಕಳಿ	30,000	
ನಿವ್ವಳ ಲಾಭ	35,000	
	3,10,000	3,10,000

ಸೂಚನೆ : ನಿಯಮಾವಳಿಗಳ ಪ್ರಕಾರ ಅನುಮತಿಸಲ್ಪಟ್ಟ ಸವಕಳಿ ರೂ. 20,000.

ಪಾಲುದಾರಿಕಾ ಸಂಸ್ಥೆಯು ಕಲಂ 184 ಮತ್ತು 40(b)ನ ಎಲ್ಲಾ ಷರತ್ತುಗಳನ್ನು ಪೂರೈಸುತ್ತದೆ ಎಂದು ಊಹಿಸಿ, ಕರಾಕರಣ ವರ್ಷ 2015-16ಕ್ಕೆ ಅದರ ಒಟ್ಟು ಆದಾಯವನ್ನು ಲೆಕ್ಕಹಾಕಿರಿ.

7. ಆದಾಯ ತೆರಿಗೆ ಕಾಯಿದೆ 1961ರ ಅಡಿಯಲ್ಲಿ ನಿಯಮಿಸಲ್ಪಟ್ಟಿರುವ ಆದಾಯ ತೆರಿಗೆ ಅಧಿಕಾರಿ ವರ್ಗಗಳ ಸಂಕ್ಷಿಪ್ತ ವಿವರ ಕೊಡಿ. (3×5=15)

ವಿಭಾಗ - ಕ

ಪ್ರಶ್ನೆ 13 ಕಡ್ಡಾಯವಾಗಿದೆ. ಉಳಿದ ಪ್ರಶ್ನೆಗಳಲ್ಲಿ ಬೇಕಾದ ಎರಡಕ್ಕೆ ಉತ್ತರಿಸಿರಿ.

8. ಶ್ರೀ ನಾಗೇಶರವರು ಆದಾಯ ವರ್ಷ 2014-15ರಲ್ಲಿ ಈ ಕೆಳಗಿನ ಸ್ವತ್ತುಗಳನ್ನು ಮಾರಾಟ ಮಾಡಿದ್ದಾರೆ. ಅವರ ಬಂಡವಾಳದ ಗಳಿಕೆಯನ್ನು ಲೆಕ್ಕಹಾಕಿರಿ.

a) ಅವರು ದಿನಾಂಕ 1-08-2010ರಂದು ರೂ. 3,55,500ಗೆ ಕೊಂಡುಕೊಂಡಿದ್ದ ಒಂದು ಕಂಪನಿಯ ಪಟ್ಟಿಯಲ್ಲಿರುವ ಸಾಲಪತ್ರಗಳನ್ನು ದಿನಾಂಕ 1-10-2014ರಂದು ರೂ. 6,02,500ಗೆ ಮಾರಾಟ ಮಾಡಿದ್ದಾರೆ. ಅವರು ಮೇಲ್ಕಾಣಿಸಿದ ಸಾಲಪತ್ರಗಳ ಖರೀದಿಗಾಗಿ ಪಡೆದುಕೊಂಡಿರುವ ಸಾಲದ ಮೇಲಿನ ಬಡ್ಡಿ ರೂ. 2,000 ಪಾವತಿಸಿದ್ದಾರೆ. ಸಾಲಪತ್ರಗಳ ಮಾರಾಟಕ್ಕೆ ರೂ. 500 ದಲ್ಲಾಳಿಯನ್ನು ಪಾವತಿಸಿದ್ದಾರೆ.



- b) ಅವರು ರೂ. 1,52,500 ಇಳುವರಿ ಮೌಲ್ಯದ ಯಂತ್ರೋಪಕರಣಗಳನ್ನು ದಿನಾಂಕ 30-11-2014 ರಂದು ರೂ. 1,83,900ಗೆ ಮಾರಾಟ ಮಾಡಿದ್ದಾರೆ.
- c) ಅವರು ಜೂನ್ 2011 ರಲ್ಲಿ ಖರೀದಿಸಿದ ರೂ. 25,000 ಮೌಲ್ಯದ ಆಭರಣಗಳ ಮಾರಾಟವನ್ನು ಮಾಡಿದ್ದಾರೆ. ಅವರು ದಿನಾಂಕ 3-04-2014ರಂದು ರೂ. 87,000ಗೆ ಅವುಗಳ ಮಾರಾಟ ಮಾಡಿದ್ದಾರೆ.
- d) ಅವರು 1978ರಲ್ಲಿ ವಾಸದ ಮನೆಯನ್ನು ರೂ. 3,00,000ಗೆ ಖರೀದಿಸಿದ್ದರು ಮತ್ತು 1979ರಲ್ಲಿ ಅದರ ಸುಧಾರಣೆಗಾಗಿ ರೂ. 30,000 ವ್ಯಯಿಸಿದ್ದರು. ದಿನಾಂಕ 1-04-1981ರಂದು ಮನೆಯ ಯೋಗ್ಯ ಮಾರುಕಟ್ಟೆಯ ಮೌಲ್ಯವು ರೂ. 4,00,000 ಆಗಿತ್ತು. ಹಣಕಾಸಿನ ವರ್ಷ 2004-05ರಲ್ಲಿ ರೂ. 2,40,000 ವ್ಯಯಿಸಿ ಒಂದು ಹೆಚ್ಚುವರಿ ಕೋಣೆಯನ್ನು ಕಟ್ಟಿಸಿದ್ದಾರೆ. ದಿನಾಂಕ 15-01-2015ರಂದು ಆ ಮನೆಯನ್ನು ರೂ. 70,18,000ಗೆ ಮಾರಾಟ ಮಾಡಿದ್ದಾರೆ. ಅವರು ರೂ. 10,000 ಮಾರಾಟ ವೆಚ್ಚ ಭರಿಸಿದ್ದಾರೆ. ದಿನಾಂಕ 1-10-2014ರಂದು ರೂ. 12,00,000 ಮೌಲ್ಯದ ಮತ್ತೊಂದು ವಾಸದ ಮನೆಯನ್ನು ಖರೀದಿಸಿದ್ದಾರೆ. ವೆಚ್ಚ ಹಣದುಬ್ಬರ ಸೂಚ್ಯಂಕವು 1981-82ಕ್ಕೆ 100, 2004-05ಕ್ಕೆ 480, 2010-11ಕ್ಕೆ 711 ಮತ್ತು 2014-15ಕ್ಕೆ 1024 ಆಗಿರುತ್ತದೆ.

9. ಶ್ರೀಮತಿ ವಿಣಾರವರ ಈ ಕೆಳಗಿನ ವಿವರಗಳಿಂದ ಕರಾಕರಣ ವರ್ಷ 2015-16ರ ಅವರ ಇತರೇ ಮೂಲಗಳ ಆದಾಯವನ್ನು ಲೆಕ್ಕಹಾಕಿರಿ.
- a) ಅವರು ಭಾರತೀಯ ಕಂಪನಿಯೊಂದರಿಂದ ರೂ. 5,000ಗಳ ನಿರ್ದೇಶಕರ ಶುಲ್ಕ ಪಡೆದಿದ್ದಾರೆ.
- b) ಮೇಲ್ಕಾಣಿಸಿದ ಕಂಪನಿಯಿಂದ ರೂ. 3,000 ಲಾಭಾಂಶವನ್ನು ಪಡೆದಿದ್ದಾರೆ.
- c) ಬ್ಯಾಂಕ್ ಠೇವಣಿಗಳ ಮೇಲಿನ ಬಡ್ಡಿ (ಸ್ಕೂಲ) ರೂ. 12,000.
- d) ಲಾಟರಿಯಿಂದ ಗೆದ್ದ ನಿವ್ವಳ ಮೊತ್ತ ರೂ. 35,000.
- e) ಭೂ ಬಾಡಿಗೆ ಪಡೆದದ್ದು ರೂ. 4,000.
- f) ಅವರು ದಿನಾಂಕ 1-06-2014ರಂದು ಕಟ್ಟಡದೊಂದಿಗೆ ಯಂತ್ರೋಪಕರಣ ಹಾಗೂ ಪೀಠೋಪಕರಣಗಳನ್ನು ಪ್ರತಿ ತಿಂಗಳಿಗೆ ರೂ. 12,000 ದಂತೆ ಬಾಡಿಗೆ ಕೊಟ್ಟಿರುತ್ತಾರೆ. ಅವರು ಆ ಸ್ವತ್ತುಗಳ ರಿಪೇರಿಗಾಗಿ ರೂ. 1,000 ವ್ಯಯಿಸಿದ್ದಾರೆ. ಅನುಮತಿಸಲ್ಪಟ್ಟ ಸವಕಳಿಯು ರೂ. 10,000 ಆಗಿದೆ.
- g) ಇವರು ಒಂದು ಬಾಡಿಗೆ ಮನೆಯಲ್ಲಿ ವಾಸವಾಗಿದ್ದು ಪ್ರತಿ ತಿಂಗಳು ರೂ. 8,000 ಬಾಡಿಗೆ ಪಾವತಿಸುತ್ತಿದ್ದಾರೆ. ಆ ಮನೆಯು ಬಹಳ ವಿಶಾಲವಾಗಿದೆ. ಆದ್ದರಿಂದ ಆ ಮನೆಯ ಅರ್ಧ ಭಾಗವನ್ನು ಪ್ರತಿ ತಿಂಗಳಿಗೆ ರೂ. 6,000ದಂತೆ ಮರುಬಾಡಿಗೆ ಕೊಟ್ಟಿರುತ್ತಾರೆ. ಸಂಪೂರ್ಣ ಮನೆಯ ನಗರ ಸಭೆ ತೆರಿಗೆ ರೂ. 8,000 ಮತ್ತು ರಿಪೇರಿಗಾಗಿ ರೂ. 6,000 ವೆಚ್ಚ ಮಾಡಿದ್ದಾರೆ.



h) ಅವರು ಈ ಕೆಳಗಿನ ಹೂಡಿಕೆಗಳನ್ನು ಮಾಡಿದ್ದಾರೆ:

- i) ರೂ. 40,000 - 10% ಎಮ್ ಮತ್ತು ಎಮ್ ಕಂ. ನಿ. ಸಾಲಪತ್ರಗಳು (ಪಟ್ಟಿಯಲ್ಲಿರದ)
- ii) ರೂ. 30,000 - 9% ಪಿ ಮತ್ತು ಜಿ ಕಂ. ನಿ. ಕರಮುಕ್ತ ಸಾಲಪತ್ರಗಳು (ಪಟ್ಟಿಯಲ್ಲಿರುವ)
- iii) ರೂ. 50,000 - 18% ಎಸ್‌ವೈಯುಡ್ ಕಂ. ನಿ. ಕರಮುಕ್ತ ಸಾಲಪತ್ರಗಳು (ಪಟ್ಟಿಯಲ್ಲಿರದ)
- iv) ರೂ. 20,000 - 11% ಮಂಗಳೂರು ಪೋರ್ಟ್ ಟ್ರಸ್ಟ್ ಬಾಂಡುಗಳು.

ಅವರು ಮೇಲೆ ತಿಳಿಸಿರುವ ಹೂಡಿಕೆಗಳಿಂದ ಪಡೆದ ಸ್ಥೂಲ ಬಡ್ಡಿಯ ಮೇಲೆ ಶೇ. 1/2 ದಂತ ಸಂಗ್ರಹಣಾ ಶುಲ್ಕವನ್ನು ಪಾವತಿಸಿದ್ದಾರೆ.

10. ಶ್ರೀ ಪ್ರತಾಪ್‌ರವರು ಆದಾಯ ವರ್ಷ 2014-15ಕ್ಕೆ ಸಂಬಂಧಿಸಿದ ಈ ಕೆಳಗಿನ ವಿವರಗಳನ್ನು ಒದಗಿಸಿದ್ದಾರೆ:

	ರೂ.
A) ಮನೆ ಆಸ್ತಿಯ ಲೆಕ್ಕಹಾಕಿದ ಆದಾಯ :	
i) ಬಾಡಿಗೆ ಮನೆಯಿಂದ ಬಂದ ಆದಾಯ - X ಸ್ವತ್ತು	85,000
ii) ಬಾಡಿಗೆ ಮನೆಯಿಂದಾದ ನಷ್ಟ - Y ಸ್ವತ್ತು	65,000
iii) ಸ್ವಂತ ವಾಸದ ಮನೆಯಿಂದಾದ ನಷ್ಟ - Z ಸ್ವತ್ತು	55,000
B) ವ್ಯವಹಾರದ ಆದಾಯ :	
i) ಜವಳಿ ವ್ಯವಹಾರದ ಲಾಭ	2,50,000
ii) ಹತ್ತಿ ವ್ಯವಹಾರದ ಲಾಭ	1,30,000
iii) ಸೆಟ್ಟಾ ವ್ಯವಹಾರದ ಲಾಭ	1,25,000
iv) ಬಂಗಾರದ ಸೆಟ್ಟಾ ವ್ಯವಹಾರದಿಂದಾದ ನಷ್ಟ	75,000
C) ಬಂಡವಾಳದ ಗಳಿಕೆಗಳು:	
i) ದೀರ್ಘಾವಧಿ ಬಂಡವಾಳದ ಗಳಿಕೆ	80,000
ii) ಅಲ್ಪಾವಧಿ ಬಂಡವಾಳದ ನಷ್ಟ	70,000
D) ಇತರೇ ಮೂಲಗಳಿಂದ ಆದಾಯ :	
i) ಎಸ್.ಬಿ.ಐ.ನಲ್ಲಿ ಅವಧಿ ಠೇವಣಿ ಮೇಲಿನ ಬಡ್ಡಿ	5,000
ii) ಲಾಟರಿಯಿಂದ ಗೆದ್ದದ್ದು (ಸ್ಥೂಲ)	50,000
iii) ಲಾಟರಿ ಟಿಕೆಟುಗಳ ಖರೀದಿಗಾಗಿ ಮಾಡಿರುವ ವೆಚ್ಚ	5,000



ಕರಾಕರಣೆ ವರ್ಷ 2014-15ರಿಂದ ಮುಂದುವರಿಸಿಕೊಂಡು ಬಂದಿರುವ ನಷ್ಟಗಳು ಈ ಕೆಳಗಿನಂತಿವೆ:

	ರೂ.
ಹತ್ತಿ ವ್ಯವಹಾರದಿಂದಾದ ನಷ್ಟ	50,000
ಸಟ್ಲಾ ವ್ಯವಹಾರದ ನಷ್ಟ	60,000
ದೀರ್ಘಾವಧಿ ಬಂಡವಾಳದ ನಷ್ಟ	20,000
ಹೊಂದಾಣಿಕೆಯಾಗದ ಸವಕಳಿ	15,000
ಪ್ರಸ್ತುತ ವರ್ಷದ ಸವಕಳಿ	20,000

ಕರಾಕರಣೆ ವರ್ಷ 2015-16ಕ್ಕೆ ಅವರ ಸ್ಥೂಲ ಒಟ್ಟು ಆದಾಯವನ್ನು ಲೆಕ್ಕಹಾಕಿರಿ.

11. ಆದಾಯ ವರ್ಷ 2014-15ರಲ್ಲಿ ಸ್ಥೂಲ ಒಟ್ಟು ಆದಾಯ ರೂ. 12 ಲಕ್ಷ ಹೊಂದಿರುವ ಶ್ರೀ ಬಸವರಾಜರವರು ಒದಗಿಸಿರುವ ಈ ಕೆಳಗಿನ ವಿವರಗಳಿಂದ ಕರಾಕರಣೆ ವರ್ಷ 2015-16ಕ್ಕೆ ಅವರ ಒಟ್ಟು ಆದಾಯವನ್ನು ಲೆಕ್ಕಹಾಕಿರಿ:

- i) ಜೀವ ವಿಮಾ ಕಂತನ್ನು ಪಾವತಿಸಿದ್ದು ರೂ. 30,000 ಆತನ ಜೀವ ಪಾಲಿಸಿಯ ಮೊತ್ತ ರೂ. 2,00,000.
- ii) ವಾಸದ ಮನೆಯನ್ನು ಕಟ್ಟಿಸಲು ಪಡೆದ ಸಾಲವನ್ನು ಮರುಪಾವತಿಸಿದ್ದು ರೂ. 30,000. ಇದರಲ್ಲಿ ರೂ. 10,000ಗಳಷ್ಟು ಬಡ್ಡಿ ಇರುತ್ತದೆ.
- iii) ಅಮಾನ್ಯ ಮಾಡಿದ ಭವಿಷ್ಯ ನಿಧಿಯಲ್ಲಿ ತೊಡಗಿಸಿದ್ದು ರೂ. 15,000.
- iv) ಸಾರ್ವಜನಿಕ ಭವಿಷ್ಯ ನಿಧಿಯಲ್ಲಿ ತೊಡಗಿಸಿದ್ದು ರೂ. 20,000.
- v) ರಾಷ್ಟ್ರೀಯ ಉಳಿತಾಯ ಪತ್ರ ಮಾಲಿಕೆ viiiರಲ್ಲಿ ಹೂಡಿಕೆ ರೂ. 25,000.
- vi) ತೀವ್ರ ಅಂಗವೈಕಲ್ಯತೆಯಿಂದ ಬಳಲುತ್ತಿರುವ ತನ್ನ ಮಗನ ಪೋಷಣೆಗಾಗಿ ಆತನು ರೂ. 50,000ಗಳನ್ನು ವ್ಯಯಿಸಿದ್ದಾರೆ.
- vii) ಅವರು ತಮ್ಮ ಕುಟುಂಬದ ಆರೋಗ್ಯಕ್ಕಾಗಿ ರೂ. 20,000 ಆರೋಗ್ಯ ವಿಮಾ ಕಂತನ್ನು ಹಾಗೂ ತನ್ನ ಪಾಲಕರ ಆರೋಗ್ಯದ ಮೇಲೆ ರೂ. 20,000ಗಳ ವಿಮಾ ಕಂತನ್ನು ಪಾವತಿಸಿದ್ದಾರೆ.
- viii) ಪ್ರಸ್ತುತ ವರ್ಷದಲ್ಲಿ ಅವರು ಈ ಕೆಳಗಿನ ದೇಣಿಗೆಗಳನ್ನು ನೀಡಿದ್ದಾರೆ:
 - a) ಇಂದಿರಾ ಗಾಂಧಿ ಸ್ಮರಣಾರ್ಥ ಟ್ರಸ್ಟ್‌ಗೆ ನೀಡಿದ್ದು ರೂ. 5,000
 - b) ರಾಷ್ಟ್ರೀಯ ಮಕ್ಕಳ ನಿಧಿಗೆ ನೀಡಿದ್ದು ರೂ. 8,000
 - c) ಪ್ರಧಾನ ಮಂತ್ರಿ ರಾಷ್ಟ್ರೀಯ ಪರಿಹಾರ ನಿಧಿಗೆ ರೂ. 10,000
 - d) ಕುಟುಂಬ ಯೋಜನೆ ಪ್ರೋತ್ಸಾಹಕವಾಗಿ ನಗರಸಭೆಗೆ ನೀಡಿದ ದೇಣಿಗೆ ರೂ. 15,000
 - e) ಅನುಮೋದಿತ ದೇವಸ್ಥಾನದ ರಿಪೇರಿಗಾಗಿ ನೀಡಿದ್ದು ರೂ. 85,000.

12. ಶ್ರೀ ಮಹೇಶರವರು ದಿನಾಂಕ 31-3-2015ರಂದು ಕೊನೆಗೊಳ್ಳುವ ಆದಾಯ ವರ್ಷದ ಈ ಕೆಳಗಿನ ವಿವರಗಳನ್ನು ಒದಗಿಸಿದ್ದಾರೆ:

a) ಅವರು ಒಂದು ಖಾಸಗಿ ಅನುದಾನಿತ ಮಹಾವಿದ್ಯಾಲಯದಲ್ಲಿ ಉದ್ಯೋಗಿಯಾಗಿದ್ದಾರೆ. ಪ್ರಸ್ತುತ ವರ್ಷದಲ್ಲಿ ಅವರ ಮೂಲ ವೇತನವು ಪ್ರತಿ ತಿಂಗಳಿಗೆ ರೂ. 30,000ಗಳಾಗಿದೆ. ಅವರು ಪ್ರತಿ ತಿಂಗಳಿಗೆ ರೂ. 8,000ಗಳ ವಾರ್ಷಿಕ ದರ್ಜೆ ವೇತನ ಪಡೆದಿದ್ದಾರೆ. ಅವರು ಮೂಲ ವೇತನ ಮತ್ತು ವಾರ್ಷಿಕ ದರ್ಜೆ ವೇತನದ ಶೇ. 15ರಷ್ಟು ತುಟ್ಟ ಭತ್ಯೆಯನ್ನು ಪಡೆದಿದ್ದಾರೆ. ಅವರು ಮೂಲ ವೇತನ ಮತ್ತು ವಾರ್ಷಿಕ ದರ್ಜೆ ವೇತನದ ಶೇ. 10ರಷ್ಟು ಮನೆ ಬಾಡಿಗೆ ಭತ್ಯೆಯನ್ನು ಪಡೆದಿದ್ದಾರೆ. ಅವರ ವೇತನದಿಂದ ಈ ಕೆಳಗಿನ ಕಡತಗಳನ್ನು ಮಾಡಲಾಗಿದೆ:

i) ದಿನಾಂಕ 1-4-2012ಕ್ಕೂ ಮುಂಚೆ ಹಂಚಿಕೆ ಮಾಡಲಾದ ರೂ. 4,00,000 ಮೌಲ್ಯದ ಪಾಲಿಸಿಯ ಮೇಲೆ ಜೀವ ವಿಮಾ ಕಂತು ರೂ. 24,000.

ii) ವೃತ್ತಿ ತೆರಿಗೆ ಪ್ರತಿ ತಿಂಗಳಿಗೆ ರೂ. 200.

b) ಅವರು ಒಂದೇ ತೆರನಾದ ಎರಡು ಭಾಗಗಳನ್ನು ಹೊಂದಿರುವ ಒಂದು ಮನೆಯ ಮಾಲೀಕರಾಗಿದ್ದಾರೆ. ಮನೆಯ ಒಂದು ಭಾಗವನ್ನು ಅವರು ತಮ್ಮ ಸ್ವಂತ ವಾಸಕ್ಕಾಗಿ ಉಪಯೋಗಿಸಿದ್ದು, ಎರಡನೆಯ ಭಾಗವನ್ನು ಪ್ರತಿ ತಿಂಗಳಿಗೆ ರೂ. 5,000ಗಳಂತೆ ಬಾಡಿಗೆ ನೀಡಿದ್ದಾರೆ. ಆ ಮನೆಯ ನಗರಸಭೆ ಮೌಲ್ಯವು ರೂ. 1,00,000ಗಳಾಗಿದೆ. ಪ್ರಸ್ತುತ ವರ್ಷದಲ್ಲಿ, ಅವರು ಸಂಪೂರ್ಣ ಮನೆಯ ಮೇಲೆ ರೂ. 10,000 ನಗರ ಸಭೆ ತೆರಿಗೆಯನ್ನು ಪಾವತಿಸಿದ್ದಾರೆ. ಪ್ರಸ್ತುತ ಆದಾಯ ವರ್ಷಕ್ಕೆ ಸಂಬಂಧಿಸಿದ ಮನೆಯನ್ನು ಕಟ್ಟಿಸಲು ಪಡೆದ ಸಾಲದ ಮೇಲಿನ ಬಡ್ಡಿಯು ರೂ. 28,000ಗಳಾಗಿದೆ.

c) ಅವರ ಇತರೆ ಮೂಲಗಳಿಂದ ಬಂದ ಆದಾಯಗಳು:

i) ಲಾಟರಿಯಿಂದ ಗೆದ್ದದ್ದು ರೂ. 17,500 (ನಿವ್ವಳ)

ii) ಬ್ಯಾಂಕಿನಲ್ಲಿರುವ ಅವಧಿ ಠೇವಣಿ ಮೇಲಿನ ಬಡ್ಡಿ ರೂ. 6,000 (ಸ್ಥೂಲ)

iii) ಎಕ್ಸ್ ಕಂಪನಿ ನಿ.ನ ಸಾಲಪತ್ರಗಳ ಮೇಲಿನ ಬಡ್ಡಿ ರೂ. 2,700 (ಪಟ್ಟಿಯಲ್ಲಿರುವ)

ಅವರು ಪ್ರಸ್ತುತ ವರ್ಷದಲ್ಲಿ ಈ ಕೆಳಗಿನ ಪಾವತಿಗಳನ್ನು ಮಾಡಿದ್ದಾರೆ:

1) ರಾಷ್ಟ್ರೀಯ ರಕ್ಷಣಾ ನಿಧಿಗೆ ದೇಣಿಗೆ ರೂ. 5,000

2) ಅವರ ಮಗನ ಪೂರ್ಣಕಾಲಿಕ ಶಿಕ್ಷಣಕ್ಕಾಗಿ ಮಹಾವಿದ್ಯಾಲಯದ ಬೋಧನಾ ಶುಲ್ಕ ರೂ. 30,000.

ಕರಾಕರಣ ವರ್ಷ 2015-16ಕ್ಕೆ ಅವರ ಒಟ್ಟು ಆದಾಯವನ್ನು ಲೆಕ್ಕಹಾಕಿರಿ.



13. ಪ್ರಕರಣ ಅಧ್ಯಯನ (ಕಡ್ಡಾಯ ಪ್ರಶ್ನೆ) :

X, Y ಮತ್ತು Z ರವರು ಪ್ಲಾಸ್ಟಿಕ್ ವಸ್ತುಗಳ ಉತ್ಪಾದನೆಯಲ್ಲಿ ತೊಡಗಿರುವ ಒಂದು ಪಾಲಿಗಾರಿಕೆ ಸಂಸ್ಥೆಯ ಮೂವರು ಪಾಲುದಾರರಾಗಿದ್ದಾರೆ. 31 ಮಾರ್ಚ್ 2015 ರಂದು ಕೊನೆಗೊಳ್ಳುವ ವರ್ಷದ ಪಾಲಿಗಾರಿಕೆ ಸಂಸ್ಥೆಯ ಲಾಭ ಹಾಗೂ ನಷ್ಟ ಖಾತೆಯು ಈ ಕೆಳಗಿನಂತಿದೆ:

ಖರೀದಿ	16,00,000	ಮಾರಾಟ	22,16,000
ಸಿಬ್ಬಂದಿ ವೇತನ	2,15,000	XYZ ಕಂ.ನಿ. ನ ಸಾಲಪತ್ರಗಳ	
ಆದಾಯ ತೆರಿಗೆ	20,000	ಮೇಲಿನ ಬಡ್ಡಿ (ಸ್ಥೂಲ)	40,000
ವೆಚ್ಚಗಳು	90,000	ವ್ಯವಹಾರದ ಇತರೆ	
ಪಾಲಿಗಾರರಿಗೆ ವೇತನ		ಪಾವತಿಗಳು	6,000
X	75,000	ದೀರ್ಘಾವಧಿ ಬಂಡವಾಳ	
Y	50,000	ಗಳಿಕೆಗಳು	1,00,000
Z	85,000	ಅಲ್ಪಾವಧಿ ಬಂಡವಾಳ	
ಬಂಡವಾಳದ ಮೇಲಿನ ಬಡ್ಡಿ		ಗಳಿಕೆಗಳು	50,000
ಶೇ. 14 ರಂತೆ			
X	28,000		
Y	21,000		
Z	35,000		
		84,000	
ಸವಕಳಿ		53,000	
ನಿವ್ವಳ ಲಾಭ		1,40,000	
		24,12,000	24,12,000

ಇತರೇ ಮಾಹಿತಿ :

- ಪಾಲಿಗಾರಿಕೆ ಸಂಸ್ಥೆಯು ಕಲಂ 184 ಮತ್ತು 40(ಬಿ)ನ ಎಲ್ಲಾ ಷರತ್ತುಗಳನ್ನು ಪಾಲಿಸುತ್ತದೆ.
- ಲಾಭ ಮತ್ತು ನಷ್ಟ ಖಾತೆಗೆ ಖರ್ಚು ಹಾಕಿದ ವೆಚ್ಚಗಳಲ್ಲಿ ರೂ. 15,000ಗಳಷ್ಟನ್ನು ಅನುಮತಿಸಲಾಗಿಲ್ಲ.
- ನಿಯಮಗಳ ಪ್ರಕಾರ ಅನುಮತಿಸಲ್ಪಟ್ಟ ಸವಕಳಿ ರೂ. 40,000.
- ಹೊಂದಾಣಿಕೆಯಾಗದೆ ಕರಾಕರಣೆ ವರ್ಷ 2014-15 ರಿಂದ ಮುಂದುವರಿಸಿಕೊಂಡು ಬಂದಿರುವ ಅಲ್ಪಾವಧಿ ಬಂಡವಾಳ ನಷ್ಟ ರೂ. 20,000ಗಳಾಗಿದೆ.
- Y ರವರು ಸಕ್ರಿಯನಲ್ಲದ ಪಾಲಿಗಾರರಾಗಿದ್ದಾರೆ.

ಕರಾಕರಣೆ ವರ್ಷ 2015-16ಕ್ಕೆ ಪಾಲಿಗಾರಿಕೆ ಸಂಸ್ಥೆಯ ಒಟ್ಟು ಆದಾಯವನ್ನು ಲೆಕ್ಕಹಾಕಿರಿ.

ಪ್ರಕರಣ ಅಧ್ಯಯನ:

ಪಾಲಿಗಾರಿಕೆ ಸಂಸ್ಥೆಯು 184 ಮತ್ತು 40(ಬಿ)ನ ಷರತ್ತುಗಳನ್ನು ಪಾಲಿಸುವುದಿಲ್ಲವೆಂದು ಊಹಿಸಿ

ಕರಾಕರಣೆ ವರ್ಷ 2015-16ಕ್ಕೆ ಸಂಸ್ಥೆಯ ಒಟ್ಟು ಆದಾಯವನ್ನು ಲೆಕ್ಕಹಾಕಿರಿ.

(3×15=45)

6430 – F09 – VISC – R – M – 16



SIXTH SEMESTER B.COM. DEGREE EXAMINATION, MAY/JUNE 2016
PRINCIPLES OF FOREIGN EXCHANGE – III (Revised)

Time: 3 Hours]

[Max. Marks : 80

- Instructions :** 1) Answer *all* the questions subject to *internal choice*.
2) Question No. 13 (Case Study) is *compulsory*.

SECTION – A

1. Answer any ten :

(10×2=20)

- A) What is foreign exchange ?
B) What is meant by SWAP ?
C) What is exchange rate ?
D) Expand :
a) SWIFT
b) CHIPS
E) What is indirect quotation ?
F) What is spot rate ?
G) What is risk ?
H) Mention the types of exposure.
I) Findout New Exchange Rate (NER) between Rupees and Dollar
present exchange rate between Dollar to Rupees is ₹ 60.00 Inflation
rate in India is 12% and in U.S. 4%.
J) What is asked price ?
K) Ascertain forward discount.
Spot rate is ₹ 62.75 per Dollar, 30 days forward rate is ₹ 61.50.
L) What is meant by call option ?

[P.T.O.]



SECTION – B

Answer **any three** of the following questions :

(5×3=15)

2. Explain the features of foreign exchange markets.
3. Briefly explain pure expectation theory.
4. Find cross rates between
 - a) Pound to Dollar
 - b) Dollar to pound
 - c) Euro to Dollar

£ 1 (pound) = Rs. 95
\$ 1 (Dollar) = Rs. 60
€ 1 (Euro) = Rs. 80
5. What are the advantages of Forex market ?
6. Explain the functions of clearing house.
7. Ascertain possibility of profit on arbitrage if 1 pound = 1.6 Dollar,
1 Euro = 1.2 Dollar and 1 pound = 1.25 Euro.

SECTION – C

Answer **any three**. Question No. 13 (Case Study) is **compulsory**. (15×3=45)

8. What is exchange rate ? Explain factors determining exchange rate.
9. What are different types of financial derivatives ? Discuss.
10. An Indian has to receive \$ 1,00,000 after 6 months, spot rate is ₹ 64. Indian expects rupee to appreciate and exchange rate may come down to ₹ 60. He enters into a put option at strike price of ₹ 62 and premium of ₹ 1 per Dollar find out option price, if the market price after 6 months is
 - a) 60
 - b) 62
 - c) 64

Explain your decision in

- 1) In the money
- 2) Out of money
- 3) At the money.



11. Discuss about Interest Rate Parity theory.

12. Ascertain forward rate for following :

Currency	Spot rate	30 days	60 days	90 days
1. \$ = ₹	67.80/90	30/50	50/40	40/50
2. £ = \$	1.65/80	30/40	30/20	20/30
3. € = ₹	92.30/50	20/30	40/20	30/50

13. Case study **compulsory** :

An American company has subsidiary in India. The subsidiary company Balance sheet as on 31-3-2015 is as follows :

Particulars	Note No.	Amount ₹
-------------	----------	-------------

I. Equity and Liabilities :

1) Share holder's funds		
Share capital	1	10,00,000
Reserves and Surplus	2	5,00,000
2) Non-current liabilities		
Long term borrowings (Debentures)	3	4,00,000
Current liabilities	4	6,00,000
Total		25,00,000

II. Assets :

1) Non-current assets		
Tangible fixed assets	5	10,00,000
Investments	6	5,00,000
2) Current assets		
Inventories	7	3,00,000
Trade receivables	8	2,00,000
Cash and cash equivalents	9	5,00,000
Total		25,00,000



As an accountant of the company

a) Translate the above balance sheet into Dollar at

- 1) Historical cost, 2) Current cost, 3) Current and non-current cost. The exchange rate at a) historical cost 1\$ = ₹ 40 and b) current rate 1\$ = ₹ 50.

b) Find the gain or loss after translating the balance sheet.

ಕನ್ನಡ ಆವೃತ್ತಿ

- ಸೂಚನೆಗಳು: 1) ಆಂತರಿಕ ಆಯ್ಕೆಗೆ ಒಳಪಟ್ಟು, ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸಿ.
2) ಪ್ರಶ್ನೆ 13 (ಕೇಸ್ ಸ್ಟಡಿ) ಕಡ್ಡಾಯ.

ವಿಭಾಗ - ಎ

1. ಬೇಕಾದ 10 ಪ್ರಶ್ನೆಗಳಿಗೆ ಉತ್ತರಿಸಿರಿ:

(10×2=20)

A) ವಿದೇಶಿ ವಿನಿಮಯ ಎಂದರೇನು ?

B) ಸ್ವಾಪ್ (SWAP) ಎಂದರೇನು ?

C) ವಿನಿಮಯ ದರ ಎಂದರೇನು ?

D) ವಿಸ್ತರಿಸಿ:

a) SWIFT

b) CHIPS

E) ಅಪ್ರತ್ಯಕ್ಷ ದರ (Indirect Quotation) ದ ಅರ್ಥ ವಿವರಿಸಿರಿ.

F) ಸದ್ಯದ ದರ ಎಂದರೇನು ?

G) ಅಪಾಯ ಎಂದರೇನು ?

H) ವಿವಿಧ ಪ್ರಕಾರದ ತೆರೆದಿಡುವಿಕೆ ತಿಳಿಸಿರಿ.

I) ರೂಪಾಯಿ ಮತ್ತು ಡಾಲರ್‌ಗಳ ಮಧ್ಯದ ಹೊಸ ವಿನಿಮಯ ದರವನ್ನು ಕಂಡುಹಿಡಿಯಿರಿ.
ಡಾಲರ್ ಮತ್ತು ರೂಪಾಯಿಯ ಮಧ್ಯದ ಈಗಿನ ವಿನಿಮಯ ದರ ರೂ. 60.00. ಭಾರತದಲ್ಲಿಯ ಹಣದುಬ್ಬರ ದರ 12% ಮತ್ತು ಅಮೇರಿಕಾದಲ್ಲಿ 4%.

J) ಕೇಳಿದ ಬೆಲೆ (asked price) ಎಂದರೇನು ?



K) ಮುಂದಿನ ಸೋಡಿ (ಡಿಸ್ಕೌಂಟ್) ದರವನ್ನು ಕಂಡುಹಿಡಿಯಿರಿ.

ತಕ್ಷಣ ಬೆಲೆ ₹ 62.75 ಪ್ರತಿ ಡಾಲರಿಗೆ, 30 ದಿನಗಳ ಮುಂಗಡ ಬೆಲೆ ₹ 61.50.

L) ಕೊಳ್ಳುವ ಆಯ್ಕೆ ಎಂದರೇನು ?

ವಿಭಾಗ - ಬಿ

ಬೇಕಾದ ಮೂರು ಪ್ರಶ್ನೆಗಳಿಗೆ ಉತ್ತರಿಸಿರಿ:

(5×3=15)

2. ವಿದೇಶಿ ವಿನಿಮಯ ಮಾರುಕಟ್ಟೆಯ ಲಕ್ಷಣಗಳನ್ನು ವಿವರಿಸಿರಿ.

3. ಶುದ್ಧ ನಿರೀಕ್ಷಿತ ಸಿದ್ಧಾಂತವನ್ನು ಸಂಕ್ಷಿಪ್ತವಾಗಿ ವಿವರಿಸಿರಿ.

4. ಅಡ್ಡ ದರ ಕಂಡುಹಿಡಿಯಿರಿ :

a) ಪೌಂಡ್ ಮತ್ತು ಡಾಲರ್

b) ಡಾಲರ್ ಮತ್ತು ಪೌಂಡ್

c) ಯೂರೋ ಮತ್ತು ಡಾಲರ್

£ 1 (ಪೌಂಡ್) = ರೂ. 95

\$ 1 (ಡಾಲರ್) = ರೂ. 60

€ 1 (ಯೂರೋ) = ರೂ. 80

5. ವಿದೇಶಿ ವಿನಿಮಯ ಮಾರುಕಟ್ಟೆಯ ಲಾಭಗಳಾವುವು ?

6. ವಿದೇಶಿ ವಿನಿಮಯ ತಿರುವೆ ಮನೆ (clearing house)ಯ ಕಾರ್ಯಗಳನ್ನು ವಿವರಿಸಿರಿ.

7. ಮಧ್ಯಸ್ಥಿಕೆಯಿಂದ ಲಾಭಗಳಿಸಬಹುದೆಂದು ಕಂಡುಹಿಡಿಯಿರಿ. ಒಂದು ವೇಳೆ 1 ಪೌಂಡ್ = 1.6 ಡಾಲರ್,
1 ಯೂರೋ = 1.2 ಡಾಲರ್ ಮತ್ತು 1 ಪೌಂಡ್ = 1.25 ಯೂರೋ.

ವಿಭಾಗ - ಸಿ

ಬೇಕಾದ ಮೂರಕ್ಕೆ ಉತ್ತರಿಸಿರಿ. ಪ್ರಶ್ನೆ ಸಂಖ್ಯೆ 13 ಕಡ್ಡಾಯ.

(15×3=45)

8. ವಿನಿಮಯ ದರ ಎಂದರೇನು ? ವಿನಿಮಯ ದರವನ್ನು ನಿರ್ಧರಿಸುವ ಅಂಶಗಳನ್ನು ವಿವರಿಸಿರಿ.

9. ವಿವಿಧ ಬಗೆಯ ಹಣಕಾಸಿನ ಉತ್ಪನ್ನಗಳ (derivatives) ಬಗ್ಗೆ ಚರ್ಚಿಸಿರಿ.



10. ಒಬ್ಬ ಭಾರತೀಯ ಆರು ತಿಂಗಳ ನಂತರ 1,00,000 ಡಾಲರ್ ಪಡೆಯಬೇಕಾಗಿದೆ. ಇಂದಿನ ದರ ಒಂದು ಡಾಲರಿಗೆ ರೂ. 64. ಭಾರತೀಯನ ಅನಿಸಿಕೆಯೆಂದರೆ ರೂಪಾಯಿ ದರದಲ್ಲಿ ಏರಿಕೆ ಮತ್ತು ವಿನಿಮಯದ ರೂ. 60ಕ್ಕೆ ಇಳಿಯುವ ಸಂಭವವಿದೆ. ಈ ಕಾರಣಕ್ಕಾಗಿ ಅವನು ಮಾರುವ ವ್ಯಾಪಾರ (put option) ಕ್ಕೆ ಪ್ರವೇಶಿಸಿದ್ದು ಷರತ್ತಿನ ದರ (strike rate) ರೂ. 62 ಪ್ರೀಮಿಯಂ ದರ ರೂ. 1 ಪ್ರತಿ ಡಾಲರಿಗೆ.

ಆರು ತಿಂಗಳ ನಂತರ ಮಾರಾಟ ದರ ಕೆಳಗಿನಂತಿದ್ದರೆ

- a) ರೂ. 60 b) ರೂ. 62 c) ರೂ. 64

ನಿಮ್ಮ ತೀರ್ಮಾನವನ್ನು ವಿವರಿಸಲು ಆಯಾಮಗಳು

- 1) ಖರೀದಿ ನಡೆಯಬಹುದು (In the money)
- 2) ಖರೀದಿ ನಡೆಯದಿರಬಹುದು (Out of money)
- 3) ಖರೀದಿ ನಡೆಯಬಹುದು ಅಥವಾ ಇಲ್ಲ (At the money)

ಮೇಲಿನವುಗಳ ಕುರಿತು ವಿವರಿಸಿರಿ.

11. ಬಡ್ಡಿದರಗಳ ಸಾಮ್ಯತೆಯ ಸಿದ್ಧಾಂತ ಕುರಿತು ವಿವರಿಸಿರಿ.

12. ಕೆಳಗಿನವುಗಳಿಗೆ ಮುಂಗಡ ದರ ಕಂಡು ಹಿಡಿಯಿರಿ :

ಕರೆನ್ಸಿ	ತಕ್ಷಣ ಚಿಲೆ	30 ದಿನಗಳು	60 ದಿನಗಳು	90 ದಿನಗಳು
1. \$ = ₹	67.80/90	30/50	50/40	40/50
2. £ = \$	1.65/80	30/40	30/20	20/30
3. € = ₹	92.30/50	20/30	40/20	30/50

13. ಪ್ರಕರಣ ಅಧ್ಯಯನ ಕಡ್ಡಾಯ.

ಅಮೇರಿಕಾದ ಒಂದು ಕಂಪನಿಗೆ ಭಾರತದಲ್ಲಿ ಒಂದು ಸಹಾಯಕ ಕಂಪನಿ ಇರುತ್ತದೆ. ದಿನಾಂಕ 31-3-2015 ಕ್ಕೆ ಇದ್ದಂತೆ ಸಹಾಯಕ ಕಂಪನಿಯ ಅಥಾವೆ ಪತ್ರಿಕೆಯು ಈ ಕೆಳಗಿನಂತಿರುತ್ತದೆ.

ತಪಶೀಲು ಟಿಪ್ಪಣಿ ಸಂಖ್ಯೆ ಮೊತ್ತ ₹

- I. ಶೇರು ಮತ್ತು ಜವಾಬ್ದಾರಿಗಳು :

- 1) ಶೇರುದಾರರ ನಿಧಿಗಳು

ಶೇರು ಬಂಡವಾಳ	1	10,00,000
ಕಾಯಿಟ್ಟ ನಿಧಿ ಹಾಗೂ ಹೆಚ್ಚುವರಿ ನಿಧಿ	2	5,00,000



2) ಚಾಲ್ತಿ ಇಲ್ಲದ ಜವಾಬ್ದಾರಿಗಳು		
ದೀರ್ಘಾವಧಿ ಪಡೆದ ಸಾಲಗಳು	3	4,00,000
(ಸಾಲಪತ್ರಗಳು)		
ಚಾಲ್ತಿ ಜವಾಬ್ದಾರಿಗಳು	4	6,00,000
ಒಟ್ಟು		25,00,000

II. ಆಸ್ತಿ:

1) ಚಾಲ್ತಿ ಇಲ್ಲದ ಆಸ್ತಿಗಳು		
ಸ್ಪಷ್ಟ (Tangible) ಸ್ಥಿರ ಆಸ್ತಿಗಳು	5	10,00,000
ಹೂಡಿಕೆಗಳು	6	5,00,000
2) ಚಾಲ್ತಿ ಆಸ್ತಿಗಳು		
ಸಾಮಗ್ರಿಗಳು	7	3,00,000
ವ್ಯಾಪಾರಿ ಬರತಕ್ಕವುಗಳು	8	2,00,000
ನಗದು ಹಾಗೂ ನಗದು ಸಮಾನ		
ಬಾಬುಗಳು	9	5,00,000
ಒಟ್ಟು		25,00,000

ನೀವು ಕಂಪನಿಯ ಲೆಕ್ಕಗನಾಗಿ,

a) ಮೇಲ್ಕಾಣಿಸಿದ ಅಥಾವೆ ಪತ್ರಿಕೆಯನ್ನು ಡಾಲರಿಗೆ ರೂಪಾಂತರಿಸಿರಿ. ರೂಪಾಂತರಿಸುವ ಬೆಲೆಯು

1) ಐತಿಹಾಸಿಕ ಬೆಲೆ, 2) ಚಾಲ್ತಿ ಬೆಲೆ, 3) ಚಾಲ್ತಿ ಮತ್ತು ಚಾಲ್ತಿ ಇಲ್ಲದ ಬೆಲೆಯಲ್ಲಿರುವಂತೆ ಪರಿವರ್ತಿಸಿರಿ.

ವಿನಿಮಯ ದರಗಳು a) ಐತಿಹಾಸಿಕ ಬೆಲೆ 1\$ = ₹ 40 ಮತ್ತು b) ಚಾಲ್ತಿ ಬೆಲೆ 1\$ = ₹ 50.

b) ಅಥಾವೆ ಪತ್ರಿಕೆಯನ್ನು ರೂಪಾಂತರಿಸಿದ ನಂತರ ಬರುವ ಲಾಭ ಅಥವಾ ನಷ್ಟವನ್ನು ಕಂಡುಹಿಡಿಯಿರಿ.

6429 – F08 – VISC – R – M – 16



SIXTH SEMESTER B.COM. (REVISED) DEGREE EXAMINATION,
MAY/JUNE 2016

COMPUTER APPLICATIONS IN BUSINESS
(Financial Accounting with Tally)

[Time: 3 Hours]

[Max. Marks : 80]

Instructions : Answer **all** Sections subject to **internal** choice.
Question number **12** is **compulsory**.

SECTION – A

Answer **any ten** questions, **each** question carries **two** marks.

- a) Define Tally ERP9.
- b) Mention the keys you use for loading a company in Tally ERP9.
- c) What are ledgers ? Why it is important ?
- d) What is voucher ?
- e) Mention the uses of receipt voucher.
- f) Mention the keys used for the following functions :
Sales, Purchase.
- g) What is reversing journal ?
- h) Expand VAT and TIN.
- i) Define Balance Sheet.
- j) What is a day book ?
- k) What do you mean by cost categories in Tally ?
- l) Name the fields available in the budget creation screen. **(10x2=20)**

SECTION – B

Answer **any three** questions, **each** carries **five** marks.

2. Describe the advantages of Tally ERP9.
3. Explain the steps to create ledger in Tally.
4. Explain any two inventory voucher with an example.

[P.T.O.]



5. Explain the steps to Display Day Book in Tally.
6. How do you Display Bank Reconciliation Statement in Tally ?
7. Explain the steps to create budget in Tally.

(3×5=15)

SECTION – C

Answer **any three** questions, including question Number **12** which is **compulsory**. Each question carries **15** marks.

8. Explain the components of Gateway of Tally ERP9.
9. Explain the steps to create single ledger, display ledger and delete ledger.
10. Explain the steps to create multiple stock items, display multiple stock items and altering multiple stock items.
11. What is group ? Explain predefined groups in Tally ERP9.
12. Mr. Arun commenced business on 1st August 2015 in Bharat Enterprises Pvt. Ltd. Journalise the below transactions in tabular form to identify groups, ledger and vouchers.
 - 1) 01-6-2015 Mr. Arun started business with capital of Rs. 3,50,000
 - 2) 04-6-2015 He purchased land for Rs. 80,000
 - 3) 10-6-2015 Deposited into bank Rs. 1,00,000
 - 4) 15-6-2015 Loan given to Mr. Amit Rs. 25,000
 - 5) 17-6-2015 Paid for factory rent Rs. 2,000
 - 6) 21-6-2015 Purchased goods for Rs. 19,000 from Mr. Mahesh
 - 7) 23-6-2015 Depreciation of Machinery at 12%
 - 8) 26-6-2015 Sold goods for Rs. 35,000 and received cheque
 - 9) 28-6-2015 Purchase returns to Mr. Mahesh Rs. 1,500
 - 10) 29-6-2015 Received commission of Rs. 6,500
13. Write a short note on :
 - a) Features of Tally ERP9.
 - b) Accounting vouchers.
 - c) Explain the steps to altering multiple currencies.

(3×15=45)



SIXTH SEMESTER B.COM. DEGREE EXAMINATION, MAY/JUNE 2016

ECONOMICS (Revised)

Industrial Economics

Time: 3 Hours]

[Max. Marks: 80

Instructions : 1) *All subquestions should be answered at one place continuously.*

2) *Answer to all Sections should be written in the same answer book.*

ಸೂಚನೆಗಳು : 1) ಎಲ್ಲಾ ಉಪಪ್ರಶ್ನೆಗಳಿಗೆ ಒಂದೇ ಕಡೆಗೆ ಉತ್ತರ ಬರೆಯಿರಿ.

2) ಎಲ್ಲಾ ವಿಭಾಗಗಳ ಉತ್ತರಗಳನ್ನು ಒಂದೇ ಉತ್ತರ ಪತ್ರಿಕೆಯಲ್ಲಿ ಬರೆಯಿರಿ.

SECTION – A

ವಿಭಾಗ – ಅ

I. Answer **any ten** of the following questions in **2-3** sentences **each** :

ಕೆಳಗಿನವುಗಳಲ್ಲಿ ಪ್ರತಿಯೊಂದಕ್ಕೂ **2-3** ವಾಕ್ಯಗಳಂತೆ ಯಾವುದಾದರೂ ಹತ್ತು ಪ್ರಶ್ನೆಗಳಿಗೆ ಉತ್ತರಿಸಿರಿ :

a) Define industrial economics.

ಕೈಗಾರಿಕಾ ಅರ್ಥಶಾಸ್ತ್ರವ್ಯಾಖ್ಯಾನಿಸಿರಿ.

b) State any two features of MNCs.

ಬಹುರಾಷ್ಟ್ರೀಯ ಕಂಪನಿಗಳ ಬೇಕಾದ ಎರಡು ಲಕ್ಷಣಗಳನ್ನು ಹೇಳಿರಿ.

c) Name any two classifications of industry.

ಕೈಗಾರಿಕೆಯ ಯಾವುದಾದರೂ ಎರಡು ವರ್ಗೀಕರಣಗಳನ್ನು ಹೆಸರಿಸಿರಿ.

d) What is meant by localisation of industry ?

ಕೈಗಾರಿಕೆಯ ಕೇಂದ್ರೀಕರಣ ಎನ್ನುವುದರ ಅರ್ಥವೇನು ?

[P.T.O.]



e) Mention any two factors influencing location decision.

ಸ್ಥಳೀಕರಣ ನಿರ್ಣಯದ ಮೇಲೆ ಪ್ರಭಾವ ಬೀರುವ ಯಾವುದಾದರೂ ಎರಡು ಅಂಶಗಳನ್ನು ತಿಳಿಸಿರಿ.

f) Give the meaning of agro-processing sector.

ಕೃಷಿ ಸಂಸ್ಕರಣ ವಲಯದ ಅರ್ಥ ಕೊಡಿರಿ.

g) What is meant by industrial dispersal ?

ಕೈಗಾರಿಕಾ ಪ್ರಸಾರಣ ಎನ್ನುವುದರ ಅರ್ಥವೇನು ?

h) Define rural industrialization.

ಗ್ರಾಮೀಣ ಕೈಗಾರಿಕೀಕರಣ ಅರ್ಥೈಸಿರಿ.

i) Expand TISCO.

ಟಿ. ಆರ್. ಎಸ್. ಸಿ. ಓ. (TISCO) ವಿಸ್ತರಿಸಿರಿ.

j) Name any two internal sources of industrial finance.

ಕೈಗಾರಿಕಾ ಹಣಕಾಸಿನ ಯಾವುದಾದರೂ ಎರಡು ಆಂತರಿಕ ಮೂಲಗಳನ್ನು ಹೆಸರಿಸಿರಿ.

k) When was SIDBI established ?

ಎಸ್. ಆರ್. ಡಿ. ಬಿ. ಆರ್. (SIDBI) ಯಾವಾಗ ಸ್ಥಾಪನೆಯಾಯಿತು ?

l) Mention any two drawbacks of Industrial Policy of 1948.

1948ರ ಕೈಗಾರಿಕಾ ನೀತಿಯ ಯಾವುದಾದರೂ ಎರಡು ನ್ಯೂನತೆಗಳನ್ನು ತಿಳಿಸಿರಿ.

(10×2=20)

SECTION – B

ವಿಭಾಗ – ಬ

II. Answer any three of the following :

ಕೆಳಗಿನವುಗಳಲ್ಲಿ ಬೇಕಾದ ಮೂರು ಪ್ರಶ್ನೆಗಳಿಗೆ ಉತ್ತರಿಸಿರಿ:

1) Discuss the need for industrialization in an economy.

ಯಾವುದೇ ಆರ್ಥಿಕತೆಯಲ್ಲಿ ಕೈಗಾರಿಕೀಕರಣದ ಅಗತ್ಯತೆಯನ್ನು ಚರ್ಚಿಸಿರಿ.

2) Write a note on industry and agriculture linkages.

ಕೈಗಾರಿಕೆ ಮತ್ತು ಕೃಷಿ ನಡುವಿನ ಸಂಪರ್ಕ ಕುರಿತು ಟಿಪ್ಪಣಿ ಬರೆಯಿರಿ.



- 3) Discuss the assumptions of Weber's theory of industrial location.
ವೆಬರ್ ರವರ ಕೈಗಾರಿಕಾ ಸ್ಥಳೀಕರಣ ಸಿದ್ಧಾಂತದ ಊಹೆಗಳನ್ನು ಚರ್ಚಿಸಿರಿ.
- 4) Describe the aspect of decentralization of industries.
ಕೈಗಾರಿಕಾ ವಿಕೇಂದ್ರೀಕರಣ ಎನ್ನುವ ಅಂಶವನ್ನು ವರ್ಣಿಸಿರಿ.
- 5) Explain the problems of cotton-textile industry in India.
ಭಾರತದಲ್ಲಿ ಜವಳಿ ಉದ್ಯಮಿಯ ಸಮಸ್ಯೆಗಳನ್ನು ವಿವರಿಸಿರಿ.
- 6) Examine the industrial growth and industrial pattern in India.
ಭಾರತದಲ್ಲಿ ಕೈಗಾರಿಕಾ ಬೆಳವಣಿಗೆ ಹಾಗೂ ಕೈಗಾರಿಕಾ ಮಾದರಿ ಕುರಿತು ಪರಿಶೀಲಿಸಿರಿ. (3×5=15)

SECTION – C

ವಿಭಾಗ – ಕ

III. Answer **any three** of the following. Question **12** is **compulsory**.

ಕೆಳಗಿನವುಗಳಲ್ಲಿ ಬೇಕಾದ ಮೂರು ಪ್ರಶ್ನೆಗಳಿಗೆ ಉತ್ತರಿಸಿರಿ. ಪ್ರಶ್ನೆ **12** ಕಡ್ಡಾಯವಾಗಿದೆ.

- 7) Explain how the industries help in the economic and social development of the economy.
ಅರ್ಥವ್ಯವಸ್ಥೆಯ ಆರ್ಥಿಕ ಮತ್ತು ಸಾಮಾಜಿಕ ಅಭಿವೃದ್ಧಿಯಲ್ಲಿ ಕೈಗಾರಿಕೆಗಳು ಹೇಗೆ ನೆರವಾಗುತ್ತವೆ ಎಂಬುದನ್ನು ವಿವರಿಸಿರಿ.
- 8) What are MNCs ? Explain the merits and demerits of MNCs.
ಬಹುರಾಷ್ಟ್ರೀಯ ಕಂಪನಿಗಳೆಂದರೇನು ? ಬಹುರಾಷ್ಟ್ರೀಯ ಕಂಪನಿಗಳ ಗುಣಾವಗುಣಗಳನ್ನು ವಿವರಿಸಿರಿ.
- 9) Examine the Sargent Florence Theory of industrial location.
ಸಾರ್ಜೆಂಟ್ ಫ್ಲೋರೆನ್ಸ್ ರವರ ಕೈಗಾರಿಕಾ ಸ್ಥಳೀಕರಣ ಸಿದ್ಧಾಂತವನ್ನು ಪರಿಶೀಲಿಸಿರಿ.
- 10) Explain the various sources of industrial finance in India.
ಭಾರತದಲ್ಲಿ ಕೈಗಾರಿಕಾ ಹಣಕಾಸಿನ ವಿವಿಧ ಮೂಲಗಳನ್ನು ವಿವರಿಸಿರಿ.
- 11) Compare and contrast the Industrial Policies of 1956 and 1991 in India.
ಭಾರತದಲ್ಲಿ 1956 ಮತ್ತು 1991ರ ಕೈಗಾರಿಕಾ ನೀತಿಗಳನ್ನು ಪರಸ್ಪರ ಹೋಲಿಸಿ ವ್ಯತ್ಯಾಸಗಳನ್ನು ತಿಳಿಸಿರಿ.



12) Caselet :

India is a country of villages. Cottage and village industries have their unique role because of their many advantages. A country like India necessarily requires the help of these industries. Hence, many measures have been adopted to encourage these industries in India.

Questions :

- 1) Distinguish between cottage and village industries.
- 2) Explain the advantages of cottage and village industries.
- 3) Bringout the measures adopted in India to encourage the cottage and village industries in India.

ಸ್ವಿತಿ ವಿದ್ಯಮಾನ :

ಭಾರತವು ಹಳ್ಳಿಗಳ ನಾಡಾಗಿರುತ್ತದೆ. ತಮ್ಮಲ್ಲಿನ ಅನೇಕ ಅನುಕೂಲತೆಗಳಿಂದಾಗಿ ಗುಡಿ ಮತ್ತು ಗ್ರಾಮೀಣ ಕೈಗಾರಿಕೆಗಳು ವೈಶಿಷ್ಟ್ಯಪೂರ್ಣ ಪಾತ್ರ ವಹಿಸುತ್ತವೆ. ಭಾರತದಂತ ರಾಷ್ಟ್ರದಲ್ಲಿ ಇಂತಹ ಕೈಗಾರಿಕೆಗಳ ನೆರವಿನ ಅವಶ್ಯಕತೆ ಇರುತ್ತದೆ. ಹೀಗಾಗಿ, ಭಾರತದಲ್ಲಿ ಗುಡಿ ಮತ್ತು ಗ್ರಾಮೀಣ ಕೈಗಾರಿಕೆಗಳ ಉತ್ತೇಜನಕ್ಕಾಗಿ ಅನೇಕ ಕ್ರಮಗಳನ್ನು ಕೈಗೊಳ್ಳಲಾಗಿದೆ.

ಪ್ರಶ್ನೆಗಳು:

- 1) ಗುಡಿ ಮತ್ತು ಗ್ರಾಮೀಣ ಕೈಗಾರಿಕೆಗಳ ವ್ಯತ್ಯಾಸವನ್ನು ತಿಳಿಸಿರಿ.
- 2) ಗುಡಿ ಮತ್ತು ಗ್ರಾಮೀಣ ಕೈಗಾರಿಕೆಗಳ ಅನುಕೂಲತೆಗಳನ್ನು ವಿವರಿಸಿರಿ.
- 3) ಭಾರತದಲ್ಲಿ ಗುಡಿ ಮತ್ತು ಗ್ರಾಮೀಣ ಕೈಗಾರಿಕೆಗಳ ಉತ್ತೇಜನಕ್ಕಾಗಿ ಕೈಗೊಂಡ ಕ್ರಮಗಳನ್ನು ತಿಳಿಸಿರಿ.

(3×15=45)

6422 – F01 – VISC – R – M – 16



SIXTH SEMESTER B.COM. DEGREE EXAMINATION, MAY/JUNE 2016 COST ACCOUNTING – II (Revised)

Time: 3 Hours]

[Max. Marks : 80

- Instructions :** 1) Attempt **all** questions according to **internal** choice in **each** Section.
2) Working notes must be given **wherever** necessary.
3) Non-programmable calculator is **permitted**.

SECTION – A

1. Answer **any ten** of the following.

- a) What is job costing ? Where it is applied ?
- b) Give two features of output costing.
- c) What is service costing ? Name two industries using service costing.
- d) Total operating cost of a transport co. for a month is Rs. 8,00,000/- distance covered 400 kms and passengers carried were 100. Calculate fare to be charged per passenger km if co. wants to earn profit of 20% on bus fare.
- e) What is Abnormal Gain ? How it is treated in Process Account ?
- f) In a process industry input introduced was 2000 units, weight lost is 4% and scrap is 6% of input and actual output is 1850 units. Calculate Abnormal Loss/Abnormal Gain.
- g) What do you mean by cost plus contract ?
- h) Calculate amount of profit to be transferred to P & L A/c. When contract price is Rs. 9,00,000/-, cash received Rs. 4,80,000/- which is 80% of work certified and estimated profit Rs. 60,000/-.
- i) Name four items of expenses charged only in financial account.
- j) What is profit reconciliation statement ?
- k) Mention two advantages of ABC system.
- l) Give four examples of industries applying output costing method.

(2×10=20)

[P.T.O.]



SECTION – B

Answer **any three** of the following.

2. The following data relate to the manufacture and sale of 10,000 units of standard product which is sold at Rs. 5 per unit.

Raw materials Rs. 20,000

- Direct wage Rs. 12,000

Machine hours worked 1,000

Machine hour rate Rs. 5/-

Selling and Distribution overhead is 50 paise per unit.

Prepare Cost Sheet to find out cost per unit and total profit.

3. The following information relates to Contract No. 105

Contract price Rs. 6,00,000

Plant Rs. 20,000

Raw materials Rs. 1,64,000

General expenses Rs. 8,600

As on date cash received was Rs. 2,40,000 being 80% of work certified.

The value of materials remained at end at site was Rs. 10,000/-.

Depreciate plant by 10% work uncertified was Rs. 400/-.

Prepare Contract Account.

4. The net profit as per financial account of a company amounted to Rs. 20,300/- while profit as per cost book is Rs. 17,300/-. The following differences were disclosed

- Interest debited in financial account Rs. 800/-
- Over subscription of overhead in cost account Rs. 8,800/-
- Preliminary expenses written off Rs. 1,200/-
- Under valuation of opening stock in cost account Rs. 1,400/-
- Over valuation of closing stock in cost account Rs. 2,400/-

Prepare Reconciliation Account.

5. KMC runs a canteen for the benefit of students. It provides breakfast and lunch to students at subsidized rate of 40% of actual cost. From the following information relating to month of January 2016, calculate Subsidy Per Student.

	Rs.
a) Provisions	10,000
b) Salary and wages	6,000
c) Miscellaneous expenses	3,000
d) Consumables	5,000
e) Gas and electricity	6,000
f) Number of students	500

6. Joint cost of producing three products A, B and C amounted to Rs. 12,600/- other details are

	A	B	C
a) Sales (Rs.)	10,000	7,000	6,000
b) Estimated profit on sale	20%	30%	40%
c) Further cost (Rs.)	1,000	900	600

Prepare statement showing Apportionment of Joint Cost.

7. What is cost driver ? Explain types of cost driver. (3×5=15)

SECTION – C

Answer **any three** questions. Question No. 13 is **compulsory**.

8. The Product Z is obtained after it passes through three Processes. The following information is for the year ended 31-12-2014.

Item	Total	Process I	Process II	Process III
	(Rs.)	(Rs.)	(Rs.)	(Rs.)
Direct materials	7,542	2,600	1,980	2,962



Direct wages	9,000	2,000	3,000	4,000
Production overhead	9,000	–	–	–
% of normal loss to input	–	5%	10%	15%
Value of scrap p.u. (Rs.)		2	4	5
Output (units)		950	840	750

1000 units at Rs. 3/- each were introduced to Process I. The production overhead is recovered at 100% of direct wage.

Prepare Process Accounts.

9. From the following figures prepare Reconciliation Statement

	Rs.
Net loss as per cost account	7,000
Net profit as per financial account	14,000
Works overhead under recovered in cost account	3,000
Administration overhead over recovered in cost account	6,000
Depreciation in financial book	10,000
Depreciation in cost book	14,000
Interest received on securities	25,000
Obsolescence loss debited in financial book	5,000
Income Tax provided in financial book	10,000
Bank interest credited in financial book	10,000
Stores adjustment credited in financial book	2,000
Opening stock over valued in financial book	2,000
Value of closing stock in cost book	50,000
Value of closing stock in financial book	47,000
Goodwill written off	1,000
Provision for bad debt	4,000
Profit on sale of assets credited in financial book	2,000

10. Sai Transport Company supplies following details in respect of a truck of 5 ton capacity.

- a) Cost of a truck Rs. 6,20,000/-
- b) Scrap value at the end Rs. 20,000/-
- c) Diesel, Oil, Grease etc. Rs. 50/- per trip each way.
- d) Repairs and maintenance Rs. 2,500/- per month.
- e) Drivers wage Rs. 5,000/- per month.
- f) Cleaners wage Rs. 3,000/- per month
- g) Insurance Rs. 6,000/- per annum.
- h) Tax Rs. 3,000/- per annum.
- i) General supervision charges Rs. 15,000/- per annum.

Estimated life of truck is 10 years. The truck carries goods to and from Bijapur city covering distance of 50 miles each way on onward trip freight is available to full extent and on return trip 60% of capacity. Assume that truck runs on an average 25 days in a month. Find out cost per ton mile.

11. Priya Ltd. was engaged in a contract during 2013. The contract price was Rs. 4,00,000/- The Trial Balance as on 31-12-2013 is as under.

Particulars	Dr. (Rs.)	Cr. (Rs.)
Share Capital	-	80,000
S. Creditors	-	8,000
Building	34,000	-
Cash at Bank	9,000	-
Contract Account :		
Materials	75,000	-



Plant	20,000	—	
Wage	1,05,000	—	
Expenses	5,000	—	
Cash Received 80% of work certified	—	1,60,000	
	2,48,000	2,48,000	

Of the plant and materials charged to contract, plant costing Rs. 3,000/- and materials costing Rs. 2,400/- were destroyed by accident on 31-12-2013, plant costing Rs. 4,000/- was returned to stores and value of materials at site was Rs. 3,000/- Cost of work uncertified was Rs. 2,000, charge 10% depreciation on plant.

Prepare Contract Account and Balance Sheet.

12. A company manufacturing two Products furnishes the following data for a year.

Products	Annual Output (units)	Total Machine (Hrs.)	Total number of Purchase order	Total number of set up
X	10,000	20,000	160	20
Y	50,000	1,20,000	384	44
	60,000	1,40,000	544	64

The annual overheads are as under :

Volume related activity cost	Rs. 5,60,000
Set up related cost	Rs. 8,40,000
Purchase related cost	Rs. 7,00,000

You are required to calculate the unit cost of each product under

- Traditional method of charging overhead
- Activity based costing method.



13. Case study (**compulsory**).

ABC furnishes the following data relating to manufacture of a product during the year 2014.

Production	1000 units
Materials	Rs. 20,000
Labour	Rs. 12,000
Office overhead	Rs. 4,000
Factory expenses	Rs. 8,000
Selling expenses	Rs. 1,000

Profit is 25% on selling price.

The company decided to produce and sale 1500 units in 2015. It is estimated that

- 1) Material cost will increase by 20%
- 2) Labour cost will increase by 10%
- 3) 50% of Factory and Office overhead are fixed and other 50% are variable.
- 4) Selling expense per unit will be reduced by 20%
- 5) The rate of profit will remain same as in 2014

Prepare statement showing total profit and selling price per unit for the year 2015.

(3×15= 45)



ಕನ್ನಡ ಆವೃತ್ತಿ

- ಸೂಚನೆಗಳು: 1) ಆಂತರಿಕ ಆಯ್ಕೆಗನುಗುಣವಾಗಿ ಎಲ್ಲಾ ವಿಭಾಗಗಳಿಗೆ ಉತ್ತರಿಸಿರಿ.
2) ಅವಶ್ಯವಿದ್ದಲ್ಲಿ ಟಿಪ್ಪಣಿಗಳನ್ನು ನೀಡುವುದು.
3) ಸಾದಾ (ನಾನ್ ಪ್ರೋಗ್ರಾಮೇಬಲ್) ಕ್ಯಾಲ್ಕುಲೇಟರ್ ಉಪಯೋಗಿಸಬಹುದು.

ವಿಭಾಗ - ಅ

1. ಬೇಕಾದ ಹತ್ತು ಪ್ರಶ್ನೆಗಳಿಗೆ ಉತ್ತರಿಸಿರಿ.

- a) ಬಿಡಿ ಗುತ್ತಿಗೆ ವೆಚ್ಚ ಪದ್ಧತಿ ಎಂದರೇನು ? ಇದನ್ನು ಎಲ್ಲಿ ಅನ್ವಯಿಸಬಹುದು ?
- b) ಘಟಕ ವೆಚ್ಚ ಪದ್ಧತಿಯ ಎರಡು ಲಕ್ಷಣಗಳನ್ನು ತಿಳಿಸಿರಿ.
- c) ಸೇವಾ ವೆಚ್ಚ ನಿರ್ಣಯ ಎಂದರೇನು ? ಇದನ್ನು ಅನ್ವಯಿಸುವ ಎರಡು ಉದ್ದಿಮೆಗಳನ್ನು ಹೆಸರಿಸಿರಿ.
- d) ಒಂದು ತಿಂಗಳಿಗೆ ಸಾರಿಗೆ ಸಂಸ್ಥೆಯ ಒಟ್ಟು ನಿರ್ವಹಣಾ ವೆಚ್ಚ ರೂ. 8,00,000. ಕ್ರಮಿಸಿದ ಅಂತರ 400 ಕಿ.ಮೀ. ಪ್ರಯಾಣಿಕರ ಸಂಖ್ಯೆ 100.
ಪ್ರಯಾಣ ದರದ ಮೇಲೆ ಶೇಕಡಾ 20ರಷ್ಟು ಲಾಭ ಬರುವಂತೆ ಪ್ರಯಾಣ ದರವನ್ನು ಕಂಡುಹಿಡಿಯಿರಿ.
- e) ಅಸಾಮಾನ್ಯ ಲಾಭ ಎಂದರೇನು ? ಇದನ್ನು ಸಂಸ್ಕರಣಾ ಹಂತದ ಲೆಕ್ಕದಲ್ಲಿ ಯಾವ ರೀತಿ ಪರಿಗಣಿಸುವಿರಿ ?
- f) ಸಂಸ್ಕರಣಾ ಹಂತಕ್ಕೆ 2000 ಯುನಿಟ್‌ಗಳನ್ನು ಪೂರೈಸಲಾಗಿದೆ. ತೂಕದ ನಷ್ಟ ಶೇಕಡಾ 4ರಷ್ಟು ಹಾಗೂ ಅಪ್ರಯೋಜಕತೆ ಶೇಕಡಾ 6ರಷ್ಟು, ನೈಜ ಉತ್ಪಾದನೆ 1850 ಯುನಿಟ್‌ಗಳು.
ಅಸಾಮಾನ್ಯ ಲಾಭ/ಅಸಾಮಾನ್ಯ ನಷ್ಟ ಕಂಡುಹಿಡಿಯಿರಿ.
- g) ವೆಚ್ಚದೊಡನೆ ಲಾಭದ ಒಪ್ಪಂದವೆಂದರೇನು ?
- h) ಗುತ್ತಿಗೆ ಬೆಲೆ 9,00,000, ಪಾವತಿಸಿದ ಹಣ 4,80,000 (ಶಿಫಾರಿಸಲ್ಪಟ್ಟ ಕೆಲಸದ 80%)
ಅಂದಾಜು ಲಾಭ 60,000.

ಲಾಭ ನಷ್ಟ ಖಾತೆಗೆ ವರ್ಗಾಯಿಸಬೇಕಾದ ಲಾಭವನ್ನು ಕಂಡುಹಿಡಿಯಿರಿ.



- i) ಲೆಕ್ಕಶಾಸ್ತ್ರ ಪದ್ಧತಿಯಲ್ಲಿ ಮಾತ್ರ ದಾಖಲಿಸುವ ನಾಲ್ಕು ಬಾಬುಗಳನ್ನು ತಿಳಿಸಿರಿ.
 j) ಲಾಭ ಸಮನ್ವಯ ಖಾತೆ ಎಂದರೇನು ?
 k) ಎಬಿಸಿ ವೆಚ್ಚಶಾಸ್ತ್ರದ ಎರಡು ಪ್ರಯೋಜನಗಳನ್ನು ತಿಳಿಸಿರಿ.
 l) ಘಟಕ ವೆಚ್ಚ ಪದ್ಧತಿಯನ್ನು ಅಳವಡಿಸುವ ನಾಲ್ಕು ಕಾರ್ಖಾನೆಗಳ ಉದಾಹರಣೆಯನ್ನು ಸೂಚಿಸಿರಿ.

(10×2=20)

ವಿಭಾಗ - ಬ

ಯಾವುದಾದರೂ ಮೂರು ಪ್ರಶ್ನೆಗಳಿಗೆ ಉತ್ತರಿಸಿರಿ.

2. ಈ ಕೆಳಗಿನ ಮಾಹಿತಿಯು 10,000 ಯುನಿಟ್‌ಗಳ ಉತ್ಪಾದನೆ ಹಾಗೂ ಮಾರಾಟಕ್ಕೆ ಸಂಬಂಧಿಸಿದೆ.
 ಪ್ರತಿ ಯುನಿಟ್‌ನ ಮಾರಾಟ ಬೆಲೆ ರೂ. 5

ಕಚ್ಚಾಸಾಮಗ್ರಿ ರೂ. 20,000

ನೇರ ಕೂಲಿ ರೂ. 12,000

ಕೆಲಸದ ಯಂತ್ರ ಗಂಟೆಗಳು 1,000 (ಗಂಟೆಗಳು)

ಯಂತ್ರ ಗಂಟೆ ದರ ರೂ. 5

ಮಾರಾಟ ಮತ್ತು ವಿತರಣಾ ಮೇಲುವೆಚ್ಚ ರೂ. 0.50 ಪ್ರತಿ ಯುನಿಟ್‌ಗೆ

ವೆಚ್ಚ ಪಟ್ಟಿಯನ್ನು ತಯಾರಿಸಿ, ಪ್ರತಿ ಯುನಿಟ್‌ನ ಉತ್ಪಾದನಾ ವೆಚ್ಚ ಹಾಗೂ ಒಟ್ಟು ಲಾಭವನ್ನು ಕಂಡುಹಿಡಿಯಿರಿ.

3. ಗುತ್ತಿಗೆ ಸಂಖ್ಯೆ 105ರ ಮಾಹಿತಿ ಈ ಕೆಳಗಿನಂತಿದೆ.

ರೂ.

ಗುತ್ತಿಗೆ ಬೆಲೆ 6,00,000

ಸ್ಥಾವರ 20,000

ಸಾಮಗ್ರಿಗಳು 1,64,000

ಸಾಮಾನ್ಯ ವೆಚ್ಚಗಳು 8,600

ಇಲ್ಲಿಯವರೆಗೆ ಪಾವತಿಸಿದ ಹಣ ರೂ. 2,40,000 (ಇದು ಶಿಫಾರಿಸಲ್ಪಟ್ಟ ಕೆಲಸದ ಶೇಕಡಾ 80ರಷ್ಟು)

ವರ್ಷದ ಕೊನೆಗೆ ಸಾಮಗ್ರಿಗಳ ಶಿಲ್ಕು ರೂ. 10,000. ಸ್ಥಾವರದ ಮೇಲೆ ಶೇಕಡಾ 10ರ ಸವಕಳಿ

ತೆಗೆಯಿರಿ. ಶಿಫಾರಿಸಲ್ಪಡದ ಕೆಲಸ ರೂ. 400.

ಗುತ್ತಿಗೆ ಖಾತೆಯನ್ನು ಬರೆಯಿರಿ.



4. ಲೆಕ್ಕಶಾಸ್ತ್ರ ಪ್ರಕಾರದ ಲಾಭ ರೂ. 20,300 ಹಾಗೂ ವೆಚ್ಚಶಾಸ್ತ್ರ ಪ್ರಕಾರದ ಲಾಭ ರೂ. 17,300 ಈ ಕೆಳಗಿನ ವ್ಯತ್ಯಾಸಗಳು ಕಂಡುಬಂದಿರುತ್ತವೆ.

- ಹಣಕಾಸು ಖಾತೆಯಲ್ಲಿ ಮಾತ್ರ ಆಕರಿಸಿದ ಬಡ್ಡಿ ರೂ. 800
- ಮೇಲುವೆಚ್ಚಗಳ ಹೆಚ್ಚುವರಿ ಆಕರಿಸಿದ್ದು ವೆಚ್ಚ ಲೆಕ್ಕ ಖಾತೆಯಲ್ಲಿ ರೂ. 8,800
- ಪೂರ್ವ ಭಾವಿ ವೆಚ್ಚಗಳನ್ನು ಆಕರಿಸಿದ್ದು ರೂ. 1,200
- ವೆಚ್ಚ ಖಾತೆಯಲ್ಲಿ ಕಡಿಮೆ ಮೌಲ್ಯೀಕರಣಗೊಂಡ ಆರಂಭದ ಶುಲ್ಕ ರೂ. 1,400
- ವೆಚ್ಚ ಖಾತೆಯಲ್ಲಿ ಹೆಚ್ಚು ಮೌಲ್ಯೀಕರಣಗೊಂಡ ಅಂತಿಮ ಶುಲ್ಕ ರೂ. 2,400

ಇವುಗಳ ಆಧಾರದ ಮೇಲೆ ಸಮನ್ವಯ ಪತ್ರಿಕೆಯನ್ನು ತಯಾರಿಸಿ.

5. ಕೆಎಂಸಿ ಎಂಬ ಉಪಹಾರ ಗೃಹ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ರಿಯಾಯಿತಿ ದರದಲ್ಲಿ ವಿದ್ಯಾರ್ಥಿಗಳಿಗೆ ಒಟ್ಟು ವೆಚ್ಚದ 40% ಸಹಾಯ ದರದಲ್ಲಿ ತಿಂಡಿಗಳನ್ನು ಒದಗಿಸುತ್ತದೆ. ಜನವರಿ 2016 ತಿಂಗಳಿಗೆ ಸಂಬಂಧಿಸಿದಂತೆ ಈ ಕೆಳಗೆ ಒದಗಿಸಲಾದ ಮಾಹಿತಿಯಿಂದ ಪ್ರತಿ ವಿದ್ಯಾರ್ಥಿಗೆ ನೀಡಿದ ರಿಯಾಯಿತಿಯನ್ನು ಕಂಡುಹಿಡಿಯಿರಿ.

	ರೂ.
a) ಸಾಮಗ್ರಿಗಳು	10,000
b) ವೇತನ ಮತ್ತು ಕೂಲಿ	6,000
c) ಇತರೆ ಖರ್ಚುಗಳು	3,000
d) ಇತರ ಸಾಮಗ್ರಿಗಳು	5,000
e) ಗ್ಯಾಸ್ ಮತ್ತು ವಿದ್ಯುತ್ ವೆಚ್ಚ	6,000
f) ವಿದ್ಯಾರ್ಥಿಗಳ ಸಂಖ್ಯೆ – 500	



6. ಎ,ಬಿ ಮತ್ತು ಸಿ - ಮೂರು ವಸ್ತುಗಳ ಉತ್ಪಾದನೆಯ ಸಂಯುಕ್ತ ವೆಚ್ಚ ರೂ. 12,600. ಸಂಯುಕ್ತ ವಸ್ತುಗಳ ಇನ್ನುಳಿದ ವಿವರ :

ವಿವರಗಳು	ಎ	ಬಿ	ಸಿ
ಮಾರಾಟ (ರೂ.)	10,000	7,000	6,000
ಮಾರಾಟದ ಮೇಲೆ ಅಂದಾಜು ಲಾಭ	20%	30%	40%
ಸಂಸ್ಕರಣಾ ಇನ್ನುಳಿದ ವೆಚ್ಚ(ರೂ.)	1,000	900	600

ಸಂಯುಕ್ತ ವೆಚ್ಚವನ್ನು ವಿಭಾಗಿಸಿರಿ.

7. ವೆಚ್ಚ ಚಾಲನ ಎಂದರೇನು ? ವಿವಿಧ ವೆಚ್ಚ ಚಾಲನಗಳನ್ನು ವಿವರಿಸಿರಿ. (3×5=15)

ವಿಭಾಗ - ಕ

ಬೇಕಾದ ಮೂರನ್ನು ಉತ್ತರಿಸಿರಿ. ಪ್ರಶ್ನೆ ಸಂಖ್ಯೆ 13 ಕಡಾಯಿ.

8. 'ಝುಡ್' ಒಂದು ವಸ್ತುವು ಮೂರು ಸಂಸ್ಕರಣಾ ಕ್ರಿಯೆಗಳಿಂದ ಸಾಗುವುದು. ಈ ಕೆಳಕಂಡ ವಿವರಗಳಿಂದ 31-12-2014ಕ್ಕೆ ಕೊನೆಗೊಳ್ಳುವ ವರ್ಷಕ್ಕೆ ಸಂಸ್ಕರಣಾ ಲೆಕ್ಕಗಳನ್ನು ಬರೆಯಿರಿ.

ವಿವರ	ಒಟ್ಟು (ರೂ.)	ಸಂಸ್ಕರಣ I	ಸಂಸ್ಕರಣ II	ಸಂಸ್ಕರಣ III
ನೀಡಿದ ಸರಕುಗಳು	7,542	2,600	1,980	2,962
ನೇರ ಕೂಲಿ	9,000	2,000	3,000	4,000
ಉತ್ಪಾದನಾ ಮೇಲುವೆಚ್ಚ	9,000	-	-	-
ಸಾಮಾನ್ಯ ನಷ್ಟ (ಶೇಕಡಾ)	-	5%	10%	15%
ಗುಜರಿಯ ಮೌಲ್ಯ (ಪ್ರತಿ ಯುನಿಟ್‌ಗೆ)		2	4	5
ಉತ್ಪಾದನೆ (ಯುನಿಟ್)		950	840	750

ಸಂಸ್ಕರಣಾ ಹಂತ I ಕ್ಕೆ 1000 ಯುನಿಟ್‌ಗಳನ್ನು ರೂ. 3ರಂತೆ ನೀಡಲಾಗಿದೆ. ಉತ್ಪಾದನಾ ಮೇಲುವೆಚ್ಚವು ಕೂಲಿಯ ಶೇಕಡಾ 100ರಷ್ಟು ಆಗಿರುತ್ತದೆ.



9. ಈ ಕೆಳಗಿನ ಅಂಕಿ ಅಂಶಗಳ ಆಧಾರದ ಮೇಲೆ ಸಮನ್ವಯ ಪತ್ರಿಕೆಯನ್ನು ತಯಾರಿಸಿ.

	ರೂ.
ವೆಚ್ಚ ಶಾಸ್ತ್ರ ಖಾತೆಯ ಪ್ರಕಾರ ಹಾನಿ	7,000
ಲೆಕ್ಕ ಶಾಸ್ತ್ರದ ಪ್ರಕಾರ ಲಾಭ	14,000
ವೆಚ್ಚ ಶಾಸ್ತ್ರ ಖಾತೆಯಲ್ಲಿ ಕಡಿಮೆ ಆಕರಿಸಿದ ಕಾರ್ಯಾಗಾರದ ಮೇಲು ವೆಚ್ಚ	3,000
ವೆಚ್ಚ ಶಾಸ್ತ್ರ ಖಾತೆಯಲ್ಲಿ ಹೆಚ್ಚು ಆಕರಿಸಿದ ಆಡಳಿತಾತ್ಮಕ ವೆಚ್ಚ	6,000
ಸವಕಳಿ : ಲೆಕ್ಕ ಶಾಸ್ತ್ರ ಖಾತೆಯಲ್ಲಿ	10,000
ಸವಕಳಿ : ವೆಚ್ಚ ಶಾಸ್ತ್ರ ಖಾತೆಯಲ್ಲಿ	14,000
ಹೂಡಿಕೆಗಳ ಮೇಲೆ ಪಡೆದ ಬಡ್ಡಿ	25,000
ಲೆಕ್ಕ ಶಾಸ್ತ್ರ ಖಾತೆಯಲ್ಲಿ ನಮೂದಿಸಿದ ನಿಷ್ಪಯೋಜಕ ವಸ್ತುಗಳ ಹಾನಿ	5,000
ಆದಾಯದ ತೆರಿಗೆ - ಲೆಕ್ಕ ಶಾಸ್ತ್ರ ಪುಸ್ತಕದಲ್ಲಿ	10,000
ಬ್ಯಾಂಕ್ ಬಡ್ಡಿ ಜಮೆ - ಲೆಕ್ಕ ಶಾಸ್ತ್ರದಲ್ಲಿ	10,000
ಉಗ್ರಾಣದ ಹೊಂದಾಣಿಕೆ ಲಾಭ - ಲೆಕ್ಕ ಶಾಸ್ತ್ರದಲ್ಲಿ	2,000
ಲೆಕ್ಕ ಶಾಸ್ತ್ರ ಪುಸ್ತಕದಲ್ಲಿ ಪ್ರಾರಂಭ ಶಿಲ್ಕುನ ಹೆಚ್ಚಿದ ಮೌಲ್ಯ	2,000
ವೆಚ್ಚ ಶಾಸ್ತ್ರ ಖಾತೆಯಲ್ಲಿ ಆಖ್ಯೆರು ಶಿಲ್ಕು ಮೌಲ್ಯ	50,000
ಲೆಕ್ಕ ಶಾಸ್ತ್ರ ಖಾತೆಯಲ್ಲಿ ಆಖ್ಯೆರು ಶಿಲ್ಕು ಮೌಲ್ಯ	47,000
ಬರೆದು ಹಾಕಲಾದ ಕೀರ್ತಿ ಮೌಲ್ಯ	1,000
ಕರಡು ಸಾಲ ನಿಧಿ	4,000
ಆಸ್ತಿ ಮಾರಾಟದಿಂದ ಲಾಭ - ಲೆಕ್ಕ ಶಾಸ್ತ್ರದಲ್ಲಿ	2,000



10. 'ಸಾಯಿ' ಟ್ರಾನ್ಸ್‌ಪೋರ್ಟ್ ಕಂಪನಿಯವರ 5 ಟನ್ ಸಾಮರ್ಥ್ಯದ ಒಂದು ಲಾರಿಗೆ ಸಂಬಂಧಪಟ್ಟ ವಿವರಗಳು ಈ ಕೆಳಗಿನಂತಿವೆ.

- a) ಲಾರಿಯ ವೆಚ್ಚ ರೂ. 6,20,000
- b) ಕೊನೆಯಲ್ಲಿ ಗುಜರಿ ಮೌಲ್ಯ ರೂ. 20,000
- c) ಡೀಸೆಲ್, ಆಯಿಲ್, ಗ್ರೀಸ್ ಇತ್ಯಾದಿ ರೂ. 50 - ಪ್ರತಿ ಒಂದು ಬಾರಿ ಪ್ರಯಾಣಕ್ಕೆ
- d) ದುರಸ್ತಿ ಮತ್ತು ನಿರ್ವಹಣಾ ವೆಚ್ಚ ರೂ. 2,500 (ಪ್ರತಿ ತಿಂಗಳು)
- e) ಚಾಲಕರ ಸಂಬಳ ಪ್ರತಿ ತಿಂಗಳಿಗೆ ರೂ. 5,000
- f) ಕ್ಲೀನರ್ ವೇತನ ಪ್ರತಿ ತಿಂಗಳಿಗೆ ರೂ. 3,000
- g) ವಿಮಾ ಖರ್ಚು ಪ್ರತಿ ವರ್ಷಕ್ಕೆ ರೂ. 6,000
- h) ತೆರಿಗೆ ಪ್ರತಿ ವರ್ಷಕ್ಕೆ ರೂ. 3,000
- i) ಸಾಮಾನ್ಯ ಮೇಲ್ವಿಚಾರಣಾ ಖರ್ಚು ಪ್ರತಿ ವರ್ಷಕ್ಕೆ ರೂ. 15,000

ಲಾರಿಯ ಜೀವಿತ ಅವಧಿ 10 ವರ್ಷ. ಈ ಲಾರಿಯು ಬಿಜಾಪುರ ಪಟ್ಟಣದಲ್ಲಿ 50 ಮೈಲು ಅಂತರವನ್ನು ಕ್ರಮಿಸುತ್ತದೆ. ಪ್ರತಿ ಸಾರಿಗೆಯಲ್ಲಿ ಲಾರಿಯು ಹೋಗುವಾಗ ಪೂರ್ತಿ ಇದ್ದು ಮರಳಿ ಬರುವಾಗ ಕೇವಲ ಶೇಕಡಾ 60ರಷ್ಟು ಸಾಮರ್ಥ್ಯ ಬಳಕೆಯಾಗುತ್ತದೆ. ತಿಂಗಳಲ್ಲಿ 25 ದಿನಗಳವರೆಗೆ ಲಾರಿಯು ಓಡುತ್ತದೆ ಎಂಬ ಉಹೆಯ ಮೇಲೆ ಪ್ರತಿ ಟನ್ ಮೈಲು ವೆಚ್ಚವನ್ನು ಲೆಕ್ಕಹಾಕಿ.

11. ಪ್ರಿಯಾ ಲಿಮಿಟೆಡ್ ಇವರು 2013ರಲ್ಲಿ ಒಂದು ಗುತ್ತಿಗೆಯನ್ನು ರೂ. 4,00,000ಕ್ಕೆ ತೆಗೆದು ಕೊಂಡಿರುತ್ತಾರೆ. 31-12-2013ರಕ್ಕೆ ಅವರ ತಾಳೆ ಪಟ್ಟಿ ಈ ಕೆಳಗಿನಂತಿದೆ.

ವಿವರಗಳು	ಖರ್ಚು	ಜಮಾ
	ರೂ.	ರೂ.
ಶೇರು ಬಂಡವಾಳ	-	80,000
ಸಾಹುಕಾರರು	-	8,000
ಕಟ್ಟಡಗಳು	34,000	-
ಬ್ಯಾಂಕ್ ನಲ್ಲಿನ ಶಿಲ್ಕು	9,000	-



ಗುತ್ತಿಗೆ ಖಾತೆ:

ಸರಕುಗಳು	75,000	—
ಸ್ಥಾವರ	20,000	—
ಕೂಲಿ	1,05,000	—
• ಕೊಟ್ಟ ಖರ್ಚುಗಳು	5,000	—

ಪಾವತಿ ಮಾಡಿದ ಹಣ

(ದೃಢೀಕರಿಸಿದ ಕೆಲಸದ ಶೇಕಡಾ 80 ರಷ್ಟು) — 1,60,000

2,48,000 2,48,000

ರೂ. 3,000 ಬೆಲೆಯ ಸ್ಥಾವರ ಆಸ್ತಿ ಮತ್ತು ರೂ. 2,400 ಬೆಲೆಯ ಸರಕು ಅಪಘಾತದಲ್ಲಿ ನಾಶವಾಗಿವೆ. ದಿನಾಂಕ 31-12-2013ರಂದು ರೂ. 4,000 ಬೆಲೆಯ ಸ್ಥಾವರವನ್ನು ಉಗ್ರಾಣಕ್ಕೆ ಹಿಂದಿರುಗಿಸಲಾಗಿದೆ. ರೂ. 3,000 ಬೆಲೆಯ ಸರಕುಗಳು ಕಾಮಗಾರಿ ಸ್ಥಳದಲ್ಲಿ ಇದೆ. ದೃಢೀಕರಿಸಿದ ಕೆಲಸ ರೂ. 2,000, ಸ್ಥಾವರ ಆಸ್ತಿ ಮೇಲೆ ಶೇಕಡಾ 10ರಷ್ಟು ಸವಕಳಿ ಹಾಕಿರಿ.

ಗುತ್ತಿಗೆ ಖಾತೆ ಮತ್ತು ಅಥಾವೆ ಪತ್ರಿಕೆಯನ್ನು ತಯಾರಿಸಿ.

12. ಒಂದು ಕಂಪನಿಯು ಎರಡು ಉತ್ಪನ್ನಗಳನ್ನು ಉತ್ಪಾದಿಸುತ್ತಿದ್ದು ಅವುಗಳ ಅಂಕಿ ಅಂಶಗಳು ಈ ಕೆಳಗಿನಂತೆ ಇವೆ.

ಉತ್ಪನ್ನಗಳು	ವಾರ್ಷಿಕ ಉತ್ಪಾದನೆ (ಯುನಿಟ್‌ಗಳಲ್ಲಿ)	ಒಟ್ಟು ಯಂತ್ರಗಳು ಗಂಟೆಗಳು	ಕೊಳ್ಳುವ ಆದೇಶದ ಸಂಖ್ಯೆಗಳು	ಒಟ್ಟು ಸೆಟ್‌ಅಪ್ ಸಂಖ್ಯೆಗಳು
ಎಕ್ಸ್	10,000	20,000	160	20
ವೈ	50,000	1,20,000	384	44
	60,000	1,40,000	544	64



ವಾರ್ಷಿಕ ಮೇಲ್ವಿಚಾರಣೆ ಈ ಕೆಳಗಿನಂತಿದೆ:

ಗಾತ್ರ ಸಂಬಂಧಿತ ಚಟುವಟಿಕೆಗಳ ವೆಚ್ಚ	ರೂ. 5,60,000
ಸೆಟ್ ಅಪ್ ಸಂಬಂಧಿತ ವೆಚ್ಚಗಳು	ರೂ. 8,40,000
ಕೊಳ್ಳುವಿಕೆಗೆ ಸಂಬಂಧಿಸಿದ ವೆಚ್ಚಗಳು	ರೂ. 7,00,000

ಪ್ರತಿ ಉತ್ಪನ್ನದ ಪ್ರತಿ ಯುನಿಟ್ ವೆಚ್ಚವನ್ನು ಈ ಕೆಳಗಿನ ಆಧಾರದ ಮೇಲೆ ಕಂಡುಹಿಡಿಯಿರಿ.

- a) ಮೇಲ್ವಿಚಾರಣೆ ಆಕರಣೆಯ ಸಾಂಪ್ರದಾಯಿಕ ಪದ್ಧತಿ
- b) ಚಟುವಟಿಕೆ ಆಧಾರಿತ ವೆಚ್ಚನಿರ್ಣಯ ಪದ್ಧತಿ.

13. ಪ್ರಕರಣ ಅಧ್ಯಯನ (ಕಡ್ಡಾಯ ಪ್ರಶ್ನೆ).

2014 ಕ್ಕೆ ಅಂತ್ಯಗೊಂಡ 'ಎಬಿಸಿ' ಕಂಪನಿ ಈ ಕೆಳಗಿನ ಲೆಕ್ಕಪತ್ರ ವಿವರಗಳನ್ನು ನೀಡಿರುತ್ತಾರೆ.

ಉತ್ಪಾದನೆ	1000 ಯುನಿಟ್‌ಗಳು
ಕಚ್ಚಾವಸ್ತುಗಳು	ರೂ. 20,000
ಕೂಲಿ	ರೂ. 12,000
ಕಚೇರಿ ವೆಚ್ಚಗಳು	ರೂ. 4,000
ಕಾರ್ಯಾಗಾರದ ವೆಚ್ಚಗಳು	ರೂ. 8,000
ಮಾರಾಟ ವೆಚ್ಚಗಳು	ರೂ. 1,000

ಲಾಭ - ಮಾರಾಟ ಬೆಲೆಯ ಮೇಲೆ ಶೇಕಡಾ 25 ರಷ್ಟು.



2015ರಲ್ಲಿ ಕಂಪನಿಯು 1500 ಯುನಿಟ್‌ಗಳನ್ನು ಉತ್ಪಾದಿಸಿ ಮಾರಲು ಅಂದಾಜಿಸಲಾಗಿದೆ. ಇದಕ್ಕಾಗಿ ಈ ಕೆಳಗಿನಂತೆ ಊಹಿಸಲಾಗಿದೆ.

- 1) ಕಚ್ಚಾ ವಸ್ತುವಿನ ಬೆಲೆ 20% ಹೆಚ್ಚಾಗಲಿದೆ.
- 2) ಕೂಲಿಯು 10% ಹೆಚ್ಚಾಗಲಿದೆ.
- 3) ಕಾರ್ಯಾಗಾರ ಮತ್ತು ಕಚೇರಿ ವೆಚ್ಚ ಶೇಕಡಾ 50ರಷ್ಟು ಸ್ಥಿರವಾಗಿದ್ದು, ಶೇಕಡಾ 50ರಷ್ಟು ಅಸ್ಥಿರವಾಗಿವೆ.
- 4) ಮಾರಾಟದ ವೆಚ್ಚವು ಪ್ರತಿ ಯುನಿಟ್‌ಗೆ ಶೇಕಡಾ 20ರಷ್ಟು ಕಡಿಮೆಯಾಗಲಿದೆ.
- 5) ಲಾಭದ ಪ್ರಮಾಣ ಹಿಂದಿನ ವರ್ಷದಷ್ಟೇ ಮುಂದುವರಿಯುತ್ತದೆ.

2015ಕ್ಕೆ ಒಟ್ಟು ಲಾಭ ಮತ್ತು ಮಾರಾಟ ಬೆಲೆ ತೋರಿಸುವ ವೆಚ್ಚ ಲಾಭ ಪಟ್ಟಿಯನ್ನು ತಯಾರಿಸಿ.

(3×15=45)



SIXTH SEMESTER B.COM. DEGREE EXAMINATION,
MAY/JUNE 2016

MANAGEMENT ACCOUNTING – IV
(Revised)

Time : 3 Hours]

[Max. Marks : 80

Instructions : 1) Attempt the questions according to **internal choice**.
2) Non-programmable calculator may be used.

SECTION – A

1. Answer **any ten** of the following :

- a) Mention any two advantages of Management Accounting.
- b) Write any two differences between Cost Accounting and Management Accounting.
- c) What is marginal costing ?
- d) What is key factor ?
- e) What is cash flow statement ?
- f) What is schedule of change in working capital ?
- g) Mention any two objectives of fund flow statement.
- h) Write two examples of cash outflow from financial activities.
- i) Write any two uses of cash flow statement.
- j) Calculate the Stock Turnover Ratio – Gross Profit 25%, Sales Rs. 2,00,000, Opening stock Rs. 20,000 and closing stock Rs. 40,000.
- k) Determine BEP in units from following information. Sales Rs. 90 per unit, variable cost Rs. 60 per unit and fixed cost Rs. 6,00,000.
- l) Calculate current assets from the following information current ratio = 3, current liabilities = Rs. 1,50,000. **(10×2=20)**

[P.T.O.]



SECTION – B

Answer **any three** of the following :

2. Briefly explain the nature of Management Accounting.
3. From the following statement of Assets and Liabilities of Ratan Ltd., prepare schedule of changes in working capital.

Statement of Assets and Liabilities

Particulars	Note	2014		2015	
		Amount	Total	Amount	Total
I) Equity and Liabilities :					
1) Shareholders fund					
a) Equity share capital	–	4,00,000		4,65,000	
b) Reserves and Surplus Profit and Loss	–	<u>60,000</u>	4,60,000	<u>62,000</u>	5,27,000
2) Non-current liabilities 8% debenture	–		1,00,000		1,20,000
3) Current liabilities					
a) Trade payable creditors	–	3,10,000		3,15,000	
b) Short term provision for taxation	–	<u>20,000</u>	<u>3,30,000</u>	<u>8,000</u>	<u>3,23,000</u>
Total			8,90,000		9,70,000
II) Assets :					
1) Tangible Assets					
Fixed Assets	–		5,50,000		6,10,000

2) Current Assets

a) Inventories :

Stock – 1,30,000 60,000

b) Trade receivable

S' debtors – 1,80,000 2,30,000

c) Cash and cash

equivalents cash – 30,000 3,40,000 70,000 3,60,000

Total **8,90,000** **9,70,000**

4. From the following information calculate cash from operations :

	Year ending 2014 Rs.	Year ending 2015 Rs.
Profit and Loss (Cr.)	80,000	1,00,000
Debtors	40,000	52,000
Bills receivable	40,000	24,000
Prepaid expenses	6,000	7,600
Goodwill	40,000	28,000
Depreciation	64,000	80,000
Creditors	40,000	60,000

5. From the following particulars calculate

a) Fixed cost

b) P/v ratio

Year	Sales (Rs.)	Profit (Rs.)
2014	40 lakhs	4 lakhs
2015	50 lakhs	6 lakhs



6. Ascertain creditors Turnover Ratio and Debt Payment Period from the following information :

	Rs.
Total purchases	2,30,000
Cash purchases	30,000
Opening balance of creditors	20,000
Opening balance of bills payable	10,000
Closing balance of creditors	40,000
Closing balance of bills payable	30,000

7. Following transactions are given by Raju Ltd.

- 1) Dividend paid
- 2) Dividend received on shares
- 3) Equipment sold
- 4) Purchased land
- 5) Wages paid to workers
- 6) Long term bonds issued
- 7) Purchased investments
- 8) Repayment of bank loan
- 9) Received cash from customers
- 10) Issued bonus shares.

You classify the above transactions into :

- a) Operating
- b) Investing
- c) Financing
- d) And others.

(3×5=15)



SECTION – C

Answer **any three** of the following including question **13** which is **compulsory**.

- 8. Explain the functions and limitation of Management Accounting.
- 9. Given the following information :

	Rs.
Units sold	5,00,000
Fixed cost	7,50,000
Variable cost per unit	2
Selling price per unit	5

You are require to determine :

- i) Break-even-point in units and value
 - ii) The sales needed for a profit Rs. 6,00,000 in units and value
 - iii) Margin of safety if profit available Rs. 6,00,000
 - iv) The profit if 400000 units are sold at Rs. 6 per unit.
10. Ravi Ltd. has a plant which produces two types of products namely X and Y. Following information is given to you for each unit of product :

Particulars	Product 'X'	Product 'Y'
	Rs.	Rs.
Raw materials (2 kgs)	12	–
Raw materials (3 kgs)	–	18
Wages	4	4
Selling price	30	40

Variable overhead 100% of direct wages.

Fixed cost Rs. 1,20,000



- Calculate p/v ratio of each product.
- State which product is preferable if material is in short supply.
- State which of the following sales mix will you recommend.

	Product X	Product Y
Sale Mix I	14000 units	6000 units
Sale Mix II	10000 units	10000 units
Sales Mix III	8000 units	12000 units

11. From the following statement of Assets and Liabilities of Prabha Ltd. Hubli, prepare fund flow statement.

Statement of Assets and Liabilities

Particulars	Note	2014		2015	
		Amount	Total	Amount	Total
I) Equity and Liabilities :					
1) Shareholders funds					
a) Share capital	1	2,00,000		2,50,000	
b) Reserves and surplus	2	<u>80,000</u>	2,80,000	<u>92,000</u>	3,42,000
2) Current Liabilities					
a) Short term loans	3	70,000		5,000	
b) Trade payables	4	<u>80,000</u>	1,50,000	<u>65,000</u>	70,000
Total			4,30,000		4,12,000
II) Assets :					
1) Non-current Assets					
Fixed Assets					
i) Tangible Assets	5		2,50,000		2,64,000



2) Current Assets

i) Inventories	6	1,00,000		74,000	
ii) Trade receivable	7	75,000		64,000	
iii) Cash and cash equivalents	8	<u>5,000</u>	<u>1,80,000</u>	<u>10,000</u>	<u>1,48,000</u>
Total			4,30,000		4,12,000

Notes to Accounts

		2014 (Rs.)	2015 (Rs.)
Note – 1	Share Capital	2,00,000	2,50,000
Note – 2	Reserve and Surplus		
	General Reserve	50,000	60,000
	Profit and Loss	<u>30,000</u>	<u>32,000</u>
		<u>80,000</u>	<u>92,000</u>
Note – 3	Short term Loans		
	Bank overdraft	70,000	5,000
Note – 4	Trade payables		
	S' Creditors	50,000	40,000
	Bills Payable	<u>30,000</u>	<u>25,000</u>
		80,000	65,000
Note – 5	Tangible Assets		
	Plant and Machinery	1,50,000	1,74,000
	Land and Building	<u>1,00,000</u>	<u>90,000</u>
		2,50,000	2,64,000
Note – 6	Inventories Stock	1,00,000	74,000



Note – 7	Trade Receivables		
	Debtors	50,000	40,000
	Bills Receivables	<u>25,000</u>	<u>24,000</u>
		<u>75,000</u>	<u>64,000</u>
Note – 8	Cash and cash equivalents cash	5,000	10,000

Additional information :

- Depreciation was written off on plant in 2015 Rs. 14,000
- Dividend of Rs. 20,000 was paid during the year 2015
- Rs. 10,000 was transferred to General Reserve.

12. Following is the statement of Assets and Liabilities of Tara Ltd. as on 31 Dec. 2014 and 2015 :

Statement of Assets and Liabilities

Particulars	Note	2014		2015	
		Amount	Total	Amount	Total
I) Equity and Liabilities :					
1) Shareholders fund					
a) Share capital	1	3,00,000		3,20,000	
b) Reserves and surplus	2	<u>40,000</u>	3,40,000	<u>50,000</u>	3,70,000
2) Non-current liabilities Long term borrowings					
	3		50,000		30,000
3) Current Liabilities					
Trade payable	4		<u>44,000</u>		<u>55,000</u>
Total			<u>4,34,000</u>		<u>4,55,000</u>

II) Assets :

1) Non-current Assets

Tangible Fixed

Assets	5	80,000		1,20,000	
--------	---	--------	--	----------	--

Intangible Fixed

Assets	6	<u>40,000</u>	1,20,000	<u>20,000</u>	1,40,000
--------	---	---------------	----------	---------------	----------

2) Current Assets

i) Inventories	7	2,00,000		1,80,000	
----------------	---	----------	--	----------	--

ii) Trade receivables	8	60,000		70,000	
-----------------------	---	--------	--	--------	--

iii) Cash and cash

equivalents cash	9	<u>54,000</u>	<u>3,14,000</u>	<u>65,000</u>	<u>3,15,000</u>
------------------	---	---------------	-----------------	---------------	-----------------

Total			4,34,000		4,55,000
--------------	--	--	-----------------	--	-----------------

Notes to Accounts

		2014 (Rs.)	2015 (Rs.)
Note – 1	Share Capital	<u>3,00,000</u>	<u>3,20,000</u>
		<u>3,00,000</u>	<u>3,20,000</u>
Note – 2	Reserve and Surplus		
	Profit and Loss	<u>40,000</u>	<u>50,000</u>
		<u>40,000</u>	<u>50,000</u>
Note – 3	Long term borrowings		
	8% debentures	<u>50,000</u>	<u>30,000</u>
		<u>50,000</u>	<u>30,000</u>
Note – 4	Trade payable		
	Creditors	40,000	50,000
	B/P	<u>4,000</u>	<u>5,000</u>
		<u>44,000</u>	<u>55,000</u>
Note – 5	Tangible Fixed Assets		
	Land and Buildings	<u>80,000</u>	<u>1,20,000</u>
Note – 6	Intangible Fixed Assets		
	Goodwill	<u>40,000</u>	<u>20,000</u>



Note – 7	Inventories		
	Stock	<u>2,00,000</u>	<u>1,80,000</u>
Note – 8	Trade receivables		
	Debtors	50,000	48,000
	B/R	<u>10,000</u>	<u>22,000</u>
		<u>60,000</u>	<u>70,000</u>
Note – 9	Cash and cash equivalents		
	cash at bank	<u>54,000</u>	<u>65,000</u>

Additional information :

- Dividend paid during 2015 was Rs. 20,000
- Land purchased was Rs. 40,000
- Goodwill written off Rs. 20,000
- Debentures of Rs. 20,000 were redeemed during the Year 2015.

Prepare Cash Flow Statement.

13. Case study (Compulsory) :

Following is the statement of Assets and Liabilities of Geeta Ltd. as on 31st March 2016 is given below :

Statement of Assets and Liabilities

Particulars	Note	Amount	Amount
I) Equity and Liabilities :			
1) Shareholder funds			
a) Share capital	1	3,50,000	
b) Reserves and surplus	2	<u>5,00,000</u>	8,50,000
2) Non-current assets			
Secured Loan (Long term borrowings)	3		2,00,000



3) Current Liabilities

Trade payable	4	2,70,000	
Short term provisions	5	<u>4,05,000</u>	<u>6,75,000</u>

Total **17,25,000**

II) Assets

1) Non-current Assets

Tangible Assets	6		6,00,000
-----------------	---	--	----------

2) Current Assets

Inventories	7	2,70,000	
-------------	---	----------	--

Trade receivables	8	4,00,000	
-------------------	---	----------	--

Cash and cash

equivalents	9	3,95,000	
-------------	---	----------	--

Short term loans

and advances	10	<u>60,000</u>	<u>11,25,000</u>
--------------	----	---------------	------------------

Total **17,25,000**

Notes to Accounts

		Rs.
Note – 1	Share capital	
	Equity share capital	2,50,000
	Preference share capital	<u>1,00,000</u>
		3,50,000
Note – 2	Reserves and Surplus	
	Reserve fund	<u>5,00,000</u>
Note – 3	Long term borrowings	
	Secured loan	<u>2,00,000</u>
Note – 4	Trade payable	
	Creditors	<u>2,70,000</u>



Note – 5	Short term provisions	
	Provision for taxation	<u>4,05,000</u>
Note – 6	Tangible fixed assets	<u>6,00,000</u>
Note – 7	Inventories	
	stock	2,70,000
Note – 8	Trade receivable	
	Debtors	<u>4,00,000</u>
Note – 9	Cash and cash equivalents	
	Bank	<u>3,95,000</u>
Note – 10	Short term loans and advances	
	Advance income tax	<u>60,000</u>

Other information :

- 1) Total sales during the year to Rs. 38,88,000 (including cash sales Rs. 2,88,000)
- 2) The gross profit earned is 25% on sales.
- 3) Stock on 31-3-2015 was Rs. 2,16,000.
- 4) Assume 360 working days from the year.

Questions :

- 1) Calculate :
 - a) Liquid ratio
 - b) Proprietary ratio
 - c) Stock turnover ratio
 - d) Capital gearing ratio
 - e) Debtors turnover ratio
- 2) Comment on the liquidity position.

(3×15=45)



ಕನ್ನಡ ಆವೃತ್ತಿ

- ಸೂಚನೆಗಳು: 1) ಆಂತರಿಕ ಆಯ್ಕೆಯಂತೆ ಪ್ರಶ್ನೆಗಳಿಗೆ ಉತ್ತರಿಸಿರಿ.
2) ನಾನ್-ಪ್ರೋಗ್ರಾಮೇಬಲ್ ಕ್ಯಾಲ್ಕುಲೇಟರ್ ಉಪಯೋಗಿಸಬಹುದು.

ವಿಭಾಗ - ಅ

1. ಬೇಕಾದ ಹತ್ತಕ್ಕೆ ಉತ್ತರಿಸಿ:

- ನಿರ್ವಹಣಾ ಲೆಕ್ಕಶಾಸ್ತ್ರದ ಎರಡು ಲಾಭಗಳನ್ನು ತಿಳಿಸಿರಿ.
- ವೆಚ್ಚ ಲೆಕ್ಕಶಾಸ್ತ್ರ ಮತ್ತು ನಿರ್ವಹಣಾ ಲೆಕ್ಕಶಾಸ್ತ್ರದ ಯಾವುದೇ ಎರಡು ವ್ಯತ್ಯಾಸಗಳನ್ನು ಬರೆಯಿರಿ.
- ಅಂಚಿನ ವೆಚ್ಚ ಎಂದರೇನು ?
- ಪ್ರಮುಖ ಅಂಶ ಎಂದರೇನು ?
- ನಗದು ಚಲನ ಪಟ್ಟಿ ಎಂದರೇನು ?
- ದುಡಿಯುವ ಬಂಡವಾಳದ ಬದಲಾವಣೆಯ ಪಟ್ಟಿ ಎಂದರೇನು ?
- ನಿಧಿ ಚಲನಾ ಪಟ್ಟಿಯ ಯಾವುದಾದರೂ ಎರಡು ಉದ್ದೇಶಗಳನ್ನು ಹೇಳಿರಿ.
- ಹಣಕಾಸು ಪೂರೈಕೆ ಚಟುವಟಿಕೆಗಳಿಂದಾಗುವ ನಗದು ಹೊರಹರಿವಿನ ಎರಡು ಉದಾಹರಣೆಗಳನ್ನು ಬರೆಯಿರಿ.
- ನಗದು ಚಲನ ಪಟ್ಟಿಗಳ ಎರಡು ಉಪಯೋಗಗಳನ್ನು ತಿಳಿಸಿರಿ.
- ದಾಸ್ತಾನು ಪರಿಭ್ರಮಣ ಅನುಪಾತ ಕಂಡು ಹಿಡಿಯಿರಿ - ವ್ಯಾಪಾರಿ ಲಾಭ ಶೇ. 25, ಮಾರಾಟ ರೂ. 2,00,000, ಆರಂಭದ ಶಿಲ್ಕು ರೂ. 20,000, ಅಂತಿಮ ಶಿಲ್ಕು ರೂ. 40,000.
- ಕೆಳಗಿನ ಮಾಹಿತಿಯಿಂದ BEP ಯನ್ನು ಘಟಕಗಳಲ್ಲಿ ಕಂಡುಹಿಡಿಯಿರಿ:
ವಿಕ್ರಯ ಪ್ರತಿ ಘಟಕಕ್ಕೆ ರೂ. 90, ಸ್ಥಿತ್ಯಂತರ ವೆಚ್ಚ ಪ್ರತಿ ಘಟಕಕ್ಕೆ ರೂ. 60, ಸ್ಥಿರ ವೆಚ್ಚ ರೂ. 6,00,000.
- ಈ ಕೆಳಗಿನ ಮಾಹಿತಿಯಿಂದ ಚಾಲ್ತಿ ಆಸ್ತಿಗಳ ಮೊತ್ತವನ್ನು ಕಂಡುಹಿಡಿಯಿರಿ. ಚಾಲ್ತಿ ಅನುಪಾತ = 3, ಚಾಲ್ತಿ ಹೊಣೆಗಾರಿಕೆ ರೂ. 1,50,000. (10×2=20)

ವಿಭಾಗ - ಬ

ಬೇಕಾದ ಮೂರಕ್ಕೆ ಉತ್ತರಿಸಿರಿ:

2. ನಿರ್ವಹಣಾ ಲೆಕ್ಕಶಾಸ್ತ್ರದ ಸ್ವರೂಪವನ್ನು ಸಂಕ್ಷಿಪ್ತವಾಗಿ ವಿವರಿಸಿರಿ.
3. ಈ ಕೆಳಗಿನ ಆಸ್ತಿ ಮತ್ತು ಹೊಣೆಗಾರಿಕೆ ಪಟ್ಟಿ ಆಧರಿಸಿ ದುಡಿಯುವ ಬಂಡವಾಳದ ಬದಲಾವಣೆಯನ್ನು ತೋರಿಸುವ ಪಟ್ಟಿಯನ್ನು ತಯಾರಿಸಿರಿ, ರತನ್ ಕಂಪನಿಯ ಆಸ್ತಿ ಹೊಣೆಗಾರಿಕೆ ಪಟ್ಟಿ

ವಿವರಣೆಗಳು	ಆಸ್ತಿ ಮತ್ತು ಹೊಣೆಗಾರಿಕಾ ಪಟ್ಟಿ		2015		
	ಟಿಪ್ಪಣಿ	2014	2015	2015	
		ಮೊತ್ತ	ಒಟ್ಟು	ಮೊತ್ತ	ಒಟ್ಟು
I) ಸಾಮಾನ್ಯ ಮತ್ತು ಹೊಣೆಗಾರಿಕೆ :					
1) ಶೇರುದಾರರ ನಿಧಿ					
a) ಸಾಮಾನ್ಯ ಶೇರು	-	4,00,000		4,65,000	
ಬಂಡವಾಳ					
b) ಕಾಯ್ದಿರಿಸಿದ್ದು ಮತ್ತು	-	60,000	4,60,000	62,000	5,27,000
ಮಿಗತೆ ಲಾಭ ಮತ್ತು ನಷ್ಟ					
2) ಚಾಲ್ತಿ ಇಲ್ಲದ					
ಹೊಣೆಗಾರಿಕೆ					
8% ಡಿಬೆಂಚರ್‌ಗಳು	-		1,00,000		1,20,000
3) ಚಾಲ್ತಿ ಹೊಣೆಗಾರಿಕೆ					
a) ವ್ಯಾಪಾರಿ ಪಾವತಿಗಳು					
ಸಾಲಿಗರು	-	3,10,000		3,15,000	
b) ಅಲ್ಪಾವಧಿ					
ಮೀಸಲುಗಳು					
ತೆರಿಗೆ ಮೀಸಲು	-	20,000	3,30,000	8,000	3,23,000
ಒಟ್ಟು			8,90,000		9,70,000
II) ಆಸ್ತಿಗಳು :					
1) ಗೋಚರ ಆಸ್ತಿಗಳು					
ಸ್ಥಿರ ಆಸ್ತಿಗಳು	-		5,50,000		6,10,000



2) ಜಾಲಿ ಆಸ್ತಿಗಳು

a) ದಾಸ್ತಾನುಗಳು

(ಸರಕು)	-	1,30,000		60,000
--------	---	----------	--	--------

b) ವ್ಯಾಪಾರಿ ಸ್ವೀಕೃತಿಗಳು

ಸಾಲಗಾರರು	-	1,80,000		2,30,000
----------	---	----------	--	----------

c) ನಗದು ಮತ್ತು ನಗದು

ಸುಮಾನ ಅಂಶಗಳು

ನಗದು	-	<u>30,000</u>	<u>3,40,000</u>	<u>70,000</u>	<u>3,60,000</u>
------	---	---------------	-----------------	---------------	-----------------

ಒಟ್ಟು

8,90,000

9,70,000

4. ವ್ಯವಹಾರದ ನಗದು ಚಲನೆಯನ್ನು ಈ ಕೆಳಗಿನ ಮಾಹಿತಿ ಆಧರಿಸಿ ಕಂಡುಹಿಡಿಯಿರಿ.

ಕೊನೆಗೊಂಡ ವರ್ಷ ಕೊನೆಗೊಂಡ ವರ್ಷ

2014

2015

ರೂ.

ರೂ.

ಲಾಭಹಾನಿ ಖಾತೆ (Cr.)

80,000

1,00,000

ಸಾಲಗಾರರು

40,000

52,000

ಬರತಕ್ಕ ಹುಂಡಿಗಳು

40,000

24,000

ಮುಂಗಡ ವೆಚ್ಚಗಳು

6,000

7,600

ಸುನಾಮ

40,000

28,000

ಸವಕಳಿ

64,000

80,000

ಸಾಹುಕಾರರು

40,000

60,000

5. ಕೆಳಗೆ ಕೊಟ್ಟ ಮಾಹಿತಿಯಿಂದ

a) ಸ್ಥಿರ ವೆಚ್ಚ ಹಾಗೂ

b) ಲಾಭ ಮಾರಾಟ ಅನುಪಾತವನ್ನು ಕಂಡು ಹಿಡಿಯಿರಿ

ವರ್ಷ

ಮಾರಾಟ

ಲಾಭ

ರೂ.

ರೂ.

2014

40 ಲಕ್ಷಗಳು

4 ಲಕ್ಷಗಳು

2015

50 ಲಕ್ಷಗಳು

6 ಲಕ್ಷಗಳು



6. ಈ ಕೆಳಗಿನ ಮಾಹಿತಿಗಳಿಂದ ಸಾಲ ನೀಡಿದವರ ಆವರ್ತನ ಅನುಪಾತ ಮತ್ತು ಸಾಲ ಹಿಂದಿರುಗಿಸುವ ಅವಧಿ ಇವುಗಳನ್ನು ಕಂಡುಹಿಡಿಯಿರಿ.

	ರೂ.
ಒಟ್ಟು ಖರೀದಿ	2,30,000
ನಗದು ಖರೀದಿ	30,000
ಸಾಲ ನೀಡಿದವರ ಆರಂಭಿಕ ಮೊತ್ತ	20,000
ಕೊಡತಕ್ಕ ಹುಂಡಿಯ ಆರಂಭಿಕ ಮೊತ್ತ	10,000
ಸಾಲ ನೀಡಿದವರ ಅಭ್ಯೆರು ಮೊತ್ತ	40,000
ಕೊಡತಕ್ಕ ಹುಂಡಿಯ ಅಭ್ಯೆರು ಮೊತ್ತ	30,000

7. ಈ ಕೆಳಗಿನ ವ್ಯವಹಾರಗಳು ರಾಜು ನಿಯಮಿತಕ್ಕೆ ಸಂಬಂಧಿಸಿದ್ದು

- 1) ಪಾವತಿಸಿದ ಡಿವಿಡೆಂಡು
 - 2) ಶೇರುಗಳ ಮೇಲೆ ಬಂದ ಡಿವಿಡೆಂಡು
 - 3) ಉಪಕರಣ ಮಾರಾಟ ಮಾಡಿದ್ದು
 - 4) ಭೂಮಿ ಖರೀದಿಸಿದ್ದು
 - 5) ಕೂಲಿಕಾರರಿಗೆ ಕೂಲಿ ಕೊಟ್ಟಿದ್ದು
 - 6) ದೀರ್ಘಾವಧಿ ಬಾಂಡುಗಳನ್ನು ಬಿಡುಗಡೆ ಮಾಡಿದ್ದು
 - 7) ಗುಂತಾಯಿಸಿದವುಗಳನ್ನು ಖರೀದಿಸಿದ್ದು
 - 8) ಬ್ಯಾಂಕ್ ಸಾಲ ಮರುಪಾವತಿಸಿದ್ದು
 - 9) ಗ್ರಾಹಕರಿಂದ ಸ್ವೀಕರಿಸಿದ ನಗದು
 - 10) ಬಿಡುಗಡೆ ಮಾಡಿದ ಬೋನಸ್ ಶೇರುಗಳು.
- ಮೇಲಿನ ವ್ಯವಹಾರಗಳನ್ನು
- a) ಕಾರ್ಯಚಟುವಟಿಕೆಗಳು
 - b) ಗುಂತಾಯಿಸಿದವುಗಳು
 - c) ಹಣಕಾಸಿನ ಚಟುವಟಿಕೆಗಳು ಹಾಗೂ
 - d) ಇತರ ಚಟುವಟಿಕೆಗಳು ಹೀಗೆ ವರ್ಗೀಕರಿಸಿರಿ.

(3×5=15)



ವಿಭಾಗ - ಕ

ಪ್ರಶ್ನೆ 13ನ್ನು ಒಳಗೊಂಡು ಬೇಕಾದ ಮೂರು ಪ್ರಶ್ನೆಗಳಿಗೆ ಉತ್ತರಿಸಿರಿ. ಪ್ರಶ್ನೆ 13ನ್ನು ಕಡ್ಡಾಯವಾಗಿ ಉತ್ತರಿಸಬೇಕು.

8. ನಿರ್ವಹಣಾ ಲೆಕ್ಕಶಾಸ್ತ್ರದ ಕಾರ್ಯಗಳು ಹಾಗೂ ಅದರ ಮಿತಿಗಳನ್ನು ವಿವರಿಸಿರಿ.

9. ಕೆಳಗಿನ ಮಾಹಿತಿ ಕೊಟ್ಟಾಗ:

ರೂ.

ಮಾರಾಟವಾದ ಯುನಿಟ್‌ಗಳು 5,00,000

ಸ್ಥಿರ ವೆಚ್ಚಗಳು 7,50,000

ಬದಲಾವಣೆ ಹೊಂದುವ ವೆಚ್ಚಗಳು ರೂ. 2 ಪ್ರತಿ ಯುನಿಟ್‌ಗೆ

ಮಾರಾಟ ದರ ರೂ. 5 ಪ್ರತಿ ಯುನಿಟ್‌ಗೆ

ನೀವು ನಿರ್ಧರಿಸಬೇಕಾಗಿದ್ದು:

i) ಸಮಪಾತಳಿ ಬಿಂದು - ಯುನಿಟ್‌ಹಾಗೂ ಮೌಲ್ಯಗಳಲ್ಲಿ

ii) ರೂ. 6,00,000 ಲಾಭಗಳಿಸಲು ಅವಶ್ಯವಿರುವ ಮಾರಾಟ - ಯುನಿಟ್‌ಹಾಗೂ ಮೌಲ್ಯಗಳಲ್ಲಿ

iii) ರೂ. 6,00,000 ಲಾಭಗಳಿಸುತ್ತಿದ್ದರೆ ಅದಕ್ಕಿರುವ ಸುರಕ್ಷಿತ ಬಿಂದು

iv) 400000 ಯುನಿಟ್‌ಗಳ ಪ್ರತಿ ಯುನಿಟ್‌ಗೆ ರೂ. 6 ರಂತೆ ಮಾರಾಟವಾದಲ್ಲಿ ಆಗುವ ಲಾಭ.

10. ರವಿ ನಿಯಮಿತದ ಸ್ಥಾವರದಲ್ಲಿ X ಮತ್ತು Y ಎಂಬ ಎರಡು ವಸ್ತುಗಳು ಉತ್ಪಾದನೆಗೊಳ್ಳುತ್ತವೆ ಅವುಗಳಿಗೆ ಸಂಬಂಧಪಟ್ಟಂತೆ ಈ ಕೆಳಗಿನ ಮಾಹಿತಿ ನೀಡಲಾಗಿದೆ. (ಪ್ರತಿಯೊಂದು ವಸ್ತುವಿನ ಒಂದು ಯುನಿಟ್‌ಗೆ).

ವಿವರಗಳು	'X' ವಸ್ತುಗಳು	'Y' ವಸ್ತುಗಳು
	ರೂ.	ರೂ.
ಕಚ್ಚಾ ವಸ್ತುಗಳು (2 ಕಿ.ಗ್ರಾಂ.)	12	-
ಕಚ್ಚಾ ವಸ್ತುಗಳು (3 ಕಿ.ಗ್ರಾಂ.)	-	18
ಕೂಲಿ	4	4
ಮಾರಾಟದ ಬೆಲೆ	30	40
ಬದಲಾಗುವ ವೆಚ್ಚಗಳು ನೇರ ಕೂಲಿಯ ಶೇ. 100ರಷ್ಟು		
ಸ್ಥಿರ ವೆಚ್ಚ ರೂ. 1,20,000		



ಕಂಡು ಹಿಡಿಯಿರಿ :

- ಪ್ರತಿ ವಸ್ತುವಿನ ಲಾಭ ಮಾರಾಟದ ಅನುಪಾತ.
- ಒಂದು ವೇಳೆ ಕಚ್ಚಾ ಸಾಮಗ್ರಿಗಳ ಕೊರತೆ ಇದ್ದಲ್ಲಿ ಯಾವ ವಸ್ತು ಉತ್ಪಾದನೆಗೆ ಆಸಕ್ತಿ ತೋರುವಿರಿ.
- ಕೆಳಗಿನ ಯಾವ ಮಾರಾಟ ಮಿಶ್ರಣ ಮಾರಾಟ ಮಾಡಲು ಶಿಫಾರಸ್ಸು ಮಾಡುವಿರಿ.

	X ವಸ್ತುಗಳು	Y ವಸ್ತುಗಳು
ಮಾರಾಟ ಮಿಶ್ರಣ I	14000 ಯುನಿಟ್‌ಗಳು	6000 ಯುನಿಟ್‌ಗಳು
ಮಾರಾಟ ಮಿಶ್ರಣ II	10000 ಯುನಿಟ್‌ಗಳು	10000 ಯುನಿಟ್‌ಗಳು
ಮಾರಾಟ ಮಿಶ್ರಣ III	8000 ಯುನಿಟ್‌ಗಳು	12000 ಯುನಿಟ್‌ಗಳು

11. ಪ್ರಭಾ ಕಂಪನಿ ನಿಯಮಿತ ಹುಬ್ಬಳ್ಳಿ ಇವರ ಆಸ್ತಿ ಮತ್ತು ಹೊಣೆಗಾರಿಕೆ ಪಟ್ಟಿಯನ್ನು ಈ ಕೆಳಗಿನಂತೆ ನೀಡಲಾಗಿದೆ.

ವಿವರಗಳು	ಆಸ್ತಿ ಮತ್ತು ಹೊಣೆಗಾರಿಕೆ ಪಟ್ಟಿ				
	ಟಿಪ್ಪಣಿ	2014		2015	
		ಮೊತ್ತ	ಒಟ್ಟು	ಮೊತ್ತ	ಒಟ್ಟು
I) ಸಾಮಾನ್ಯ ಮತ್ತು ಹೊಣೆಗಾರಿಕೆ:					
1) ಶೇರುದಾರರ ನಿಧಿಗಳು					
a) ಶೇರು ಬಂಡವಾಳ	1	2,00,000		2,50,000	
b) ಮೀಸಲು ನಿಧಿ ಹಾಗೂ ಉಳಿಕೆಗಳು	2	<u>80,000</u>	2,80,000	<u>92,000</u>	3,42,000
2) ಚಾಲ್ತಿ ಹೊಣೆಗಾರಿಕೆಗಳು					
a) ಅಲ್ಪಾವಧಿ ಸಾಲಗಳು	3	70,000		5,000	
b) ವ್ಯಾಪಾರಿ ಪಾವತಿಗಳು	4	<u>80,000</u>	<u>1,50,000</u>	<u>65,000</u>	<u>70,000</u>
ಒಟ್ಟು			4,30,000		4,12,000
II) ಆಸ್ತಿಗಳು:					
1) ಚಾಲ್ತಿ ಇಲ್ಲದ ಆಸ್ತಿಗಳು ಸ್ಥಿರ ಆಸ್ತಿಗಳು					
i) ಗೋಚರ ಆಸ್ತಿಗಳು	5		2,50,000		2,64,000




2) ಚಾಲ್ತಿ ಆಸ್ತಿಗಳು

i) ದಾಸ್ತಾನುಗಳು	6	1,00,000		74,000	
ii) ವ್ಯಾಪಾರಿ ಸ್ವೀಕೃತಿಗಳು	7	75,000		64,000	
iii) ನಗದು ಮತ್ತು ನಗದು ಸಮಾನ ಅಂಶಗಳು	8	5,000	1,80,000	10,000	1,48,000
ಒಟ್ಟು			<u>4,30,000</u>		<u>4,12,000</u>

ಖಾತೆಗಳಿಗೆ ಟಿಪ್ಪಣಿಗಳು

		2014 (ರೂ.)	2015 (ರೂ.)
ಟಿಪ್ಪಣಿ - 1	ಶೇರು ಬಂಡವಾಳ	2,00,000	2,50,000
ಟಿಪ್ಪಣಿ - 2	ಮೀಸಲು ನಿಧಿ ಹಾಗೂ ಉಳಿತಾಯಗಳು		
	ಸಾಮಾನ್ಯ ನಿಧಿ	50,000	60,000
	ಲಾಭ ಮತ್ತು ನಷ್ಟ ಖಾತೆ	30,000	32,000
		<u>80,000</u>	<u>92,000</u>
ಟಿಪ್ಪಣಿ - 3	ಅಲ್ಪಾವಧಿ ಸಾಲಗಳು		
	ಬ್ಯಾಂಕ್ ಓವರ್ ಡ್ರಾಫ್ಟ್	70,000	5,000
ಟಿಪ್ಪಣಿ - 4	ವ್ಯಾಪಾರಿ ಪಾವತಿಗಳು		
	ಸಾಲಿಗರು	50,000	40,000
	ಕೊಡಬೇಕಾದ ಹುಂಡಿಗಳು	30,000	25,000
		<u>80,000</u>	<u>65,000</u>
ಟಿಪ್ಪಣಿ - 5	ಗೋಚರ ಆಸ್ತಿಗಳು		
	ಸ್ಥಾವರ ಮತ್ತು ಯಂತ್ರೋಪಕರಣಗಳು	1,50,000	1,74,000
	ಭೂಮಿ ಮತ್ತು ಕಟ್ಟಡ	1,00,000	90,000
		<u>2,50,000</u>	<u>2,64,000</u>
ಟಿಪ್ಪಣಿ - 6	ದಾಸ್ತಾನುಗಳು		
	ಸರಕು ದಾಸ್ತಾನು	1,00,000	74,000



ಟಿಪ್ಪಣಿ - 7	ವ್ಯಾಪಾರಿ ಸ್ವೀಕೃತಿಗಳು ಸಾಲಗಾರರು ಬರತಕ್ಕ ಹುಂಡಿಗಳು	50,000 25,000 <u>75,000</u>	40,000 24,000 <u>64,000</u>
ಟಿಪ್ಪಣಿ - 8	ನಗದು ಮತ್ತು ನಗದು ಸಮಾನಾಂಶಗಳು ನಗದು	5,000	10,000

ಹೆಚ್ಚುವರಿ ಮಾಹಿತಿ :

- ಯಂತ್ರೋಪಕರಣದ ಮೇಲೆ 2015ರಲ್ಲಿ ಸವಕಳಿ ತೆಗೆದಿದ್ದು ರೂ. 14,000
- ಲಾಭಾಂಶವನ್ನು 2015ರಲ್ಲಿ ನೀಡಿದ್ದು ರೂ. 20,000
- ಕಾಯ್ದಿಟ್ಟ ನಿಧಿಗೆ ರೂ. 10,000ವನ್ನು ವರ್ಗಾಯಿಸಲಾಗಿದೆ.

ಈ ಮಾಹಿತಿಗಳಿಂದ ನಿಧಿ ಚಲನಾ ಪಟ್ಟಿಯನ್ನು ತಯಾರಿಸಿರಿ.

- ತಾರಾ ನಿಯಮಿತ 31 ಡಿಸೆಂಬರ್ 2014 ಹಾಗೂ 2015 ರ ಆಸ್ತಿ ಮತ್ತು ಹೊಣೆಗಾರಿಕೆ ಪಟ್ಟಿಯನ್ನು ಕೆಳಗಿನಂತೆ ನೀಡಲಾಗಿದೆ.

ವಿವರಗಳು	ಆಸ್ತಿ ಮತ್ತು ಹೊಣೆಗಾರಿಕೆ ಪಟ್ಟಿ				
	ಟಿಪ್ಪಣಿ	2014		2015	
		ಮೊತ್ತ	ಒಟ್ಟು	ಮೊತ್ತ	ಒಟ್ಟು
1) ಸಾಮಾನ್ಯ ಮತ್ತು ಹೊಣೆಗಾರಿಕೆಗಳು:					
1) ಶೇರುದಾರರ ನಿಧಿಗಳು					
a) ಶೇರು	1	3,00,000		3,20,000	
ಬಂಡವಾಳ					
b) ಮೀಸಲು ನಿಧಿ					
ಹಾಗೂ ಉಳಿಕೆಗಳು	2	<u>40,000</u>	3,40,000	<u>50,000</u>	3,70,000
2) ಚಾಲ್ತಿ ಇಲ್ಲದ					
ಹೊಣೆಗಾರಿಕೆಗಳು					
ದೀರ್ಘಾವಧಿ ಸಾಲಗಳು	3		50,000		30,000
3) ಚಾಲ್ತಿ ಹೊಣೆಗಾರಿಕೆಗಳು					
ವ್ಯಾಪಾರಿ ಪಾವತಿಗಳು	4				
ಒಟ್ಟು			<u>44,000</u>		<u>55,000</u>
			<u>4,34,000</u>		<u>4,55,000</u>

II) ಆಸ್ತಿಗಳು :

1) ಚಾಲ್ತಿ ಇಲ್ಲದ ಆಸ್ತಿಗಳು ಸ್ಥಿರ ಆಸ್ತಿಗಳು, ಗೋಚರ ಆಸ್ತಿಗಳು	5	80,000		1,20,000	
ಗೋಚರವಿಲ್ಲದ ಸ್ಥಿರ ಆಸ್ತಿಗಳು	6	<u>40,000</u>	1,20,000	<u>20,000</u>	1,40,000
2) ಚಾಲ್ತಿ ಆಸ್ತಿಗಳು					
i) ದಾಸ್ತಾನುಗಳು	7	2,00,000		1,80,000	
ii) ವ್ಯಾಪಾರಿ ಸ್ವೀಕೃತಿಗಳು	8	60,000		70,000	
iii) ನಗದು ಮತ್ತು ನಗದು ಸಮಾನ ಅಂಶಗಳು ನಗದು	9	<u>54,000</u>	<u>3,14,000</u>	<u>65,000</u>	<u>3,15,000</u>
ಒಟ್ಟು			4,34,000		4,55,000

ಖಾತೆಗಳಿಗೆ ಟಿಪ್ಪಣಿಗಳು

		2014 (ರೂ.)	2015 (ರೂ.)
ಟಿಪ್ಪಣಿ - 1	ಶೇರು ಬಂಡವಾಳ	<u>3,00,000</u>	<u>3,20,000</u>
		<u>3,00,000</u>	<u>3,20,000</u>
ಟಿಪ್ಪಣಿ - 2	ಮೀಸಲು ನಿಧಿ ಮತ್ತು ಉಳಿತಾಯಗಳು ಲಾಭ ನಷ್ಟ ಖಾತೆ	<u>40,000</u>	<u>50,000</u>
		<u>40,000</u>	<u>50,000</u>
ಟಿಪ್ಪಣಿ - 3	ದೀರ್ಘಾವಧಿ ಸಾಲಗಳು 8% ಸಾಲ ಪತ್ರಗಳು	<u>50,000</u>	<u>30,000</u>
		<u>50,000</u>	<u>30,000</u>
ಟಿಪ್ಪಣಿ - 4	ವ್ಯಾಪಾರಿ ಪಾವತಿಗಳು ಸಾಲಿಗರು ಕೊಡಬೇಕಾದ ಹುಂಡಿಗಳು	40,000 <u>4,000</u>	50,000 <u>5,000</u>
		<u>44,000</u>	<u>55,000</u>
ಟಿಪ್ಪಣಿ - 5	ಗೋಚರ ಸ್ಥಿರ ಆಸ್ತಿಗಳು ಭೂಮಿ ಹಾಗೂ ಕಟ್ಟಡಗಳು	<u>80,000</u>	<u>1,20,000</u>
ಟಿಪ್ಪಣಿ - 6	ಅಗೋಚರ ಸ್ಥಿರ ಆಸ್ತಿಗಳು ಸುನಾಮ	<u>40,000</u>	<u>20,000</u>



ಟಿಪ್ಪಣಿ - 7	ದಾಸ್ತಾನುಗಳು		
	ಸರಕು ದಾಸ್ತಾನುಗಳು	2,00,000	1,80,000
ಟಿಪ್ಪಣಿ - 8	ವ್ಯಾಪಾರಿ ಸ್ವೀಕೃತಿಗಳು		
	ಸಾಲಗಾರರು	50,000	48,000
	ಬರತಕ್ಕ ಹುಂಡಿಗಳು	10,000	22,000
		60,000	70,000
ಟಿಪ್ಪಣಿ - 9	ನಗದು ಮತ್ತು ನಗದು ಸಮಾನ ಅಂಶಗಳು		
	ಬ್ಯಾಂಕಿನಲ್ಲಿ ನಗದು	54,000	65,000

ಹೆಚ್ಚುವರಿ ಮಾಹಿತಿ :

- 2015ರಲ್ಲಿ ರೂ. 20,000 ಲಾಭಾಂಶವನ್ನು ನೀಡಲಾಗಿದೆ
- ರೂ. 40,000 ಬೆಲೆಯ ಭೂಮಿಯನ್ನು ಖರೀದಿಸಲಾಗಿದೆ
- ರೂ. 20,000 ಸುನಾಮವನ್ನು ತೆಗೆದು ಹಾಕಲಾಗಿದೆ
- ರೂ. 20,000 ಸಾಲಪತ್ರಗಳನ್ನು 2015ರಲ್ಲಿ ಹಿಂತಿರುಗಿಸಲಾಯಿತು ನಗದು ಚಲನಾ ಪಟ್ಟಿಯನ್ನು ತಯಾರಿಸಿ.

13. ಪ್ರಕರಣ ಅಧ್ಯಯನ ಕಡ್ಡಾಯ :

ಗೀತಾ ಕಂಪನಿ ನಿಯಮಿತ ಇವರ ಆಸ್ತಿ ಮತ್ತು ಹೊಣೆಗಾರಿಕೆ ಪಟ್ಟಿಯು 31 ಮಾರ್ಚ್ 2016ಕ್ಕೆ ಈ ಕೆಳಗಿನಂತೆ ನೀಡಲಾಗಿದೆ.

ವಿವರಗಳು	ಆಸ್ತಿ ಮತ್ತು ಹೊಣೆಗಾರಿಕೆ ಪಟ್ಟಿ		
	ಟಿಪ್ಪಣಿ	ಮೊತ್ತ	ಮೊತ್ತ
1) ಸಾಮಾನ್ಯ ಮತ್ತು ಹೊಣೆಗಾರಿಕೆ			
1) ಶೇರುದಾರರ ನಿಧಿಗಳು			
a) ಶೇರು ಬಂಡವಾಳ	1	3,50,000	
b) ಮೀಸಲು ನಿಧಿ ಹಾಗೂ ಉಳಿಕೆಗಳು	2	5,00,000	8,50,000
2) ಚಾಲ್ತಿ ಇಲ್ಲದ ಹೊಣೆಗಾರಿಕೆ ದೀರ್ಘಾವಧಿ ಸಾಲಗಳು ಭದ್ರತಾ ಸಾಲಗಳು	3		2,00,000



3) ಚಾಲ್ತಿ ಹೊಣೆಗಾರಿಕೆ

ವ್ಯಾಪಾರಿ ಪಾವತಿಗಳು	4	2,70,000	
ಅಲ್ಪಾವಧಿ ಮೀಸಲುಗಳು	5	<u>4,05,000</u>	6,75,000
ಒಟ್ಟು			<u>17,25,000</u>

II) ಆಸ್ತಿಗಳು

1) ಚಾಲ್ತಿ ಇಲ್ಲದ ಆಸ್ತಿಗಳು

ಗೋಚರ ಆಸ್ತಿಗಳು	6		6,00,000
---------------	---	--	----------

2) ಚಾಲ್ತಿ ಆಸ್ತಿಗಳು

ದಾಸ್ತಾನುಗಳು	7	2,70,000	
ವ್ಯಾಪಾರಿ ಸ್ವೀಕೃತಿಗಳು	8	4,00,000	
ನಗದು ಮತ್ತು ನಗದು			
ಸಮಾನ ಅಂಶಗಳು	9	3,95,000	
ಅಲ್ಪಾವಧಿ ಮೀಸಲುಗಳು	10	<u>60,000</u>	11,25,000
ಒಟ್ಟು			<u>17,25,000</u>

ಖಾತೆಗಳಿಗೆ ಟಿಪ್ಪಣಿಗಳು

		ರೂ.
ಟಿಪ್ಪಣಿ - 1	ಶೇರು ಬಂಡವಾಳ	
	ಸಾಮಾನ್ಯ ಶೇರು ಬಂಡವಾಳ	2,50,000
	ಪ್ರಾಶಸ್ತ್ಯದ ಶೇರು ಬಂಡವಾಳ	<u>1,00,000</u>
		3,50,000
ಟಿಪ್ಪಣಿ - 2	ಮೀಸಲು ನಿಧಿ ಹಾಗೂ ಉಳಿತಾಯಗಳು	
	ಸಾಮಾನ್ಯ ನಿಧಿ	<u>5,00,000</u>
ಟಿಪ್ಪಣಿ - 3	ದೀರ್ಘಾವಧಿ ಸಾಲಗಳು	
	ಭದ್ರತಾ ಸಾಲಗಳು	<u>2,00,000</u>
ಟಿಪ್ಪಣಿ - 4	ವ್ಯಾಪಾರಿ ಪಾವತಿಗಳು	
	ಸಾಲಿಗರು	<u>2,70,000</u>
ಟಿಪ್ಪಣಿ - 5	ಅಲ್ಪಾವಧಿ ಮೀಸಲುಗಳು	
	ತೆರಿಗೆ ಮೀಸಲು	<u>4,05,000</u>



ಟಿಪ್ಪಣಿ - 6	ಗೋಚರ ಆಸ್ತಿಗಳು ಸ್ಥಿರ ಆಸ್ತಿಗಳು	6,00,000
ಟಿಪ್ಪಣಿ - 7	ದಾಸ್ತಾನುಗಳು ಸರಕು ದಾಸ್ತಾನು	2,70,000
ಟಿಪ್ಪಣಿ - 8	ವ್ಯಾಪಾರಿ ಸ್ವೀಕೃತಿಗಳು ಸಾಲಗಾರರು	4,00,000
ಟಿಪ್ಪಣಿ - 9	ನಗದು ಮತ್ತು ನಗದು ಸಮಾನಾಂಶಗಳು ಬ್ಯಾಂಕಿನಲ್ಲಿ ನಗದು	3,95,000
ಟಿಪ್ಪಣಿ - 10	ಅಲ್ಪಾವಧಿ ಸಾಲಗಳು ಹಾಗೂ ಮುಂಗಡ ಮುಂಗಡ ಆದಾಯ ಕರ	60,000

ಇತರೆ ಮಾಹಿತಿಗಳು :

- 1) ಪ್ರಸಕ್ತ ಸಾಲಿನ ಒಟ್ಟು ಮಾರಾಟ ರೂ. 38,88,000 (ನಗದು ಮಾರಾಟ ಸೇರಿ ರೂ. 2,88,000)
- 2) ಮಾರಾಟ ಮೇಲೆ ಗಳಿಸಿದ ವ್ಯಾಪಾರ ಲಾಭ ಶೇ. 25 ಇರುತ್ತದೆ
- 3) ದಿನಾಂಕ 31-3-2015ಕ್ಕೆ ಇದ್ದಂತೆ ಸರಕಿನ ಶಿಲ್ಕು ರೂ. 2,16,000
- 4) ಪ್ರಸಕ್ತ ವರ್ಷದಲ್ಲಿ ಒಟ್ಟು 360 ಕೆಲಸದ ದಿನಗಳು ಎಂದು ತಿಳಿಸಲಾಗಿದೆ.

ಪ್ರಶ್ನೆಗಳು :

- 1) ಈ ಕೆಳಗಿನವುಗಳನ್ನು ಲೆಕ್ಕ ಹಾಕಿರಿ :
 - a) ದ್ರವತ್ವದ ಅನುಪಾತ
 - b) ಮಾಲಿಕತ್ವದ ಅನುಪಾತ
 - c) ಶಿಲ್ಕು ಆವರ್ತನ ಅನುಪಾತ
 - d) ಬಂಡವಾಳ ನಿಯಂತ್ರಕ ಅನುಪಾತ
 - e) ಸಾಲಗಾರರ ಆವರ್ತನ ಅನುಪಾತ
- 2) ದ್ರವತ್ವದ ಸ್ಥಿತಿಗತಿಯ ಬಗ್ಗೆ ಟೀಕಿಸಿ.

(3×15=45)



VI SEMESTER B.COM. DEGREE EXAMINATION, MAY 2017

COST ACCOUNTING - II (Revised)

Time : 3 Hours]

[Max. Marks : 80

Instructions : 1) Attempt **all** questions according to internal choice in **each** Section.

2) Working Notes must be given **wherever** necessary.

3) Non-programmable calculator is **permitted**.

SECTION - A

1. Answer **any ten** of the following.

- a) What is unit costing ?
- b) Name two industries adopt job costing.
- c) What is retention money ?
- d) What is contract price ?
- e) What is by product ? Give two examples.
- f) What is Abnormal gain ?
- g) State the need for preparing profit reconciliation statement.
- h) Name four items of expenses which appears in Financial Accounts only.
- i) What is operating costing ?
- j) Calculate ton kms :
Distance covered - 250 kms, No. of days - 25, Capacity - 15 tons,
Average load carried 80% of the capacity.
- k) What do you mean by cost drivers ?
- l) Mention two advantages of ABC system of overhead absorption.

(10×2=20)

[P.T.O.]

SECTION – B

Answer any three of the following.

2. The estimated material cost of Job No. 505 is ₹ 50,000 and direct labour cost to be ₹ 10,000. In machine shop the job required machining by machine No.5 for 20 hours and machine No.12 for 6 hours. Machine hour rates for machine No.5 and machine no.12 are ₹ 80 and ₹ 100 respectively. Machine shop cost only is considered. The direct wages of all jobs last year amounted to ₹ 3,20,000 as against ₹ 80,000 factory overhead. Last year's factory cost of all jobs amounted to ₹ 7,50,000 as against ₹ 1,50,000 office expenses.

Prepare a quotation which guaranteed 20% profit on selling price.

3. The following information relates to Contract No. 501

	₹
Contract price	18,00,000
Plant	60,000
Raw materials	4,92,000
General expenses	25,800

As on the date cash received was ₹ 7,20,000 being 80% of work certified. The value of materials remained at end at site was ₹ 30,000. Depreciate plant by 10%, work uncertified was ₹ 1,200.

Prepare Contract Account.

4. From the following information, Prepare Profit Reconciliation Statement.

	₹
Net profit as per Financial Accounts	50,000
Op.stock of material as per Cost Accounts	20,000
Op.stock of material as per Financial A/c	15,000
Administration overhead in Cost A/c	16,500

Administration overhead in Financial A/c	12,000
Income Tax paid	30,000
Interest paid	21,000
Depreciation on machinery in Cost A/c only	10,000
Profit on sale of material in Financial A/c only	2,000

Determine Profit and Loss as per Cost A/c.

5. From the following information calculate profit to be transferred to P & L A/c and Reserve in Contract A/c.

Particulars	₹
Notional Profit	87,500
Value of work certified	43,75,000
Value of work uncertified	1,25,000
Contract price	62,50,000

Contractee pays 90% of work certified.

6. 12,000 units of a material was charged to Process I at the rate of ₹ 10 per unit. The direct labour accounted for ₹ 60,000 and other departmental expenses amounted to ₹ 20,000. The normal loss is 5% of the input, where as the net production was 10,000 units. If the process scrap is saleable at ₹ 5, calculate the value of Normal Loss and Abnormal Loss and show Process I A/c.

7. What do you mean by activity based costing ? Mention any three objectives.

(5×3=15)



SECTION – C

Answer **any three** questions. Question No. **13** is **compulsory**.

8. The following Trial Balance of Anand construction Co. engaged in the construction of Contract No. 201 for the year ending 31-12-2016

Particulars	Debit ₹	Credit ₹
Share Capital	–	3,20,000
Creditors	–	32,000
Land and Building	1,36,000	–
Cash at Bank	36,000	–
Contract Account :		
Material	3,00,000	–
Plant	80,000	–
Wages	4,20,000	–
Expenses	20,000	–
Cash received from contractee (80% of work certified)	–	6,40,000
	9,92,000	9,92,000

Plant costing ₹ 12,000 and material costing ₹ 9,600 were destroyed by fire on 31-12-2016 plant costing ₹ 16,000 was returned to stores. Material at site at close were ₹ 12,000 work done but not certified was ₹ 8,000 charge depreciation on plant at 10% p.a. Prepare Contract A/c and Balance Sheet.

9. The profit as disclosed by Cost Accounts of Pooja Co. Ltd. was ₹ 1,50,000 for the year ending 31-3-2017. A scrutiny of Cost and Financial Account reveals the following.

Particulars	₹
Income tax provided in FA	45,000
Share transfer fees credited in FA	3,000

Company's provision for bad debt	15,000
Stores adjustment credited in FA	750
Goodwill written off in FA	6,000
Interest on Investment	3,000
Value of closing stock in FA	14,000
Value of closing stock in CA	19,000
Depreciation charged only in FA	5,250
Directors fees shown in FA	6,000
Overhead recovered as per CA	25,500
Overhead charged as per FA	21,000

Prepare Reconciliation statement to find out the net profit as per Financial Accounts.

10. A product is obtained after it passes through three distinct processes. You are required to prepare Process A/cs from the following information for the month of April 2017.

Particulars	Processes		
	A	B	C
	₹	₹	₹
Sundry materials	6,700	4,000	6,000
Direct wages	10,000	6,000	8,000
Direct Expense	10,000	4,342	879
Production overhead	5,000	3,000	4,000
Actual output (in units)	920	870	775
Normal loss on input	10%	5%	10%
Scrap sold per unit (₹)	3	5	6

1000 units at ₹ 20 per unit were introduced to process 'A'. There is no opening and closing stock in any processes.

11. Prashant Transport Co. runs a bus between Gadag and Ranibennur. The distance between the cities is 150 kms. Seating capacity of the bus is 60 passengers. The bus run all the days in the month. Following are the particulars obtained from the books of the Co. for the month of March 2017.

Particulars	₹
Driver's Salary	16,000
Conductor's Salary	15,000
Manager's Salary	20,000
Road Tax	22,500
Office Expense	5,000
Sundry charges	8,000
Diesel cost	14 per km
Cost of the bus	15,00,000
Depreciation on the bus 10% p.a.	—
Repairs and Maintenance	6,000

The bus carries full capacity towards onward journey and 80% of its capacity towards return journey daily the bus makes one round trip.

You are required to calculate cost per passenger km and also calculate fare to be charged to each passenger if Co. expect 20% profit on cost.

12. MTS Co. Dharwad have collected the following data for the two activities. It calculate activity based cost rate on the bases of cost driver capacity.

Activity	Cost Driver	Capacity	Cost in ₹
Power	Kilowatt hours	50,000 Kwh	2,00,000
Quantity Inspected	No. of Inspections	10,000 Inspections	3,00,000

The company makes their products X, Y & Z for the year ended on 31-3-2016. The following consumption of cost drivers was reported.

Products	Kilowatt hours	No. of Inspections
X	10,000	3,500
Y	20,000	2,500
Z	15,000	3,000

Required you to :

- 1) Compute the overheads allocated to each product from each activity.
- 2) Calculate the cost of unused capacity for each activity.

13. Case Study (**Compulsory**).

The following are the figures extracted from the books of Puttaraj Co. for the year ended 31st December 2016


Particulars	₹
Direct material – Op. stock	1,20,000
– Purchases	11,60,000
– Cl. stock	2,40,000
Direct wages	2,80,000
Other Direct Expenses	40,000
Factory overheads	2,80,000
Office Expense	1,20,000
Marketing Expense	1,20,000

In 2016 the annual output was 10,000 units and for the year 2017 the Co. plans to produce 25,000 units.

Prepare a statement of estimated cost for 2017, taking in to consideration following additional particulars.

- a) Labour cost will be increased by 10%.
- b) 50% of Factory overheads are variable and fixed factory overhead will go up by ₹ 30,000.
- c) 40% of marketing Expense are fixed.
- d) Office Expense will increased by 25%.
- e) Profit expected @ 10% on cost.

(15×3=45)



ಕನ್ನಡ ಆವೃತ್ತಿ

- ಸೂಚನೆಗಳು: 1) ಆಂತರಿಕ ಆಯ್ಕೆಗನುಗುಣವಾಗಿ ಎಲ್ಲಾ ವಿಭಾಗಗಳಿಗೆ ಉತ್ತರಿಸಿರಿ.
2) ಅವಶ್ಯವಿದ್ದಲ್ಲಿ ಟಿಪ್ಪಣಿಗಳನ್ನು ನೀಡುವುದು.
3) ಸಾದಾ ಕ್ಯಾಲ್ಕುಲೇಟರ್ ಉಪಯೋಗಿಸಬಹುದು.

ವಿಭಾಗ - ಅ

1. ಕೆಳಗಿನವುಗಳಲ್ಲಿ ಬೇಕಾದ ಹತ್ತಕ್ಕೆ ಉತ್ತರಿಸಿರಿ.
- ಘಟಕ ವೆಚ್ಚಶಾಸ್ತ್ರವೆಂದರೇನು ?
 - ಯಾವ ಕಾರ್ಖಾನೆಗಳಲ್ಲಿ ಬಿಡಿಗುತ್ತಿಗೆ ವೆಚ್ಚ ನಿರ್ಣಯ ಪದ್ಧತಿಯನ್ನು ಅಳವಡಿಸುತ್ತಾರೆ ಎರಡು ಹೆಸರು ಹೇಳಿರಿ.
 - ಉಳಿಸಿಕೊಂಡಿರುವ ಹಣ ಎಂದರೇನು ?
 - ಗುತ್ತಿಗೆ ಬೆಲೆ ಎಂದರೇನು ?
 - ಬೈ ಪ್ರೊಡಕ್ಟ್ ಎಂದರೇನು ? ಎರಡು ಉದಾಹರಣೆ ಕೊಡಿ.
 - ಅಸಾಮಾನ್ಯ ಲಾಭ ಎಂದರೇನು ?
 - ಲಾಭ ಸಮನ್ವಯ ಪತ್ರಿಕೆಯನ್ನು ತಯಾರಿಸುವ ಅವಶ್ಯಕತೆಯನ್ನು ಹೇಳಿರಿ.
 - ಕೇವಲ ಹಣಕಾಸು ಲೆಕ್ಕಶಾಸ್ತ್ರದಲ್ಲಿ ಕಾಣಿಸಿಗುವ ನಾಲ್ಕು ಖರ್ಚಿನ ಬಾಬುಗಳನ್ನು ಹೆಸರಿಸಿರಿ.
 - ಸೇವಾ ವೆಚ್ಚಶಾಸ್ತ್ರ ಎಂದರೇನು ?
 - ಕ್ರಮಿಸಿದ ದೂರ 250 ಕಿ.ಮಿ., ಕಾರ್ಯನಿರ್ವಹಿಸಿದ ದಿನಗಳು 25, ಭಾರ ಸಾಗಿಸುವ ಸಾಮರ್ಥ್ಯ 15 ಟನ್, ಸರಾಸರಿ ಭಾರ ಸಾಗಿಸಿದ್ದು ಶೇಕಡಾ 80. ಟನ್ ಕಿ.ಮಿ. ಲೆಕ್ಕ ಹಾಕಿರಿ.
 - ವೆಚ್ಚ ಚಾಲಕರು ಎಂದರೆ ನೀವು ಏನೆಂದು ತಿಳಿದಿದ್ದೀರಿ ?
 - ಎ.ಬಿ.ಸಿ. ಪದ್ಧತಿಯಲ್ಲಿ ಮೇಲ್ವೆಚ್ಚ ಹಂಚಿಕೆಯ ಎರಡು ಅನುಕೂಲಗಳನ್ನು ಹೇಳಿರಿ. (10×2=20)

ವಿಭಾಗ - ಬ

ಕೆಳಗಿನವುಗಳಲ್ಲಿ ಬೇಕಾದ ಮೂರಕ್ಕೆ ಉತ್ತರಿಸಿರಿ.

2. ಬಿಡಿ ಕೆಲಸ ಸಂಖ್ಯೆ 505 ರ ಅಂದಾಜು ನೇರ ಸರಕುಗಳ ವೆಚ್ಚ ₹ 50,000 ಮತ್ತು ನೇರ ಕೂಲಿ ₹ 10,000 ಇರುತ್ತದೆ. ಈ ಬಿಡಿ ಕೆಲಸವನ್ನು ಪೂರೈಸಲು ಯಂತ್ರಗಳ ವಿಭಾಗದಲ್ಲಿ ಯಂತ್ರ ಸಂಖ್ಯೆ 5 ರಲ್ಲಿ 20 ಗಂಟೆಗಳು ಮತ್ತು ಯಂತ್ರ ಸಂಖ್ಯೆ 12 ರಲ್ಲಿ 6 ಗಂಟೆಗಳು ಕೆಲಸ ಮಾಡಬೇಕಾಗುತ್ತದೆ. ಈ ಯಂತ್ರಗಳ ಮೇಲೆ ಕೆಲಸ ಮಾಡಲು ಯಂತ್ರಗಳ ಖರ್ಚು ಪ್ರತಿ ಗಂಟೆಗೆ ಯಂತ್ರ ಸಂಖ್ಯೆ 5 ಮತ್ತು ಯಂತ್ರ ಸಂಖ್ಯೆ 12 ರ ಯಂತ್ರ ಗಂಟೆಯ ದರ ಅನುಕ್ರಮವಾಗಿ ₹ 80 ಮತ್ತು ₹ 100 ಇರುತ್ತದೆ. ಯಂತ್ರಗಳ ವಿಭಾಗದ ಖರ್ಚನ್ನು ಮಾತ್ರ ಪರಿಗಣಿಸಲಾಗಿದೆ. ಕಳೆದ ವರ್ಷ ಎಲ್ಲಾ ಬಿಡಿ ಕೆಲಸಗಳ ನೇರ ಕೂಲಿ ವೆಚ್ಚ ₹ 3,20,000 ಮತ್ತು ಉತ್ಪಾದನಾ ಮೇಲ್ವಿಚ್ಛ ₹ 80,000 ಇರುತ್ತದೆ. ಕಳೆದ ವರ್ಷದ ಎಲ್ಲಾ ಬಿಡಿ ಕೆಲಸಗಳ ಉತ್ಪಾದನಾ ವೆಚ್ಚ ₹ 7,50,000 ಮತ್ತು ಆಡಳಿತಾತ್ಮಕ ವೆಚ್ಚ ₹ 1,50,000 ಇದ್ದಿತು.

ಮಾರಾಟ ಬೆಲೆಯ ಮೇಲೆ ಶೇಕಡಾ 20 ರಷ್ಟು ಲಾಭ ಇರುವಂತೆ ಬೆಲೆಯನ್ನು ನಿರ್ಧರಿಸಿರಿ.

3. ಗುತ್ತಿಗೆ ಸಂಖ್ಯೆ 501 ರ ಮಾಹಿತಿ ಈ ಕೆಳಗಿನಂತಿದೆ :

	₹
ಗುತ್ತಿಗೆ ಬೆಲೆ	18,00,000
ಸ್ಥಾವರ	60,000
ಸಾಮಗ್ರಿಗಳು	4,92,000
ಸಾಮಾನ್ಯ ವೆಚ್ಚಗಳು	25,800

ಪ್ರಮಾಣೀಕರಿಸಿದ ಕೆಲಸದ ಶೇಕಡಾ 80 ರಷ್ಟು ಹಣ ₹ 7,20,000 ಸಂದಾಯವಾಗಿದೆ. ವರ್ಷದ ಕೊನೆಗೆ ಸಾಮಗ್ರಿಗಳ ಶಿಲ್ಕು ₹ 30,000. ಸ್ಥಾವರ ಮೇಲೆ ಶೇಕಡಾ 10 ಸವಕಳಿ ತೆಗೆಯಿರಿ, ಪ್ರಮಾಣೀಕರಿಸದೇ ಇರುವ ಕೆಲಸ ₹ 1,200. ಗುತ್ತಿಗೆ ಖಾತೆಯನ್ನು ತಯಾರಿಸಿರಿ.

4. ಕೆಳಗಿನ ಮಾಹಿತಿಯನ್ನು ಆಧರಿಸಿ ಲಾಭ ಸಮನ್ವಯ ಪಟ್ಟಿಯನ್ನು ತಯಾರಿಸಿರಿ.

	₹
ಹಣಕಾಸು ಲೆಕ್ಕಶಾಸ್ತ್ರದ ಪ್ರಕಾರ ನಿವ್ವಳ ಲಾಭ	50,000
ಆರಂಭಿಕ ಸರಕುಗಳ ಶಿಲ್ಕು ವೆಚ್ಚಶಾಸ್ತ್ರದಲ್ಲಿ	20,000

ಆರಂಭಿಕ ಸರಕುಗಳ ಶಿಲ್ಕು ಹಣಕಾಸು ಲೆಕ್ಕಶಾಸ್ತ್ರದಲ್ಲಿ	15,000
ಆಡಳಿತಾತ್ಮಕ ಮೇಲ್ವಿಚ್ಛ ವೆಚ್ಚಶಾಸ್ತ್ರದಲ್ಲಿ	16,500
ಆಡಳಿತಾತ್ಮಕ ಮೇಲ್ವಿಚ್ಛ ಹಣಕಾಸು ಲೆಕ್ಕಶಾಸ್ತ್ರದಲ್ಲಿ	12,000
ಆದಾಯ ತೆರಿಗೆ ಸಂದಾಯ ಮಾಡಿದ್ದು	30,000
ಬಡ್ಡಿಸಂದಾಯ ಮಾಡಿದ್ದು	21,000
ಯಂತ್ರದ ಮೇಲಿನ ಸವಕಳಿ ವೆಚ್ಚಶಾಸ್ತ್ರದಲ್ಲಿ ಮಾತ್ರ	10,000
ಸರಕುಗಳ ಮಾರಾಟದ ಮೇಲಿನ ಲಾಭ ಹಣಕಾಸು ಲೆಕ್ಕಶಾಸ್ತ್ರದಲ್ಲಿ	2,000

ವೆಚ್ಚಶಾಸ್ತ್ರದಲ್ಲಿಯ ನಿವ್ವಳ ಲಾಭ ಅಥವಾ ಹಾನಿಯನ್ನು ಕಂಡುಹಿಡಿಯಿರಿ.

5. ಈ ಕೆಳಗಿನ ಮಾಹಿತಿ ಆಧರಿಸಿ ಯಾವ ಪ್ರಮಾಣದ ಲಾಭವನ್ನು ಲಾಭ ಅಥವಾ ನಷ್ಟ ಖಾತೆಗೆ ಹಾಗೂ ಮೀಸಲು ನಿಧಿಗೆ ವರ್ಗಾಯಿಸ ಬೇಕೆಂಬುದನ್ನು ಲೆಕ್ಕ ಹಾಕಿರಿ.

ವಿವರ	₹
ಕಾಲ್ಪನಿಕ ಲಾಭ	87,500
ಪ್ರಮಾಣೀಕರಿಸಲ್ಪಟ್ಟ ಕೆಲಸದ ಮೌಲ್ಯ	43,75,000
ಪ್ರಮಾಣೀಕರಿಸದೇ ಇರುವ ಕೆಲಸದ ಮೌಲ್ಯ	1,25,000
ಗುತ್ತಿಗೆಯ ಬೆಲೆ	62,50,000

ಮಾಲಿಕನು ಪ್ರಮಾಣೀಕರಿಸಿದ ಕೆಲಸದ ಮೌಲ್ಯದ ಶೇಕಡಾ 90 ರಷ್ಟು ಕೆಲಸಕ್ಕೆ ಹಣ ಪಾವತಿ ಮಾಡುತ್ತಾನೆ.

6. 12,000 ಘಟಕಗಳನ್ನು ಕಚ್ಚಾ ಸಾಮಗ್ರಿಗಳಾಗಿ ಸಂಸ್ಕರಣೆ | ಕೈ ಹಾಕಿದೆ. ಪ್ರತಿ ಘಟಕದ ದರ ₹ 10, ನೇರ ಕೂಲಿ ₹ 60,000 ಮತ್ತು ಇಲಾಖೆಯ ಇತರ ಖರ್ಚುಗಳು ₹ 20,000. ಸಾಮಾನ್ಯ ನಷ್ಟದ ದರ ತೊಡಗಿಸಿದ ಘಟಕಗಳು ಶೇಕಡಾ 5 ರಷ್ಟಿದೆ. ಅಂತಿಮ ಉತ್ಪಾದನೆ 10,000 ಘಟಕಗಳಾಗಿವೆ. ಒಂದು ವೇಳೆ ಗುಜರಿ ಮಾರಾಟ ಬೆಲೆ ₹ 5 ಇದ್ದರೆ, ಸಾಮಾನ್ಯ ನಷ್ಟ ಮತ್ತು ಅಸಾಮಾನ್ಯ ನಷ್ಟದ ಮೊತ್ತವನ್ನು ಕಂಡುಹಿಡಿಯಿರಿ. ಮತ್ತು ಸಂಸ್ಕರಣೆ | ಖಾತೆಯನ್ನು ತೆಗೆಯಿರಿ.

7. ಚಟುವಟಿಕೆ ಆಧಾರಿತ ವೆಚ್ಚಶಾಸ್ತ್ರ ಎಂದರೆ ನೀವೇನು ತಿಳಿದುಕೊಂಡಿದ್ದೀರಿ ? ಬೇಕಾದ ಮೂರು ಉದ್ದೇಶಗಳನ್ನು ತಿಳಿಸಿ.

(5×3=15)

ವಿಭಾಗ - ಕ

ಬೇಕಾದ ಮೂರು ಪ್ರಶ್ನೆಗಳಿಗೆ ಉತ್ತರಿಸಿರಿ. ಪ್ರಶ್ನೆ 13 ಕಡ್ಡಾಯವಾಗಿದೆ.

8. ಅನಂದ ಕಟ್ಟಡ ಸಂಸ್ಥೆ ಇವರು ಗುತ್ತಿಗೆ 201 ನ್ನು ತೆಗೆದುಕೊಂಡಿದ್ದಾರೆ. ದಿನಾಂಕ 31-12-2016 ರಂದು ತಾಳೆಪಟ್ಟಿ ಕೆಳಗಿನಂತಿದೆ.

ವಿವರಗಳು	Dr. ₹	Cr. ₹
ಶೇರು ಬಂಡವಾಳ	-	3,20,000
ಸಾಹುಕಾರರು	-	32,000
ಭೂಮಿ ಮತ್ತು ಕಟ್ಟಡ	1,36,000	-
ಬ್ಯಾಂಕ್‌ನಲ್ಲಿನ ನಗದು	36,000	-
ಗುತ್ತಿಗೆ ಖಾತೆ :		
ಕಚ್ಚಾ ಸರಕುಗಳು	3,00,000	-
ಸ್ಥಾವರ	80,000	-
ಕೂಲಿ	4,20,000	-
ಖರ್ಚುಗಳು	20,000	-
ಮಾಲಿಕನ ಖಾತೆ (ದೃಢೀಕರಿಸಿದ ಕೆಲಸದ		
ಶೇಕಡಾ 80 ಹಣ ಸ್ವೀಕರಿಸಿದೆ)	-	6,40,000
	9,92,000	9,92,000

₹ 12,000 ಬೆಲೆಯ ಸ್ಥಾವರ ಆಸ್ತಿ ಮತ್ತು ₹ 9,600 ಬೆಲೆಯ ಸರಕು ಬೆಂಕಿ ಅಪಘಾತದಲ್ಲಿ ನಾಶವಾಗಿವೆ.

ದಿನಾಂಕ 31-12-2016 ರಂದು ₹ 16,000 ಬೆಲೆಯ ಸ್ಥಾವರವನ್ನು ಉಗ್ರಾಣಕ್ಕೆ ಹಿಂತಿರುಗಿಸಲಾಗಿದೆ.

₹ 12,000 ಬೆಲೆಯ ಸರಕುಗಳು ಕಾಮಗಾರಿ ಸ್ಥಳದಲ್ಲಿದೆ. ದೃಢೀಕರಿಸಲಾರದ ಕೆಲಸ ₹ 8,000, ಸ್ಥಾವರ ಆಸ್ತಿಯ ಮೇಲೆ ಶೇ. 10 ರಷ್ಟು ಸವಕಳಿ ಹಾಕಿರಿ. ಗುತ್ತಿಗೆ ಖಾತೆ ಮತ್ತು ಅಥಾವೆ ಪತ್ರಿಕೆಯನ್ನು ತಯಾರಿಸಿರಿ.



9. ಪೂಜಾ ಕಂ. ನಿ. ದಿ. 31-3-2017 ನೇ ವರ್ಷಕ್ಕೆ ಕೊನೆಗೊಂಡಂತೆ ವೆಚ್ಚಶಾಸ್ತ್ರದ ಖಾತೆ ಪ್ರಕಾರ ₹ 1,50,000 ಲಾಭ ತೋರಿಸುತ್ತಿದೆ. ಹಣಕಾಸುಶಾಸ್ತ್ರ ಮತ್ತು ವೆಚ್ಚಶಾಸ್ತ್ರ ಖಾತೆಗಳನ್ನು ವಿಶ್ಲೇಷಿಸಿದಾಗ ಈ ಕೆಳಗಿನವುಗಳು ಕಂಡುಬರುತ್ತವೆ.

ವಿವರ	₹
ಹಣಕಾಸು ಶಾಸ್ತ್ರದಲ್ಲಿ ಆದಾಯ ಕರ ನಿಗದಿ ಮಾಡಿದೆ	45,000
ಹಣಕಾಸು ಶಾಸ್ತ್ರದಲ್ಲಿ ಶೇರು ವರ್ಗಾವಣೆ ಫೀ ಜಮೆ ಆಗಿದೆ	3,000
ಕಂಪನಿಯಲ್ಲಿ ಕೆಟ್ಟ ಬಾಕಿ-ನಿಗದಿ ಮಾಡಿದೆ	15,000
ಹಣಕಾಸು ಶಾಸ್ತ್ರದಲ್ಲಿ ಸಂಗ್ರಹಣೆಯ ಹೊಂದಾಣಿಕೆ ಜಮೆ	750
ಸುನಾಮೆ ಬರಹ ಹಣಕಾಸು ಶಾಸ್ತ್ರದಿಂದ ಹೊಡೆದು ಹಾಕಿದೆ	6,000
ಹೂಡಿಕೆಗಳ ಮೇಲೆ ಬಡ್ಡಿ ಸಂದಾಯವಾಗಿದೆ	3,000
ಹಣಕಾಸು ಶಾಸ್ತ್ರ ಖಾತೆಯಲ್ಲಿ ಅಂತಿಮ ಶಿಲ್ಕು ಮೊತ್ತ	14,000
ವೆಚ್ಚಶಾಸ್ತ್ರ ಖಾತೆಯಲ್ಲಿ ಅಂತಿಮ ಶಿಲ್ಕು ಮೊತ್ತ	19,000
ಹಣಕಾಸು ಶಾಸ್ತ್ರದಲ್ಲಿ ಮೊತ್ತ ಸವಕಳಿ ಖರ್ಚು ಹಾಕಿದೆ	5,250
ಹಣಕಾಸು ಶಾಸ್ತ್ರದ ಖಾತೆಯಲ್ಲಿ ನಿರ್ದೇಶಕರ ಫೀ ತೋರಿಸಿದೆ	6,000
ವೆಚ್ಚಶಾಸ್ತ್ರ ಖಾತೆಯ ಪ್ರಕಾರ ಮೇಲ್ವಿಚ್ಛಗಳು	25,500
ಹಣಕಾಸು ಶಾಸ್ತ್ರ ಖಾತೆಯ ಪ್ರಕಾರ ಮೇಲ್ವಿಚ್ಛಗಳು	21,000
ಹಣಕಾಸುಶಾಸ್ತ್ರ ಖಾತೆಯನ್ವಯ ನಿವ್ವಳ ಲಾಭ ಕಂಡುಹಿಡಿಯಲು ಲಾಭ ಸಮನ್ವಯ ಪತ್ರಿಕೆಯನ್ನು ತಯಾರಿಸಿರಿ.	

10. ಒಂದು ಉತ್ಪಾದನೆಯು ಮೂರು ವಿವಿಧ ಹಂತಗಳ ಮುಖಾಂತರ ಸಾಗಿದ ನಂತರ ದೊರೆಯುತ್ತದೆ. ಕೆಳಗಿನ ಮಾಹಿತಿಯಿಂದ ಏಪ್ರಿಲ್ 2017 ರ ಉತ್ಪಾದನಾ ಹಂತಗಳ ಖಾತೆಗಳನ್ನು ತಯಾರಿಸಿರಿ.

ವಿವರ	ಉತ್ಪಾದನಾ ಹಂತಗಳು		
	ಅ ₹	ಬ ₹	ಕ ₹
ಸಾಮಾನ್ಯ ಸರಕುಗಳು	6,700	4,000	6,000
ನೇರ ಕೂಲಿ	10,000	6,000	8,000
ನೇರ ಖರ್ಚುಗಳು	10,000	4,342	879
ಉತ್ಪಾದನಾ ಮೇಲ್ವಿಚ್ಛಗಳು	5,000	3,000	4,000
ನೈಜ ಉತ್ಪಾದನೆ (ಹೊರ ಬಂದ ಘಟಕಗಳು)	920	870	775
ಸಾಮಾನ್ಯ ಹಾನಿ (ಹೊರ ಬಂದ ಘಟಕಗಳ ಮೇಲೆ)	10%	5%	10%
ಗುಜರಿ ಮಾರಾಟ ಮಾಡಿದ್ದು ಪ್ರತಿ ಘಟಕಕ್ಕೆ (₹)	3	5	6

1000 ಘಟಕಗಳ ಪ್ರತಿಯೊಂದಕ್ಕೆ ₹ 20 ನ್ನು 'ಅ' ಹಂತಕ್ಕೆ ವಿನಿಯೋಗಿಸಿದೆ. ಯಾವುದೇ ಹಂತದಲ್ಲಿ ಪ್ರಾರಂಭಿಕ ಅಥವಾ ಅಂತಿಮ ಶಿಲ್ಕು ಇರುವುದಿಲ್ಲ.

11. ಪ್ರಶಾಂತ ಸಾರಿಗೆ ಸಂಸ್ಥೆಯು ಗದಗ ಮತ್ತು ರಾಣಿಬೆನ್ನೂರ ಮಧ್ಯೆ ಒಂದು ಬಸ್ಸನ್ನು ಓಡಿಸುತ್ತದೆ. ಎರಡು ನಗರಗಳ ಮಧ್ಯೆ 150 ಕಿ.ಮಿ. ಅಂತರವಿದೆ. ಬಸ್ಸಿನ ಆಸನ ಸಾಮರ್ಥ್ಯ 60 ಪ್ರಯಾಣಿಕರು. ಬಸ್ಸು ತಿಂಗಳಿನ ಎಲ್ಲಾ ದಿನಗಳಲ್ಲಿ ಸಂಚರಿಸುತ್ತದೆ. ಮಾರ್ಚ್ 2017 ನೇ ತಿಂಗಳಿನ ವಿವರಗಳನ್ನು ಕಂಪನಿಯ ಪುಸ್ತಕಗಳಿಂದ ಪಡೆದಿರುವುದು ಕೆಳಗಿನಂತಿರುತ್ತದೆ.

ವಿವರ	₹
ಚಾಲಕನ ಸಂಬಳ	16,000
ನಿರ್ವಾಹಕನ ಸಂಬಳ	15,000

ವ್ಯವಸ್ಥಾಪಕನ ಸಂಬಳ	20,000
ರಸ್ತೆ ತೆರಿಗೆ	22,500
ಕಚೇರಿ ಖರ್ಚು	5,000
ಇತರೆ ಖರ್ಚುಗಳು	8,000
ಡಿಸೇಲ್ ವೆಚ್ಚ ಪ್ರತಿ ಕಿ.ಮಿ.ಗೆ	14
ಬಸ್ಸಿನ ವೆಚ್ಚ	15,00,000
ಬಸ್ಸಿನ ಮೇಲೆ ಸವಕಳಿ ವಾರ್ಷಿಕ ಶೇಕಡಾ 10	—
ದುರಸ್ತಿ ಮತ್ತು ನಿರ್ವಹಣೆ	6,000

ಬಸ್ಸು ಗದಗದಿಂದ ರಾಣಿಬೆನ್ನೂರಿಗೆ ಹೋಗುವಾಗ ಎಲ್ಲಾ ಆಸನಗಳು ತುಂಬಿರುತ್ತವೆ ಮತ್ತು ಬರುವಾಗ ಶೇಕಡಾ 80 ಆಸನಗಳು ಮಾತ್ರ ತುಂಬಿರುತ್ತವೆ. ಬಸ್ಸು ಪ್ರತಿ ದಿನ ಒಂದು ಸುತ್ತ ಸಂಚರಿಸುತ್ತದೆ.

ನಿಮಗೆ ಪ್ರತಿ ಪ್ರಯಾಣಿಕ ಕಿ.ಮಿ. ವೆಚ್ಚವನ್ನು ಲೆಕ್ಕ ಹಾಕಲು ಕೇಳಿದೆ ಮತ್ತು ಕಂಪನಿಯ ಶೇಕಡಾ 20 ವೆಚ್ಚದ ಮೇಲೆ ಲಾಭ ನಿರೀಕ್ಷಿಸಿದರೆ ಪ್ರತಿ ಪ್ರಯಾಣಿಕನಿಗೆ ಆಕರಿಸುವ ಹಾಸಲು ದರ ಕಂಡುಹಿಡಿಯಲು ಕೂಡಾ ಕೇಳಿದೆ.

12. ಎಂ.ಟಿ.ಎಸ್. ಕಂಪನಿ ಧಾರವಾಡ ಎರಡು ಚಟುವಟಿಕೆಗಳ ಮಾಹಿತಿ ಸಂಗ್ರಹಣೆಯು ಕೆಳಗಿನಂತಿದೆ. ಅದು ಚಟುವಟಿಕೆ ಆಧಾರಿತ ವೆಚ್ಚ ದರವನ್ನು ವೆಚ್ಚ ಚಾಲಕರ ಸಾಮರ್ಥ್ಯದ ಆಧಾರದ ಮೇಲೆ ಲೆಕ್ಕ ಹಾಕುತ್ತದೆ.

ಚಟುವಟಿಕೆ	ವೆಚ್ಚ ಚಾಲಕರು	ಸಾಮರ್ಥ್ಯ	ವೆಚ್ಚ ₹ ಗಳಲ್ಲಿ
ಶಕ್ತಿ	ಕಿಲೋ ವಾಟ್ ಗಂಟೆಗಳು	50,000 kwh	2,00,000
ಗುಣಮಟ್ಟ ಪರಿಶೀಲನೆ	ಪರಿಶೀಲನೆಗಳ ಸಂಖ್ಯೆ	10,000 ಪರಿಶೀಲನೆಗಳು	3,00,000

31-3-2016 ಕ್ಕೆ ಕೊನೆಗೊಳ್ಳುವ ವರ್ಷದಲ್ಲಿ ಕಂಪನಿಯು ತನ್ನ X, Y ಮತ್ತು Z ಉತ್ಪಾದನೆಗಳನ್ನು ಮಾಡುತ್ತದೆ.

ಕೆಳಗಿನ ವೆಚ್ಚ ಚಾಲಕರನ್ನು ಉಪಯೋಗಿಸಿದ ವರದಿ ಇಂತಿದೆ.

ಉತ್ಪಾದನೆಗಳು	ಕಿಲೋ ವ್ಯಾಟ್ ಗಂಟೆಗಳು	ಪರಿಶೀಲನೆಯ ಗಂಟೆಗಳು
X	10,000	3,500
Y	20,000	2,500
Z	15,000	3,000

ನಿಮಗೆ ಕೇಳಿದೆ :

- 1) ಪ್ರತಿ ಉತ್ಪಾದನೆಗೆ ಪ್ರತಿ ಚಟುವಟಿಕೆಯ ಮೇಲ್ವಿಚ್ಛಗಳನ್ನು ಕಂಡುಹಿಡಿಯಿರಿ.
- 2) ಉಪಯೋಗಿಸದೇ ಇರುವ ಪ್ರತಿ ಚಟುವಟಿಕೆಯ ಸಾಮರ್ಥ್ಯದ ವೆಚ್ಚ.

13 ಪ್ರಕರಣ ಅಧ್ಯಯನ (ಕಡ್ಡಾಯ):

ಪುಟ್ಟರಾಜ ಕಂಪನಿಯ 2016 ಡಿಸೆಂಬರ್ 31ಕ್ಕೆ ಕೊನೆಗೊಳ್ಳುವ ವರ್ಷದ ಅಂಕಿ-ಸಂಖ್ಯೆಗಳನ್ನು ಕೆಳಗಿನಂತೆ ಪಡೆಯಲಾಗಿದೆ.

ವಿವರ	₹
ನೇರ ಸರಕುಗಳು - ಪ್ರಾರಂಭದ ಶಿಲ್ಕು	1,20,000
- ಖರೀದಿಸಿದ್ದು	11,60,000
- ಅಂತಿಮ ಶಿಲ್ಕು	2,40,000
ನೇರ ಕೂಲಿ	2,80,000
ಇತರ ನೇರ ವೆಚ್ಚಗಳು	40,000
ಕಾರ್ಖಾನೆ ಮೇಲ್ವಿಚ್ಛಗಳು	2,80,000
ಕಚೇರಿ ವೆಚ್ಚಗಳು	1,20,000
ಮಾರಾಟದ ವೆಚ್ಚಗಳು	1,20,000

2016 ರಲ್ಲಿ ವಾರ್ಷಿಕ 10,000 ಘಟಕಗಳನ್ನು ಉತ್ಪಾದಿಸಲಾಗಿದೆ. 2017 ಕ್ಕೆ ಕಂಪನಿಯು 25,000 ಘಟಕಗಳನ್ನು ಉತ್ಪಾದಿಸುವ ಯೋಜನೆ ಹೊಂದಿದೆ.



ಕೆಲಗಿನ ಮಾಹಿತಿಯನ್ನು ಗಮನದಲ್ಲಿಟ್ಟುಕೊಂಡು 2017ರ ಅಂದಾಜು ವೆಚ್ಚ ಪತ್ರಿಕೆಯನ್ನು ತಯಾರಿಸಿರಿ.

a) ಕಾರ್ಮಿಕರ ವೆಚ್ಚವು ಶೇಕಡಾ 10 ರಷ್ಟು ಹೆಚ್ಚಾಗಿದೆ.

b) ಶೇಕಡಾ 50 ಕಾರ್ಖಾನೆ ಮೇಲ್ವಿಚ್ಛಗಳು ಬದಲಾವಣೆಯಾಗುವವು ಮತ್ತು ಸ್ಥಿರ ಕಾರ್ಖಾನೆ ಮೇಲ್ವಿಚ್ಛಗಳು ₹ 30,000 ಏರಿಕೆಯಾಗಿವೆ.

c) ಶೇಕಡಾ 40 ಮಾರಾಟ ವೆಚ್ಚಗಳು ಸ್ಥಿರವಾಗಿವೆ.

d) ಕಚೇರಿ ವೆಚ್ಚಗಳು ಶೇಕಡಾ 25 ರಷ್ಟು ಹೆಚ್ಚಾಗಲಿವೆ.

e) ವೆಚ್ಚದ ಮೇಲೆ ಶೇಕಡಾ 10 ಲಾಭವನ್ನು ನಿರೀಕ್ಷಿಸಲಾಗಿದೆ.

(15×3=45)

SX

Time



SIXTH SEMESTER B.COM. DEGREE EXAMINATION, MAY 2017
SERVICES MARKETING

ಸೇವೆಗಳ ಮಾರಾಟ ಪ್ರಕ್ರಿಯೆ

Paper – IV (Elective Paper-Revised)

Time : 3 Hours]

[Max. Marks : 80

Instructions : 1) Attempt **all** Sections, according to Internal choice.
2) Q. No. 13 (Case study) is **Compulsory**.

ಸೂಚನೆಗಳು: 1) ಆಂತರಿಕ ಆಯ್ಕೆಗಳ ಪ್ರಕಾರ ಎಲ್ಲಾ ವಿಭಾಗಗಳನ್ನು ಉತ್ತರಿಸಿರಿ.
2) ಹದಿಮೂರನೆಯ ಪ್ರಶ್ನೆ ಪ್ರಕರಣ ಅಧ್ಯಯನಕಡ್ಡಾಯ.

SECTION – A

(10×2=20)

ವಿಭಾಗ – A

Answer **any ten** of the following questions :

ಒಂದು ಕೆಲವು ಬೇಕಾದ ಹತ್ತು ಪ್ರಶ್ನೆಗಳಿಗೆ ಉತ್ತರಿಸಿರಿ:

- Give two features of services.
ಸೇವೆಗಳ ಎರಡು ಲಕ್ಷಣಗಳನ್ನು ತಿಳಿಸಿರಿ.
- Define services marketing.
ಸೇವಾ ಮಾರಾಟ ಪ್ರಕ್ರಿಯೆ ವ್ಯಾಖ್ಯಾನ ನೀಡಿರಿ.
- Give the meaning of CRM.
ಗ್ರಾಹಕ ಸಂಬಂಧ ವ್ಯವಸ್ಥಾಪನೆ ಎಂದರೇನು?
- What is services triangle ?
ಸೇವೆಗಳ ತ್ರಿಕೋನ ಎಂದರೇನು?

[P.T.O.]



- e) What do you mean by services quality ?
ಸೇವಾ ಗುಣಮಟ್ಟವೆಂದರೇನು ?
- f) What is services pricing ?
ಸೇವಾ ಬೆಲೆ ನಿರ್ಧರಣೆ ಎಂದರೇನು ?
- g) Mention any two requisites of a good brand.
ಒಳ್ಳೆಯ ಮುದ್ರೆಯ ಎರಡು ಅವಶ್ಯಕತೆಗಳನ್ನು ಬರೆಯಿರಿ.
- h) Mention the stages in the Services Life Cycle.
ಸೇವಾ ಜೀವನ ಚಕ್ರದ ಹಂತಗಳನ್ನು ಹೆಸರಿಸಿರಿ.
- i) What is meant by electronic channel of distribution ?
ವಿದ್ಯುನ್ಮಾನ ವಿತರಣಾ ಮಾರ್ಗ ಎಂದರೇನು ?
- j) Define services promotion.
ಸೇವಾ ಪ್ರವರ್ತನೆಯನ್ನು ವ್ಯಾಖ್ಯಾನಿಸಿರಿ.
- k) What do you mean by competition based pricing ?
ಸ್ಪರ್ಧೆ ಆಧಾರಿತ ಬೆಲೆ ನಿರ್ಧರಣೆ ಎಂದರೇನು ?
- l) What is outsourcing ?
ಹೊರಗುತ್ತಿಗೆ ಎಂದರೇನು ?

SECTION – B

(3×5=15)

ವಿಭಾಗ – B

Answer any 3 of the following questions :

ಈ ಕೆಳಗಿನ ಯಾವುದೇ ಮೂರು ಪ್ರಶ್ನೆಗಳಿಗೆ ಉತ್ತರಿಸಿರಿ:

2. Distinguish between services and products.
ಸೇವೆಗಳ ಮತ್ತು ವಸ್ತುಗಳ ನಡುವಿನ ಅಂತರವನ್ನು ಬರೆಯಿರಿ.
3. Explain in brief reasons for growth in services marketing.
ಸೇವಾ ಮಾರಾಟ ಪ್ರಕ್ರಿಯೆಯ ಬೆಳವಣಿಗೆಯ ಕಾರಣಗಳನ್ನು ಸಂಕ್ಷಿಪ್ತವಾಗಿ ವಿವರಿಸಿರಿ.

4. Explain in brief the stages in New Services Development Process.

ಹೊಸ ರೀತಿಯ ಸೇವೆಯ ಅಭಿವೃದ್ಧಿಯ ಹಂತಗಳನ್ನು ವಿವರಿಸಿರಿ.

5. Explain the benefits and challenges of Franchising.

ಫ್ರಾಂಚೈಸಿಂಗಿನ ಅನುಕೂಲತೆಗಳನ್ನು ಹಾಗೂ ಅನಾನುಕೂಲತೆಗಳನ್ನು ವಿವರಿಸಿರಿ.

6. Explain the importance of Services Quality.

• ಸೇವಾ ಗುಣಮಟ್ಟದ ಮಹತ್ವವನ್ನು ವಿವರಿಸಿರಿ.

7. Explain briefly the objectives of pricing.

ಬೆಲೆ ನಿರ್ಧಾರಣೆಯ ಉದ್ದೇಶಗಳನ್ನು ಸಂಕ್ಷಿಪ್ತವಾಗಿ ವಿವರಿಸಿರಿ.

SECTION – C

(3×15=45)

ವಿಭಾಗ – C

Question No. 13 is **compulsory** (Case study). Answer **any two** of the remaining.

ಪದವಿಮೂರನೆಯ ಪ್ರಶ್ನೆ ಕಡ್ಡಾಯವಾಗಿರುತ್ತದೆ. ಉಳಿದವುಗಳಿಂದ ಬೇಕಾದ ಎರಡು ಪ್ರಶ್ನೆಗಳಿಗೆ ಉತ್ತರಿಸಿರಿ.

8. Define marketing of services and explain the characteristics of services.

ಸೇವೆಗಳ ಮಾರಾಟ ಪ್ರಕ್ರಿಯೆಯನ್ನು ವ್ಯಾಖ್ಯಾನಿಸಿ ಹಾಗೂ ಸೇವೆಗಳ ಲಕ್ಷಣಗಳನ್ನು ವಿವರಿಸಿರಿ.

9. Explain the stages of service development process.

ಸೇವೆಗಳ ಅಭಿವೃದ್ಧಿಯ ವಿಧಿಗಳ ಹಂತಗಳನ್ನು ವಿವರಿಸಿರಿ.

10. Explain the various pricing strategies in services marketing.

ಸೇವೆಗಳ ಮಾರಾಟದಲ್ಲಿ ಅಳವಡಿಸುವ ಬೆಲೆ ನಿರ್ಧಾರಣೆಯ ತಂತ್ರಗಳನ್ನು ವಿವರಿಸಿರಿ.

11. Explain Services Life Cycle with a neat diagram.

ಸೇವಾ ಜೀವನ ಚಕ್ರವನ್ನು ಸೂಕ್ತ ಚಿತ್ರದೊಂದಿಗೆ ವಿವರಿಸಿರಿ.



12. Explain the factors influencing customer behaviour in services marketing.
ಸೇವೆಗಳ ಮಾರಾಟದಲ್ಲಿ ಗ್ರಾಹಕರ ನಡವಳಿಕೆಯ ಮೇಲೆ ಪ್ರಭಾವ ಬೀರುವ ಅಂಶಗಳನ್ನು ವಿವರಿಸಿರಿ.

13. Case study :

ಪ್ರಕರಣ ಅಧ್ಯಯನ :

You have launched a new telecommunication company. What are the unique services you would like to offer to the public and also state the advertising strategies you would like to adopt.

ನೀವು ಒಂದು ಹೊಸ ಟೆಲಿಕಮ್ಯುನಿಕೇಶನ್ ಕಂಪನಿಯನ್ನು ಸ್ಥಾಪಿಸಿದ್ದೀರಿ. ಕಾರಣ ನೀವು ಯಾವ ಯಾವ ವಿಶಿಷ್ಟ ಸೇವೆಗಳನ್ನು ಸಾರ್ವಜನಿಕರಿಗೆ ನೀಡಲು ಬಯಸುತ್ತೀರಿ ಹಾಗೂ ಯಾವ ಯಾವ ಜಾಹೀರಾತಿನ ತಂತ್ರಗಳನ್ನು ಅನುಸರಿಸಬಯಸುತ್ತೀರಿ.



SIXTH SEMESTER B.COM. (REVISED) DEGREE EXAMINATION,
MAY 2017

INCOME TAX LAW AND PRACTICE – II

Time : 3 Hours]

[Max. Marks : 80

- Instructions :**
- 1) Answer **all** questions with the strict observation of inner choice in **each** Section.
 - 2) Use of simple calculator is **allowed**.
 - 3) Question **13** case study analysis is **compulsory**.

SECTION – A

1. Answer **any ten** of the following :

- a) What is short-term capital gain ?
- b) Give formula for calculating indexed cost of acquisition.
- c) Give any four incomes generally chargeable under the head Income from Other Sources u/s 56(i).
- d) Who can claim deduction u/s 80 D and how much ?
- e) What is adjusted gross total income ?
- f) What do you mean by tax-free commercial securities ?
- g) How do you treat the following donations given by an individual u/s 80 G ?
 - i) Books worth Rs. 10,000 donated to an approved college.
 - ii) Donation of Rs. 25,000 given to National Defence Fund.
- h) How do you treat the share of income received by an individual from Hindu Undivided Family ?
 - i) State any two permissible deductions allowed u/s 80 to Firm.
 - j) What is set off of losses ?
- k) Name any two income tax authorities.
 - l) Expand PAN and TAN.

(10×2=20)

[P.T.O.]



SECTION – B

Answer **any three** of the following :

2. Mr. Basavraj had purchased a residential house for Rs. 2,32,000 in 1983-84. On 15th August 2015 he sold this house for Rs. 27,00,000. He purchased a new residential house for Rs. 5,00,000 on 15-3-2016. The Cost Inflation Index for financial years were 1983-84 – 116 and 2015-16 – 1081.

Compute his taxable capital gains for the Assessment Year 2016-17.

3. Mrs. Shruti submits the following information for the Previous Year 2015-16.

- a) Income from salary Rs. 90,000.
- b) Loss from self occupied property Rs. 40,000.
- c) Business loss Rs. 1,00,000.
- d) Income from interest from Bank Rs. 50,000.
- e) Winning from lottery (net) Rs. 35,000.

Compute her gross total income for the Assessment Year 2016-2017.

4. Mr. Anil's investment for the Previous Year 2015-2016 were as follows.

- a) Rs. 20,000 9% Govt. securities.
- b) Rs. 40,000 12% municipal debentures.
- c) Rs. 1,50,000 10% debentures of Textile Mill Company Ltd.
- d) Rs. 80,000 10% Preference shares in Indian Company.
- e) Rs. 50,000 10% fixed deposit of State Bank of India.

The Bank charges Rs. 400 as commission for collecting interest. Mr. Anil paid Rs. 500 being interest on loan taken for the purpose of buying debentures of Textile Mill Company Ltd. Compute his Income from Other Sources for the Assessment Year 2016-2017.

5. From the particulars given below, calculate the amount of deduction allowable in the case of following individuals under Section 80 C.

	Mr. Arun Rs.	Mr. Ashok Rs.
Life Insurance premium paid		
On own life	20,000	30,000
On brother's life	10,000	8,000
On wife's life	15,000	—
Contribution to Public Provident Fund	24,000	16,000
Repayment of housing loan	70,000	25,000
Payment of daughter's tuition fees	20,000	30,000

6. Ramesh and Mahesh are working partners in a professional firm, sharing profits and losses in the ratio of 3 : 2. The Profit and Loss Account of the firm for the year ended 31-3-2016 showed a net profit of Rs. 19,500 after charging the following.

a) Interest on capital at 14%

 Ramesh Rs. 10,500

 Mahesh Rs. 10,500

b) Salary to partners

 Ramesh Rs. 67,500

 Mahesh Rs. 67,500

Compute the Professional Income of the firm for the Assessment Year 2016-2017.

7. Describe briefly the powers of Income Tax Officer.

(3×5=15)

SECTION – C

Answer any three questions. Question No. 13 is compulsory.

8. From the following information furnished by Mr. Vijay compute his capital gains for Assessment Year 2016-2017.

Particulars	Residential	Jewellery	Non Listed
	House		shares
	Rs.	Rs.	Rs.
Cost of acquisition	10,00,000	12,00,000	2,00,000
Year of acquisition	1972-73	1969-70	1993-94
Cost of additions	2,00,000	2,00,000	1,00,000
Year of additions	1977-78	1979-80	2004-05
Cost of improvement	1,40,000	76,500	–
Year of improvement	1986-87	1985-86	–
Selling expenses	20,000	–	5,000
Sales proceeds	1,55,09,800	1,50,62,500	15,48,000
Year of sale	2015-16	2015-16	2015-16

The fair market value of the house property and jewellery on 1-4-1981 was Rs. 12,00,000 and Rs. 14,00,000 respectively.

He has purchased new residential house costing Rs. 8,00,000 on 3-2-2015. The Cost Inflation Index were :

1981-82 : 100, 1985-86 : 133, 1986-87 : 140, 1993-94 : 244, 2004-05 : 480 and 2015-16 : 1081.

9. Shri Rajesh furnishes the following particulars of his income relating to P.Y. 2015-16.
- Rs. 20,000 Interest on 10% tax free bonds of 'B' Ltd.
 - Rs. 5,000 Dividend from Tata Ltd.
 - Rs. 8,000 Dividend from Foreign company
 - Rs. 5,000 Dividend from Co-operative Society
 - Rs. 2,000 Interim dividend at 10% on shares of Reliance Industries
 - Rs. 30,000 Directors Fees
 - Rs. 25,000 Interest on term deposits of Bank

- h) Rs. 8,000 Family pension amount
- i) Rs. 25,000 Royalties from mining (expenses Rs. 3,000)
- j) Rs. 18,000 Income from letting machinery and furniture
- k) Rs. 12,000 Rent received on subletting house (Rent paid Rs. 6,000)
- l) Rs. 35,000 Winning from lottery (Net)
- m) Rs. 7,000 Winning from card games (Net)

On 1-11-2016 he purchased capital investment bond worth Rs. 60,000 for which he borrowed Rs. 50,000 at 10% interest p.a.

He claims the following expenses :

- i) Collection charges of dividend Rs. 800 (on foreign company dividend)
- ii) Interest on loan taken for purchase of shares Rs. 2,000
- iii) Interest on loan taken for the purchase of capital investment bond Rs. 2,000
- iv) Repairs, insurance and depreciation amounting to Rs. 8,000 on let out machinery
- v) Loss on card games Rs. 5,000.

Compute Income from Other Sources for A.Y. 2016-17.

10. Income of Vinayak for P.Y. 2015-16 is as follows :

	Rs.
Income from salary	2,40,000
Income from LOP	1,00,000
Loss from SOP (-)	50,000
Loss from speculation (-)	45,000
Income from business (before depreciation)	3,50,000
Income from capital gain	70,000
Current year depreciation	1,00,000
Stake money received	80,000
Loss from owning and maintaining race horse (-)	60,000

He wants to adjust the following brought forward losses and expenses.

Loss on non speculative business for A.Y. 2013-14 Rs. 1,00,000.

Unabsorbed depreciation of 2010-11 Rs. 1,00,000.

Compute his total income for A.Y. 2016-17.



11. Vaibhav furnishes the following particulars for P.Y. 2015-16. Compute the allowable deductions u/s 80 from gross total income for A.Y. 2016-17. His gross total income was Rs. 20,00,000.

- 1) Life insurance premium paid Rs. 40,000 on the policy of Rs. 1,50,000 taken on 1-1-2012.
- 2) Contributed Rs. 40,000 to public provident fund.
- 3) Investment in NSC (VIII issue) Rs. 50,000.
- 4) Paid for LIC pension plan Rs. 40,000.
- 5) He spent Rs. 70,000 on medical treatment of his widowed sister who is severely disabled and dependent on him.
- 6) He had borrowed Rs. 2,00,000 for his son's higher education 2 years back and interest on it paid during P.Y. Rs. 20,000.
- 7) He took insurance policy on the health of his family with a father of 75 years old and paid insurance premium of Rs. 40,000 by cheque.
- 8) a) Donations to approved temple Rs. 30,000
b) Donations to notified university Rs. 20,000
c) Donations to municipality for family planning promotion Rs. 30,000

12. Mr. Vinay furnishes the following information for P.Y. ended 31-3-2016.

- a) He is employed in a private company. During the year his basic salary was Rs. 25,000 p.m. He received 20% of basic salary as Dearness Allowance. He also received HRA at 10% of basic salary.

Following were the deductions from his salary.

- i) Life insurance premium of Rs. 30,000 on a policy of Rs. 5,00,000 which was issued prior to 1-4-2012.
- ii) Professional tax Rs. 200 p.m.
- b) He is owner of a house consisting of two equal units. He retained the I unit for his use and II house is let out at a monthly rent of Rs. 4,500. The municipal value of the house is Rs. 80,000 and municipal tax paid is 10% of municipal value. During the year house loan repaid amounted to Rs. 40,000 which included interest on loan of Rs. 10,000. The letout unit remained vacant for 2 months.

- c) His income from other sources were
 - i) Winning from lotteries Rs. 21,000 (Net).
 - ii) Interest on Bank term deposits Rs. 10,000 (Gross).
 - iii) Interest on debentures of 'X' Co. Ltd. Rs. 5,400 (Listed).
 - iv) Dividend from Co-operative Society Rs. 5,000.

He has made following payments during the year :

- 1) Donations to Prime Minister's National Relief Fund Rs. 10,000.
- 2) For repairs of notified temple Rs. 8,500.

Compute his total income for A.Y. 2016-17.

13. Case Study (**Compulsory**) :

X, Y and Z are partners sharing profit and losses in the ratio of 6 : 4 : 2. The Profit and Loss Account for the year ending 31-3-2016 showed a profit of Rs. 52,000. Apart from allowable expenses the following are also debited to Profit and Loss Account.

- a) Interest on capital at 15% p.a. A – Rs. 1,800, B – Rs. 1,500 and C – Rs. 800.
- b) Salary of partners
A – Rs. 20,000, B – Rs. 14,000 and C – Rs. 26,000
- c) Loss from sale of car Rs. 7,000.
- d) Depreciation Rs. 8,000. But as per the rules only Rs. 7,000 is allowed.

Also the following incomes have been credited to Profit and Loss Account.

- a) Bad debts recovered ($\frac{1}{2}$ of which allowed earlier) Rs. 6,000.
- b) Income from speculation Rs. 8,000.

You are required to answer the following questions for A. Y. 2016-2017.

- 1) What is the total income of the firm when conditions of Sections 184 and 40 (b) are satisfied ?
- 2) What is the total income of the firm when conditions of Section 184 and 40 (b) are not satisfied ?

(3x15=45)



ಕನ್ನಡ ಆವೃತ್ತಿ

- ಸೂಚನೆಗಳು :
- 1) ಆಂತರಿಕ ಆಯ್ಕೆಗಳಿಗೆ ಒಳಪಟ್ಟು ಎಲ್ಲಾ ವಿಭಾಗಗಳನ್ನು ಉತ್ತರಿಸಿರಿ.
 - 2) ಸಾದಾ ಕ್ಯಾಲ್ಕುಲೇಟರ್ ಉಪಯೋಗಿಸಬಹುದು.
 - 3) ಪ್ರಶ್ನೆ 13 ಕಡ್ಡಾಯವಾಗಿದೆ.

ವಿಭಾಗ - ಅ

1. ಈ ಕೆಳಗಿನವುಗಳಲ್ಲಿ ಬೇಕಾದ ಹತ್ತು ಪ್ರಶ್ನೆಗಳಿಗೆ ಉತ್ತರಿಸಿರಿ:
 - a) ಅಲ್ಪಾವಧಿ ಬಂಡವಾಳ ಲಾಭವೆಂದರೇನು ?
 - b) ಸೂಚ್ಯಂಕ ನಿರ್ದೇಶಿತ ವಿರೀದಿ ವೇತ್ಸವನ್ನು ಲೆಕ್ಕಹಾಕುವ ಸೂತ್ರವನ್ನು ನೀಡಿರಿ.
 - c) ಕಲಂ 56(i) ಇತರ ಮೂಲಗಳಿಂದ ಬಂದ ಆದಾಯಗಳ ಅಡಿಯಲ್ಲಿ ಸಾಮಾನ್ಯವಾಗಿ ತೆರಿಗೆ ಆಕರಿಸಬಹುದಾದ ನಾಲ್ಕು ಆದಾಯಗಳನ್ನು ಹೆಸರಿಸಿ.
 - d) ಕಲಂ 80 D ಪ್ರಕಾರ ಯಾರು ಕಡಿತವನ್ನು ಪಡೆಯಬಹುದು ಮತ್ತು ಅದರ ಮೊತ್ತವೆಷ್ಟು ?
 - e) ಪರಿಷ್ಕರಿಸಿದ ಸ್ಥೂಲ ಒಟ್ಟು ಆದಾಯ ಎಂದರೇನು ?
 - f) ತೆರಿಗೆ ಮುಕ್ತ ವಾಣಿಜ್ಯ ಭದ್ರತೆಗಳೆಂದರೇನು ?
 - g) ಕಲಂ 80 G ಪ್ರಕಾರ ಒಬ್ಬ ವ್ಯಕ್ತಿಯು ಈ ಕೆಳಗಿನವುಗಳಿಗೆ ಕೊಟ್ಟ ದೇಣಿಗೆಗಳನ್ನು ಹೇಗೆ ಪರಿಗಣಿಸುವಿರಿ ?
 - i) ಮಾನ್ಯತೆ ಪಡೆದ ಕಾಲೇಜಿಗೆ 10,000 ರೂಪಾಯಿಗಳ ಕಿಮ್ಮತ್ತಿನ ಪುಸ್ತಕಗಳನ್ನು ದೇಣಿಗೆ ಕೊಟ್ಟಿದ್ದಾನೆ.
 - ii) ರಾಷ್ಟ್ರೀಯ ರಕ್ಷಣಾ ನಿಧಿಗೆ 25,000 ರೂಪಾಯಿಗಳನ್ನು ದೇಣಿಗೆ ಕೊಟ್ಟಿದ್ದಾನೆ.
 - h) ಹಿಂದೂ ಅವಿಭಕ್ತ ಕುಟುಂಬದ ಆದಾಯದ ಭಾಗವನ್ನು ಒಬ್ಬ ವ್ಯಕ್ತಿಯು ಪಡೆದಾಗ ಹೇಗೆ ಪರಿಗಣಿಸುವಿರಿ ?
 - i) ಪಾಲುಗಾರಿಕೆ ಸಂಸ್ಥೆಗೆ ಕಲಂ 80 ಅನ್ವಯ ಲಭ್ಯವಿರುವ ಯಾವುದೇ ಎರಡು ಕಡಿತಗಳನ್ನು ತಿಳಿಸಿರಿ.
 - ii) ನಷ್ಟದ ಹೊಂದಾಣಿಕೆ ಎಂದರೇನು ?
 - k) ಯಾವುದೇ ಎರಡು ಆದಾಯ ತೆರಿಗೆ ಅಧಿಕಾರಿ ವರ್ಗಗಳನ್ನು ನೀಡಿರಿ.
 - l) ವಿಸ್ತರಿಸಿರಿ ಪಿ.ಎ.ಎನ್. (PAN) ಮತ್ತು ಟಿ.ಎ.ಎನ್. (TAN). (10×2=20)

ವಿಭಾಗ- ಬ

ಬೇಕಾದ ಮೂರು ಪ್ರಶ್ನೆಗಳಿಗೆ ಉತ್ತರಿಸಿರಿ:

2. 1983-84 ನೇ ಸಾಲಿನಲ್ಲಿ ಮಿ. ಬಸವರಾಜರವರು ರೂ. 2,32,000 ಕ್ಕೆ ಒಂದು ವಾಸದ ಮನೆಯನ್ನು ಖರೀದಿಸಿದರು. 15 ನೇ ಆಗಸ್ಟ್ 2015 ಕ್ಕೆ ಆ ಮನೆಯನ್ನು ಅವರು ರೂ. 27,00,000 ಕ್ಕೆ ಮಾರಾಟ ಮಾಡಿದ್ದಾರೆ. ಅವರು 15 ನೇ ಮಾರ್ಚ್ 2016 ರಂದು ಹೊಸ ವಾಸದ ಮನೆಯನ್ನು ರೂ. 5,00,000 ನೀಡಿ ಖರೀದಿಸಿದ್ದಾರೆ.

ವೆಚ್ಚ ಏರಿಕೆ ಸೂಚ್ಯಂಕಗಳು: 1983-84 - 116 ಮತ್ತು 2015-16 - 1081.

2016-17 ಕರಾಕರಣ ವರ್ಷಕ್ಕೆ ಅವರ ತೆರಿಗೆಗೆ ಒಳಪಡುವ ಬಂಡವಾಳ ಗಳಿಕೆಯನ್ನು ಲೆಕ್ಕ ಮಾಡಿರಿ.

3. ಶ್ರೀಮತಿ ಶ್ರುತಿ ಅವರು ಆದಾಯ ವರ್ಷ 2015-16 ಕ್ಕೆ ಸಂಬಂಧಿಸಿದಂತೆ ಈ ಕೆಳಗಿನ ಮಾಹಿತಿಯನ್ನು ನೀಡಿರುತ್ತಾರೆ:

a) ವೇತನ ಆದಾಯ ರೂ. 90,000.

b) ಸ್ವಂತ ವಾಸದ ಮನೆಯ ನಷ್ಟ ರೂ. 40,000.

c) ವ್ಯಾಪಾರ ನಷ್ಟ ರೂ. 1,00,000.

d) ಬ್ಯಾಂಕ್ ಬಡ್ಡಿ ಆದಾಯ ರೂ. 50,000.

e) ಲಾಟರಿ ಆದಾಯ (ನಿವ್ವಳ) ರೂ. 35,000.

ಶ್ರೀಮತಿ ಶ್ರುತಿ ಅವರ ತೆರಿಗೆ ವರ್ಷ 2016-2017 ಕ್ಕೆ ಕಡಿತ ಪೂರ್ವ ಆದಾಯವನ್ನು ಲೆಕ್ಕ ಮಾಡಿರಿ.

4. ಆದಾಯ ವರ್ಷ 2015-2016 ಕ್ಕೆ ಶ್ರೀ ಅನಿಲ ಅವರ ಹೂಡಿಕೆಗಳು ಈ ಕೆಳಗಿನಂತೆ ಇರುತ್ತದೆ:

a) ರೂ. 20,000 9% ಸರ್ಕಾರಿ ಭದ್ರತೆಗಳು

b) ರೂ. 40,000 12% ಮುನಿಸಿಪಲ್ ಸಾಲಪತ್ರಗಳು

c) ರೂ. 1,50,000 10% ಟೆಕ್ಸ್ಟೈಲ್ ಮಿಲ್ ಕಂ. ಲಿ. ಸಾಲಪತ್ರಗಳು

d) ರೂ. 80,000 10% ಭಾರತೀಯ ಕಂಪನಿಯ ಆದ್ಯತಾ ಶೇರುಗಳು

e) ರೂ. 50,000 10% ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಮುದ್ದತಿ ಠೇವಣಿ.

ಬಡ್ಡಿ ಸಂಗ್ರಹಕ್ಕಾಗಿ ಬ್ಯಾಂಕಿನ ಕಮಿಷನ್ ರೂ. 400 ಆಗಿದೆ. ಮಿ. ಅನಿಲರವರು ಟೆಕ್ಸ್ಟೈಲ್ ಕಂ.

ಡಿಬೆಂಚರ್ ಖರೀದಿ ಸಾಲದ ಮೇಲೆ ರೂ. 500 ಬಡ್ಡಿಯನ್ನು ಪಾವತಿಸಿರುತ್ತಾರೆ.

ತೆರಿಗೆ ವರ್ಷ 2016-2017 ಕ್ಕೆ ಶ್ರೀ ಅನಿಲರವರ ಇತರೇ ಮೂಲಗಳ ಆದಾಯವನ್ನು ಲೆಕ್ಕ ಹಾಕಿರಿ.



5. ಸೆಕ್ಷನ್ 80 C ಪ್ರಕಾರ ಈ ಕೆಳಗಿನ ವ್ಯಕ್ತಿಗಳಿಗೆ ದೊರೆಯಬಹುದಾದ ಕಡಿತವನ್ನು ಲೆಕ್ಕ ಹಾಕಿರಿ.

	ಮಿ. ಅರುಣ ರೂ.	ಮಿ. ಅಶೋಕ ರೂ.
ಜೀವ ವಿಮಾ ಕಂತು ಪಾವತಿಸಿದ್ದು		
ಸ್ವಂತ ಜೀವದ ಮೇಲೆ	20,000	30,000
ಸಹೋದರನ ಜೀವದ ಮೇಲೆ	10,000	8,000
ಪತ್ನಿಯ ಜೀವದ ಮೇಲೆ	15,000	-
ಸಾರ್ವಜನಿಕ ಭವಿಷ್ಯ ನಿಧಿ ವಂತಿಗೆ	24,000	16,000
ಮನೆ ಸಾಲ ಮರುಪಾವತಿ	70,000	25,000
ಮಗಳ ವಿದ್ಯಾಭ್ಯಾಸದ ಬೋಧನಾ ಶುಲ್ಕ ಪಾವತಿ	20,000	30,000

6. ರಮೇಶ ಮತ್ತು ಮಹೇಶ ಇವರಿಬ್ಬರೂ ವೃತ್ತಿಪರ ಪಾಲುದಾರಿಕೆ ಸಂಸ್ಥೆಯಲ್ಲಿ ಕಾರ್ಯನಿರತ ಪಾಲುದಾರರಾಗಿದ್ದಾರೆ. ಅವರು 3 : 2 ರ ಅನುಪಾತದಲ್ಲಿ ಲಾಭ ಮತ್ತು ಹಾನಿಯನ್ನು ಹಂಚಿಕೊಳ್ಳುತ್ತಾರೆ. 31-3-2016 ಕ್ಕೆ ಕೊನೆಗೊಳ್ಳುವಂತೆ ಸಂಸ್ಥೆಯ ಲಾಭ ಮತ್ತು ಹಾನಿ ಖಾತೆಯು ಈ ಕೆಳಗಿನ ಮೊತ್ತವನ್ನು ಕಳೆದ ನಂತರ ರೂ. 19,500 ನಿವ್ವಳ ಲಾಭ ತೋರಿಸುತ್ತದೆ.

a) ಬಂಡವಾಳದ ಮೇಲಿನ ಬಡ್ಡಿ ಶೇ. 14 ರಂತೆ

ರಮೇಶ ರೂ. 10,500

ಮಹೇಶ ರೂ. 10,500

b) ಪಾಲುದಾರರ ವೇತನ

ರಮೇಶ ರೂ. 67,500

ಮಹೇಶ ರೂ. 67,500

ಆದಾಯ ವರ್ಷ 2016-2017 ಕ್ಕೆ ವೃತ್ತಿಪರ ಸಂಸ್ಥೆಯ ವೃತ್ತಿ ಆದಾಯವನ್ನು ಲೆಕ್ಕ ಹಾಕಿರಿ.

7. ಆದಾಯ ತೆರಿಗೆ ಅಧಿಕಾರಿಗಳ ಅಧಿಕಾರವನ್ನು ಸಂಕ್ಷಿಪ್ತವಾಗಿ ವಿವರಿಸಿರಿ.

(3×5=15)



ವಿಭಾಗ - ಕ

ಬೇಕಾದ ಮೂರು ಪ್ರಶ್ನೆಗಳಿಗೆ ಉತ್ತರಿಸಿರಿ. ಪ್ರಶ್ನೆ 13 ಕಡಾಯ.

8. ಶ್ರೀ ವಿಜಯರವರ ಈ ಕೆಳಗಿನ ಮಾಹಿತಿಯನ್ನು ಆಧರಿಸಿ 2016-2017 ಕರಾಕರಣೆ ವರ್ಷಕ್ಕೆ ತೆರಿಗೆಗೆ ಒಳಪಡುವ ಬಂಡವಾಳ ಗಳಿಕೆಯನ್ನು ಕಂಡುಹಿಡಿಯಿರಿ.

ವಿವರಗಳು	ವಾಸದ ಮನೆ ರೂ.	ಆಭರಣಗಳು ರೂ.	ಪಟ್ಟಿಯಲ್ಲಿ ಇಲ್ಲದ ಶೇರುಗಳು ರೂ.
ಖರೀದಿ ವೆಚ್ಚ	10,00,000	12,00,000	2,00,000
ಖರೀದಿ ವರ್ಷ	1972-73	1969-70	1993-94
ಹೆಚ್ಚುವರಿ ವೆಚ್ಚ	2,00,000	2,00,000	1,00,000
ಹೆಚ್ಚುವರಿ ವೆಚ್ಚದ ವರ್ಷ	1977-78	1979-80	2004-05
ಸುಧಾರಣೆ ವೆಚ್ಚ	1,40,000	76,500	-
ಸುಧಾರಣೆ ವೆಚ್ಚದ ವರ್ಷ	1986-87	1985-86	-
ಮಾರಾಟದ ಖರ್ಚು	20,000	-	5,000
ಮಾರಾಟದ ಬೆಲೆ	1,55,09,800	1,50,62,500	15,48,000
ಮಾರಾಟದ ವರ್ಷ	2015-16	2015-16	2015-16

ದಿನಾಂಕ 1-4-1981 ರಂದು ವಾಸದ ಮನೆ ಮತ್ತು ಆಭರಣಗಳ ನೈಜ ಮಾರುಕಟ್ಟೆ ಬೆಲೆಯು ಅನುಕ್ರಮವಾಗಿ ರೂ. 12,00,000 ಮತ್ತು ರೂ. 14,00,000 ಆಗಿರುತ್ತದೆ.

ಅವರು ದಿನಾಂಕ 3-2-2015 ರಂದು ರೂ. 8,00,000 ಮೌಲ್ಯದ ವಾಸದ ಮನೆಯನ್ನು ಖರೀದಿಸಿದ್ದಾರೆ.

ವೆಚ್ಚ ಹಣದುಬ್ಬರ ಸೂಚ್ಯಂಕ: 1981-82 ಕ್ಕೆ 100, 1985-86 ಕ್ಕೆ 133, 1986-87 ಕ್ಕೆ 140, 1993-94 ಕ್ಕೆ 244, 2004-05 ಕ್ಕೆ 480 ಮತ್ತು 2015-16 ಕ್ಕೆ 1081 ಆಗಿರುತ್ತದೆ.



9. 2015-16 ನೇ ಹಣಕಾಸು ವರ್ಷಕ್ಕೆ ಸಂಬಂಧಿಸಿದಂತೆ ಈ ಕೆಳಗಿನ ಆದಾಯದ ವಿವರಗಳನ್ನು ಶ್ರೀ ರಾಜೇಶ್‌ವರರು ಸಲ್ಲಿಸಿದ್ದಾರೆ.

- a) B ನಿಯಮಿತದ ಶೇ. 10 ರ ತೆರಿಗೆ ಮುಕ್ತ ಬಾಂಡುಗಳ ಮೇಲಿನ ಬಡ್ಡಿ ರೂ. 20,000
 - b) ಟಾಟಾ ಕಂಪನಿಯಿಂದ ಬಂದ ಲಾಭಾಂಶ ರೂ. 5,000
 - c) ವಿದೇಶಿ ಕಂಪನಿಯಿಂದ ಬಂದ ಲಾಭಾಂಶ ರೂ. 8,000
 - d) ಸಹಕಾರಿ ಸಂಘಗಳಿಂದ ಬಂದ ಲಾಭಾಂಶ ರೂ. 5,000
 - e) ರಿಲಾಯನ್ಸ್ ಇಂಡಸ್ಟ್ರೀಸ್ ಶೇರುಗಳ ಮೇಲೆ ಶೇ. 10 ರಂತೆ ಬಂದ ಮಧ್ಯಾವಧಿ ಲಾಭಾಂಶ ರೂ. 2,000
 - f) ನಿರ್ದೇಶಕರ ಫೀ ರೂ. 30,000
 - g) ಬ್ಯಾಂಕಿನಲ್ಲಿರುವ ಅವಧಿ ಠೇವಣಿ ಮೇಲಿನ ಬಡ್ಡಿ ರೂ. 25,000
 - h) ಕುಟುಂಬ ಪಿಂಚಣಿ ಮೊತ್ತ ರೂ. 8,000
 - i) ಗಣಿಗಳಿಂದ ಬಂದ ರಾಜಧನ (ಖರ್ಚುಗಳು ರೂ. 3,000) ರೂ. 25,000
 - j) ಯಂತ್ರಗಳು ಮತ್ತು ಪೀಠೋಪಕರಣಗಳನ್ನು ಬಾಡಿಗೆ ನೀಡಿದುದರಿಂದ ಬಂದ ಆದಾಯ ರೂ. 18,000
 - k) ಮನೆಯನ್ನು ಪುನಃ ಬಾಡಿಗೆಗೆ ನೀಡಿದ್ದರಿಂದ ಬಂದ ಬಾಡಿಗೆ (ರೂ. 6,000ಕ್ಕೆ ಬಾಡಿಗೆಗೆ ಪಡೆಯಲಾಗಿದೆ) ರೂ. 12,000
 - l) ಲಾಟರಿಯಿಂದ ಗೆದ್ದ ಬಹುಮಾನ ರೂ. 35,000 (ನಿವ್ವಳ)
 - m) ಕಾರ್ಡ್ ಆಟದಿಂದ ಗೆದ್ದ ಬಹುಮಾನ ರೂ. 7,000 (ನಿವ್ವಳ)
- ದಿನಾಂಕ 1-11-2016 ರಂದು ರೂ. 60,000 ಮೌಲ್ಯದ ಕೆಪಿಟಲ್ ಇನ್‌ವೆಸ್ಟ್‌ಮೆಂಟ್ ಬಾಂಡನ್ನು ಖರೀದಿಸಿದ್ದಾರೆ. ಅದಕ್ಕಾಗಿ ರೂ. 50,000 ಶೇ. 10 ಬಡ್ಡಿ ದರದ ಸಾಲವನ್ನು ಮಾಡಿದ್ದಾರೆ. ಅವರು ಈ ಕೆಳಗಿನ ಖರ್ಚುಗಳನ್ನು ಮಾಡಿದ್ದಾರೆ.
- i) ಡಿವಿಡೆಂಡ್ ಸಂಗ್ರಹಣಾ ವೆಚ್ಚ ರೂ. 800 (ವಿದೇಶೀ ಕಂಪನಿ ಲಾಭಾಂಶದ ಮೇಲೆ)
 - ii) ಶೇರು ಖರೀದಿ ಮೇಲಿನ ಸಾಲದ ಬಡ್ಡಿ ರೂ. 2,000
 - iii) ಕೆಪಿಟಲ್ ಇನ್‌ವೆಸ್ಟ್‌ಮೆಂಟ್ ಬಾಂಡ್ ಖರೀದಿಗೆ ಮಾಡಿದ ಸಾಲದ ಬಡ್ಡಿ ರೂ. 2,000
 - iv) ಬಾಡಿಗೆಗೆ ನೀಡಿದ ಯಂತ್ರೋಪಕರಣಗಳ ರಿಪೇರಿ, ವಿಮೆ ಮತ್ತು ಸವಕಳಿಗಳ ಒಟ್ಟು ಮೊತ್ತ ರೂ. 8,000
 - v) ಕಾರ್ಡ್ ಆಟಗಳಿಂದ ಆದ ನಷ್ಟ ರೂ. 5,000.
- 2016-17 ನೇ ಸಾಲಿನ ಇತರ ಮೂಲಗಳ ಆದಾಯವನ್ನು ಲೆಕ್ಕ ಹಾಕಿರಿ.



10. ವಿನಾಯಕರವರ 2015-16 ನೇ ಹಣಕಾಸು ವರ್ಷದ ಆದಾಯಗಳು ಈ ಕೆಳಗಿನಂತಿವೆ :

	ರೂ.
ಸಂಬಳದ ಆದಾಯ	2,40,000
ಬಾಡಿಗೆಗೆ ನೀಡಿದ ಮನೆಯಿಂದ ಆದಾಯ	1,00,000
ಸ್ವಂತ ವಾಸದ ಮನೆಯಿಂದಾದ ನಷ್ಟ (-)	50,000
ಸ್ಪೆಕ್ಯುಲೇಶನ್ ವ್ಯವಹಾರದಿಂದ ಆದ ನಷ್ಟ (-)	45,000
ವ್ಯವಹಾರದಿಂದ ಬಂದ ಆದಾಯ (ಸವಕಳಿಯ ಪೂರ್ವದಲ್ಲಿ)	3,50,000
ಬಂಡವಾಳ ಗಳಿಕೆ ಆದಾಯ	70,000
ಪ್ರಸಕ್ತ ಸಾಲಿನ ಸವಕಳಿ	1,00,000
ಸ್ಟೇಕ್ ಹಣ ಬಂದಿದ್ದು	80,000
ರೆಸ್ ಕುದುರೆ ಮಾಲಿಕತ್ವ ಮತ್ತು ಸಾಕಿದ್ದರಿಂದ ಆದ ನಷ್ಟ (-)	60,000

ಅವರು ಈ ಕೆಳಗಿನ ಹಿಂದಿನ ವರ್ಷಗಳಿಂದ ಬಾಕಿಯಾಗಿ ಮುಂದುವರಿಸಿಕೊಂಡು ಬಂದ ನಷ್ಟವನ್ನು ಹೊಂದಾಣಿಕೆ ಮಾಡಲು ನಿರ್ಧರಿಸಿದ್ದಾರೆ.

ಸ್ಪೆಕ್ಯುಲೇಶನ್ ಅಲ್ಲದ ಕರಾಕರಣೆ ವರ್ಷ 2013-14 ರ ವ್ಯವಹಾರ ನಷ್ಟ ರೂ. 1,00,000.

2010-11 ನೇ ಸಾಲಿನ ಬಾಕಿ ಸವಕಳಿ ರೂ. 1,00,000.

ಅವರ ಒಟ್ಟು ಆದಾಯವನ್ನು ಕರಾಕರಣೆ ವರ್ಷ 2016-17ಕ್ಕೆ ಲೆಕ್ಕ ಹಾಕಿರಿ.

11. ಶ್ರೀ ವೈಭವ್‌ರವರು ಹಣಕಾಸು ವರ್ಷ 2015-16 ಕ್ಕೆ ಸಂಬಂಧಿಸಿದಂತೆ ಈ ಕೆಳಗಿನ ಮಾಹಿತಿಯನ್ನು ಸಲ್ಲಿಸಿದ್ದಾರೆ. ಕಲಂ 80 ರ ಪ್ರಕಾರ ಒಟ್ಟು ಆದಾಯದಲ್ಲಿ ನೀಡಬಹುದಾದ ಕಡಿತಗಳನ್ನು ಲೆಕ್ಕ ಹಾಕಿರಿ. ಅವರ ಒಟ್ಟು ಆದಾಯ ರೂ. 20,00,000.

- 1) ಜೀವ ವಿಮೆ ಪ್ರೀಮಿಯಂ ಪಾವತಿಸಿದ್ದು ರೂ. 40,000. ಪಾಲಿಸಿಯ ಮೊತ್ತ ರೂ. 1,50,000, ದಿನಾಂಕ 1-1-2012 ರಂದು ಪಡೆದಿದ್ದು.
- 2) ಸಾ.ಭ. ನಿಧಿ (PPF) ಗೆ ವಂತಿಗೆ ನೀಡಿದ್ದು ರೂ. 40,000.
- 3) ರಾ. ಉ.ಪತ್ರ (NSC) VIII ನೇ ಮಾಲಿಕೆಯಲ್ಲಿ ತೊಡಗಿಸಿದ್ದು ರೂ. 50,000.
- 4) ಜೀವ ವಿಮಾ ನಿಗಮದ ಪೆನ್ಷನ್ ಯೋಜನೆಯಲ್ಲಿ ಪಾವತಿಸಿದ್ದು ರೂ. 40,000.
- 5) ತೀವ್ರ ವೈಕಲ್ಯದಿಂದ ಬಳಲುತ್ತಿರುವ ಮತ್ತು ಅವರನ್ನು ಅವಲಂಬಿತರಾದ ವಿಧವೆ ಸಹೋದರಿಯ ವೈದ್ಯಕೀಯ ಆರೈಕೆಗೆ ಖರ್ಚು ಮಾಡಿದ್ದು ರೂ. 70,000.



- 6) 2 ವರ್ಷಗಳ ಹಿಂದೆ ತನ್ನ ಮಕ್ಕಳ ಉನ್ನತ ಶಿಕ್ಷಣ ವ್ಯಾಸಂಗಕ್ಕಾಗಿ ಅವರು ಮಾಡಿದ ಸಾಲ ರೂ. 2,00,000 ಮತ್ತು ಅದರ ಮೇಲಿನ ಬಡ್ಡಿ ಹಣಕಾಸು ವರ್ಷದಲ್ಲಿ ಪಾವತಿ ಮಾಡಿದ್ದು ರೂ. 20,000.
- 7) ಅವರು ತನ್ನ ಕುಟುಂಬ 75 ವರ್ಷ ವಯಸ್ಸಿನ ತಂದೆಯನ್ನೊಳಗೊಂಡು ತೆಗೆದುಕೊಂಡ ಆರೋಗ್ಯ ವಿಮೆಯ ಮೇಲಿನ ಪ್ರೀಮಿಯಂನು ಚೆಕ್ ಮುಖಾಂತರ ಪಾವತಿಸಿದ್ದು ರೂ. 40,000.
- 8) a) ಅನುಮೋದಿತ ದೇವಸ್ಥಾನಕ್ಕೆ ದೇಣಿಗೆ ನೀಡಿದ್ದು ರೂ. 30,000
 b) ಅಧಿಸೂಚಿತ ವಿಶ್ವವಿದ್ಯಾಲಯಕ್ಕೆ ದೇಣಿಗೆ ರೂ. 20,000
 c) ಕುಟುಂಬ ಯೋಜನೆ ಪ್ರೋತ್ಸಾಹಕವಾಗಿ ಮುನಿಸಿಪಾಲಿಟಿಗೆ ನೀಡಿದ ದೇಣಿಗೆ ರೂ. 30,000.
12. ಶ್ರೀ ವಿನಯರವರು ದಿನಾಂಕ 31-3-2016 ರಂದು ಕೊನೆಗೊಳ್ಳುವ ಆದಾಯ ವರ್ಷದ ಈ ಕೆಳಗಿನ ವಿವರಗಳನ್ನು ಒದಗಿಸಿದ್ದಾರೆ:
- a) ಅವರು ಒಂದು ಖಾಸಗಿ ಕಂಪನಿಯಲ್ಲಿ ಉದ್ಯೋಗಿಯಾಗಿದ್ದಾರೆ. ಪ್ರಸ್ತುತ ವರ್ಷದಲ್ಲಿ ಅವರ ಮೂಲ ವೇತನವು ಪ್ರತಿ ತಿಂಗಳಿಗೆ ರೂ. 25,000. ಅವರು ಪ್ರತಿ ತಿಂಗಳಿಗೆ ಮೂಲ ವೇತನದ ಶೇ. 20 ರಷ್ಟು ತುಟ್ಟ ಭತ್ಯೆಯನ್ನು ಪಡೆದಿದ್ದಾರೆ. ಅವರು ಮೂಲ ವೇತನದ ಶೇ. 10 ರಷ್ಟು ಮನೆ ಬಾಡಿಗೆ ಭತ್ಯೆಯನ್ನು ಪಡೆದಿದ್ದಾರೆ.
- ಅವರ ವೇತನದಿಂದ ಈ ಕೆಳಗಿನ ಕಡತಗಳನ್ನು ಮಾಡಲಾಗಿದೆ:
- i) ದಿನಾಂಕ 1-4-2012 ಕ್ಕೂ ಮುಂಚೆ ಹಂಚಿಕೆ ಮಾಡಲಾದ ರೂ. 5,00,000 ಮೌಲ್ಯದ ಪಾಲಿಸಿಯ ಮೇಲೆ ಜೀವ ವಿಮಾ ಕಂತು ರೂ. 30,000
 ii) ವೃತ್ತಿ ತೆರಿಗೆ ಪ್ರತಿ ತಿಂಗಳಿಗೆ ರೂ. 200.
- b) ಅವರು ಎರಡು ಸಮವಾದ ಭಾಗಗಳನ್ನು ಹೊಂದಿದ ಮನೆಯ ಯಜಮಾನರಾಗಿದ್ದು, ಮೊದಲ ಭಾಗವನ್ನು ತನ್ನ ಸ್ವಂತ ಬಳಕೆಗೆ ಇಟ್ಟುಕೊಂಡಿದ್ದಾರೆ. ಎರಡನೆಯ ಭಾಗವನ್ನು ತಿಂಗಳಿಗೆ ರೂ. 4,500 ಬಾಡಿಗೆಗೆ ನೀಡಿದ್ದಾರೆ. ಮನೆಯ ಪುರಸಭೆ ಮೌಲ್ಯ ರೂ. 80,000 ವಾಗಿರುತ್ತದೆ ಮತ್ತು ಪುರಸಭೆ ಮೌಲ್ಯದ ಶೇ. 10 ರಂತೆ ಪುರಸಭೆಯ ಕರವನ್ನು ಪಾವತಿಸಿದ್ದಾರೆ. ಪ್ರಸ್ತುತ ಸಾಲಿನಲ್ಲಿ ಮರುಪಾವತಿಸಿದ ಮನೆ ಸಾಲ ರೂ. 40,000 ವಾಗಿದ್ದು ಅದರಲ್ಲಿ ಸಾಲದ ಮೇಲಿನ ಬಡ್ಡಿ ರೂ. 10,000 ಒಳಗೊಂಡಿದೆ. ಬಾಡಿಗೆ ನೀಡಿದ ಮನೆಯು 2 ತಿಂಗಳು ಖಾಲಿಯಾಗಿ ಇತ್ತು.

- c) ಅವರ ಇತರ ಮೂಲಗಳಿಂದ ಬಂದ ಆದಾಯ ಈ ಕೆಳಗಿನಂತಿದೆ :
- i) ಲಾಟರಿಯಿಂದ ಗೆದ್ದ ಬಹುಮಾನ ರೂ. 21,000 (ನಿವ್ವಳ).
 - ii) ಬ್ಯಾಂಕ್ ಅವಧಿ ಠೇವಣಿ ಮೇಲಿನ ಬಡ್ಡಿ ರೂ. 10,000 (ಸ್ಥೂಲ).
 - iii) 'X' ಕಂಪನಿಯ ಸಾಲಪತ್ರಗಳ ಮೇಲಿನ ಬಡ್ಡಿ ರೂ. 5,400 (ಪಟ್ಟಿಯಲ್ಲಿರುವ).
 - iv) ಸಹಕಾರಿ ಸಂಘಗಳಿಂದ ಬಂದ ಲಾಭಾಂಶ ರೂ. 5,000.

ಅವರು ಪ್ರಸ್ತುತ ವರ್ಷದಲ್ಲಿ ಈ ಕೆಳಗಿನ ಪಾವತಿಗಳನ್ನು ಮಾಡಿದ್ದಾರೆ :

- 1) ಪ್ರಧಾನ ಮಂತ್ರಿ ರಾಷ್ಟ್ರೀಯ ಪರಿಹಾರ ನಿಧಿಗೆ ರೂ. 10,000.
- 2) ಅನುಮೋದಿತ ದೇವಸ್ಥಾನದ ರಿಪೇರಿಗಾಗಿ ರೂ. 8,500.

ಕರಾಕರಣ ವರ್ಷ 2016-17 ನೇ ಸಾಲಿನ ಅವರ ಒಟ್ಟು ಆದಾಯವನ್ನು ಲೆಕ್ಕ ಹಾಕಿರಿ.

13. ಪ್ರಕರಣ ಅಧ್ಯಯನ (ಕಡ್ಡಾಯ ಪ್ರಶ್ನೆ) :

X, Y ಮತ್ತು Z ಪಾಲುದಾರರು ಲಾಭಹಾನಿಯನ್ನು 6 : 4 : 2 ಅನುಪಾತದಲ್ಲಿ ಹಂಚಿಕೊಳ್ಳುತ್ತಾರೆ. 31-3-2016 ರ ಅಂತ್ಯಕ್ಕೆ ಲಾಭ ಹಾನಿ ತಃಖ್ತೆಯು ರೂ. 52,000 ಲಾಭವನ್ನು ತೋರಿಸಿದೆ. ಇತರ ಆಕರಿಸಬಹುದಾದ ಖರ್ಚುಗಳ ಹೊರತಾಗಿ ಈ ಕೆಳಗಿನವುಗಳನ್ನು ಲಾಭ-ಹಾನಿ ಖಾತೆಗೆ ಖರ್ಚು ಹಾಕಲಾಗಿದೆ :

- a) ವಾರ್ಷಿಕ ಶೇ. 15 ರಂತೆ ಬಂಡವಾಳದ ಮೇಲಿನ ಬಡ್ಡಿ A – ರೂ. 1,800, B – ರೂ. 1,500 ಮತ್ತು C – ರೂ. 800.
- b) ಪಾಲುದಾರರ ಸಂಬಳ
A – ರೂ. 20,000, B – ರೂ. 14,000 ಮತ್ತು C – ರೂ. 26,000
- c) ಕಾರು ಮಾರಾಟದಿಂದ ಆದ ನಷ್ಟ ರೂ. 7,000.
- d) ಸವಕಳಿ ರೂ. 8,000 ಆದರೆ ನಿಯಮಾವಳಿಯ ಪ್ರಕಾರ ರೂ. 7,000 ಮಾತ್ರ ಖರ್ಚು ಹಾಕಬಹುದು.

ಅಂತೆಯೇ ಈ ಕೆಳಗಿನ ಆದಾಯಗಳನ್ನು ಲಾಭ-ಹಾನಿ ತಃಖ್ತೆಗೆ ಜಮಾ ಮಾಡಲಾಗಿದೆ :

- a) ಮರು ವಸೂಲಿ ಮಾಡಿದ ಮುಳುಗಿದ ಸಾಲ (1/2 ದಷ್ಟನ್ನು ಈ ಹಿಂದೆ ಅಮಾನ್ಯ ಮಾಡಲಾಗಿತ್ತು) ರೂ. 6,000.
- b) ಸ್ಟೆಕ್ಯುಲೇಶನ್ ವ್ಯವಹಾರದ ಆದಾಯ ರೂ. 8,000.

2016-2017 ಕರಾಕರಣ ಸಾಲಿಗೆ ಸಂಬಂಧಿಸಿದಂತೆ ಈ ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿರಿ.

- 1) ಕಲಂ 184 ಮತ್ತು 40 (b) ಯಲ್ಲಿ ವಿಧಿಸಿದ ನಿಬಂಧನೆಗಳನ್ನು ಪೂರೈಸಿದಲ್ಲಿ ಒಟ್ಟು ಆದಾಯವೆಷ್ಟು?
- 2) ಕಲಂ 184 ಮತ್ತು 40 (b) ಯಲ್ಲಿ ವಿಧಿಸಿದ ನಿಬಂಧನೆಗಳನ್ನು ಪೂರೈಸಲು ವಿಫಲವಾದಲ್ಲಿ ಒಟ್ಟು ಆದಾಯವೆಷ್ಟು ?

(3×15=45)



SIXTH SEMESTER B.COM. DEGREE EXAMINATION, MAY 2017
ECONOMICS
Industrial Economics (Revised)

Time : 3 Hours]

[Max. Marks : 80

- Instructions :** 1) *All sub-questions should be answered at one place continuously.*
 2) *Answer to all Sections should be written in the same answer book.*

- ಸೂಚನೆಗಳು:** 1) ಎಲ್ಲಾ ಉಪ-ಪ್ರಶ್ನೆಗಳಿಗೆ ಒಂದೇ ಕಡೆ ಉತ್ತರ ಬರೆಯಿರಿ.
 2) ಎಲ್ಲಾ ವಿಭಾಗಗಳ ಉತ್ತರಗಳನ್ನು ಒಂದೇ ಉತ್ತರ ಪತ್ರಿಕೆಯಲ್ಲಿ ಬರೆಯಿರಿ.

SECTION – A

ವಿಭಾಗ - ಅ

I. Answer any ten of the following questions in 2-3 sentences each.

ಕೆಳಗಿನವುಗಳಲ್ಲಿ ಪ್ರತಿಯೊಂದಕ್ಕೂ 2-3 ವಾಕ್ಯಗಳಂತೆ ಯಾವುದಾದರೂ ಹತ್ತು ಪ್ರಶ್ನೆಗಳಿಗೆ ಉತ್ತರಿಸಿರಿ.

a) Give the meaning of Industrialization.

ಕೈಗಾರೀಕರಣದ ಅರ್ಥವನ್ನು ಕೊಡಿರಿ.

b) State any two MNC's in India.

ಭಾರತದಲ್ಲಿನ ಯಾವುದಾದರೂ ಎರಡು ಬಹುರಾಷ್ಟ್ರೀಯ ನಿಗಮಗಳನ್ನು ತಿಳಿಸಿರಿ.

c) Give the meaning of Joint Sector.

ಕೂಡುವಲಯದ ಅರ್ಥ ನೀಡಿರಿ.

d) Expand BRD.

BRD ವಿಸ್ತರಿಸಿ ಬರೆಯಿರಿ.

[P.T.O.]



- e) What is Industrial Location ?
ಕೈಗಾರಿಕಾ ಸ್ಥಳ ನಿರ್ದೇಶನ ಎಂದರೇನು ?
- f) What is Industrial Policy ?
ಕೈಗಾರಿಕಾ ನೀತಿ ಎಂದರೇನು ?
- g) Mention two features of Small Scale Industries.
ಚಿಕ್ಕ ಕೈಗಾರಿಕೆಗಳ ಎರಡು ಲಕ್ಷಣಗಳನ್ನು ತಿಳಿಸಿರಿ.
- h) Expand ICICI.
ICICI ವಿಸ್ತರಿಸಿ ಬರೆಯಿರಿ.
- i) Mention two internal sources of Industrial Finance.
ಕೈಗಾರಿಕಾ ಹಣಕಾಸಿನ ಯಾವುದಾದರೂ ಎರಡು ಆಂತರಿಕ ಮೂಲಗಳನ್ನು ತಿಳಿಸಿರಿ.
- j) What are Ubiquities ?
ಸಾರ್ವತ್ರಿಕ ಸರಕುಗಳು ಯಾವುವು ?
- k) When was SFC established ?
SFC ಯಾವಾಗ ಸ್ಥಾಪನೆಯಾಯಿತು ?
- l) What do you mean by Industrial Growth ?
ಕೈಗಾರಿಕಾ ಬೆಳವಣಿಗೆ ಎಂದರೇನು ?

(10×2=20)

SECTION – B

ವಿಭಾಗ - ಬಿ

II. Answer any three of the following :

ಕೆಳಗಿನವುಗಳಲ್ಲಿ ಬೇಕಾದ ಮೂರು ಪ್ರಶ್ನೆಗಳಿಗೆ ಉತ್ತರಿಸಿರಿ :

- 1) Explain the need and importance of Industries.
ಕೈಗಾರಿಕೆಗಳ ಅಗತ್ಯ ಮತ್ತು ಮಹತ್ವ ತಿಳಿಸಿರಿ.
- 2) Discuss the role of MNC's in India.
ಭಾರತದಲ್ಲಿ ಬಹುರಾಷ್ಟ್ರೀಯ ಕಂಪನಿಗಳ ಪಾತ್ರ ತಿಳಿಸಿರಿ.



3) Describe the factors influencing industrial location.

ಕೈಗಾರಿಕಾ ಸ್ಥಳ ನಿರ್ದೇಶನದ ಮೇಲೆ ಪ್ರಭಾವ ಬೀರುವ ಅಂಶಗಳನ್ನು ವರ್ಣಿಸಿರಿ.

4) Explain the problems of Small Scale Industries.

ಚಿಕ್ಕ ಕೈಗಾರಿಕೆಗಳ ಸಮಸ್ಯೆಗಳನ್ನು ವಿವರಿಸಿರಿ.

5) Write a note on Industrial Policy of 1956.

1956ರ ಕೈಗಾರಿಕಾ ನೀತಿಯ ಮೇಲೆ ಟಿಪ್ಪಣಿ ಬರೆಯಿರಿ.

6) Examine the functions of IDBI in India.

ಭಾರತದಲ್ಲಿ IDBIದ ಕಾರ್ಯಗಳನ್ನು ಪರಿಶೀಲಿಸಿರಿ.

(3×5=15)

SECTION – C

ವಿಭಾಗ - ಕ

III. Answer **any three** of the following. Question 12 is **compulsory**.

ಕೆಳಗಿನವುಗಳಲ್ಲಿ ಬೇಕಾದ ಮೂರು ಪ್ರಶ್ನೆಗಳಿಗೆ ಉತ್ತರಿಸಿರಿ. ಪ್ರಶ್ನೆ 12 ಕಡ್ಡಾಯವಾಗಿದೆ.

7) Critically examine Weber's theory of Industrial location.

ವೆಬರ್‌ರವರ ಕೈಗಾರಿಕಾ ಸ್ಥಳ ನಿರ್ದೇಶನದ ಸಿದ್ಧಾಂತವನ್ನು ವಿಮರ್ಶಾತ್ಮಕವಾಗಿ ಪರಿಶೀಲಿಸಿರಿ.

8) Discuss the role and problems of Public Sector Industries in India.

ಭಾರತದಲ್ಲಿ ಸಾರ್ವಜನಿಕ ವಲಯದ ಉದ್ಯಮಗಳ ಪಾತ್ರ ಮತ್ತು ಸಮಸ್ಯೆಗಳನ್ನು ಚರ್ಚಿಸಿರಿ.

9) What is Industrial Finance ? Explain the various sources of Industrial Finance in India.

ಕೈಗಾರಿಕಾ ಹಣಕಾಸು ಎಂದರೇನು ? ಭಾರತದಲ್ಲಿ ಕೈಗಾರಿಕಾ ಹಣಕಾಸಿನ ವಿವಿಧ ಮೂಲಗಳನ್ನು ವಿವರಿಸಿರಿ.

10) Explain the progress and problems of Sugar Industries.

ಸಕ್ಕರೆ ಕೈಗಾರಿಕೆಗಳ ಪ್ರಗತಿ ಮತ್ತು ಸಮಸ್ಯೆಗಳನ್ನು ವಿವರಿಸಿರಿ.

11) Critically examine the Industrial Policy of 1991.

1991ರ ಕೈಗಾರಿಕಾ ನೀತಿಯನ್ನು ವಿಮರ್ಶಾತ್ಮಕವಾಗಿ ವಿವರಿಸಿರಿ.

- 12) **Caselet** : Location or localisation of industries, simply means the concentration or centralisation of industrial units in a particular area or at a place due to the availability of certain facilities. Alfred Weber advocated deductive theory for localisation of industries but Prof. Sargent followed the inductive analysis in formulating the causes of industrial location and has used two new statistical concepts viz. (a) location factor (b) co-efficient of localization to observe the relationship between distribution of industries and occupational distribution of population.

Questions :

- 1) What is meant by localisation of industries ?
- 2) State the difference between deductive and inductive theory of localization of industries.
- 3) What are the statistical devices which are used by Prof. Sargent ?
- 4) What are the two methods used in the theories of Industrial location ?

ಸ್ಥಿತಿ ವಿದ್ಯಮಾನ: ಒಂದು ನಿರ್ದಿಷ್ಟ ಸ್ಥಳದಲ್ಲಿ ಅಥವಾ ನಿರ್ದಿಷ್ಟ ಪ್ರದೇಶದಲ್ಲಿ ಕೆಲವೊಂದು ಖಚಿತ ಸವಲತ್ತುಗಳ ಲಭ್ಯತೆಯ ಕಾರಣದಿಂದ ಉದ್ದಿಮೆ ಘಟಕಗಳ ಕೇಂದ್ರೀಕರಣವನ್ನು ಸರಳವಾಗಿ ಕೈಗಾರಿಕಾ ಸ್ಥಳ ನಿರ್ದೇಶನ ಅಥವಾ ಸ್ಥಳೀಕರಣ ಎನ್ನಲಾಗುವುದು. ಆಲ್ಫ್ರೆಡ್ ವೆಬರ್ ಅವರು ನಿಗಮನ ವಿಧಾನವನ್ನು ಕೈಗಾರಿಕೆಗಳ ಸ್ಥಳ ನಿರ್ದೇಶನಕ್ಕೆ ಪ್ರಸ್ತಾಪಿಸಿದ್ದಾರೆ. ಆದರೆ ಸಾರ್ಜೆಂಟ್ ಪೊಲರ್ನೊರವರು ಕೈಗಾರಿಕಾ ಸ್ಥಳ ನಿರ್ದೇಶನದ ಕಾರಣಗಳನ್ನು ರಚಿಸುವಲ್ಲಿ ಅನುಗಮನ ವಿಶ್ಲೇಷಣೆ ಅನುಸರಿಸಿದ್ದಾರೆ ಮತ್ತು ಅವರು ತಮ್ಮ ಸಿದ್ಧಾಂತದಲ್ಲಿ ಕೈಗಾರಿಕೆಗಳ ವಿತರಣೆ ಹಾಗೂ ಜನಸಂಖ್ಯೆ ವೃತ್ತಿಪರ ವಿತರಣೆಗಳ ನಡುವೆ ಸಂಬಂಧ ವೀಕ್ಷಿಸಲು ಎರಡು ಪ್ರಮುಖವಾದ ಸಾಂಖ್ಯಿಕ ತಾಂತ್ರಿಕತೆಗಳಾದಂತಹ (ಅ) ಸ್ಥಳ ನಿರ್ದೇಶನದ ಅಂಶ ಮತ್ತು (ಬ) ಸ್ಥಳೀಕರಣದ ಗುಣಕಗಳನ್ನು ಬಳಸಿದ್ದಾರೆ.

ಪ್ರಶ್ನೆಗಳು:

- 1) ಕೈಗಾರಿಕಾ ಸ್ಥಳೀಕರಣ ಎಂದರೇನು ?
- 2) ಕೈಗಾರಿಕಾ ಸ್ಥಳೀಕರಣದ ನಿಗಮನ ಮತ್ತು ಅನುಗಮನ ವಿಧಾನಗಳ ನಡುವೆ ವ್ಯತ್ಯಾಸ ಹೇಳಿರಿ.
- 3) ಸಾರ್ಜೆಂಟ್ ಪೊಲರ್ನೊರವರು ಬಳಸಿದ ಸಾಂಖ್ಯಿಕ ತಾಂತ್ರಿಕತೆಗಳಾವುವು ?
- 4) ಕೈಗಾರಿಕಾ ಸ್ಥಳ ನಿರ್ದೇಶನದ ಸಿದ್ಧಾಂತಗಳಲ್ಲಿ ಬಳಸಿದ ಎರಡು ವಿಧಾನಗಳು ಯಾವುವು ?

(3×15=45)



SIXTH SEMESTER B.COM. DEGREE EXAMINATION, MAY 2017
BUSINESS LAW
(Revised)

Time : 3 Hours]

[Max. Marks : 80

Instruction : Attempt *all* Sections according to *internal* choice.

SECTION – A

1. Answer **any ten** of the following : (10×2=20)
- a) Define the term 'Business Law'.
 - b) What do you mean by 'Misrepresentation' ?
 - c) State any four relationships where there is presumption of undue influence.
 - d) What are reciprocal promises ?
 - e) What is Actual Breach of Contract ?
 - f) Who is a sub agent ?
 - g) Write the definition of 'pledge'.
 - h) What do you mean by the term 'Defect' ?
 - i) Who is complainant ?
 - j) What is restrictive trade practice ?
 - k) Give the meaning of 'Enterprise' as per Competition Act, 2002.
 - l) What is 'Turnover' under Competition Act, 2002 ?

SECTION – B

Answer **any three** of the following : (3×5=15)

2. Define 'Offer' and explain when it lapses.
3. What is a 'Contract of Guarantee' ? What are its features ?

[P.T.O.]



4. Who is an Agent ? Describe any five duties of an Agent.
5. Distinguish between Contingent Contract and Wagering Agreements.
6. Give the composition of 'District Forum'.
7. Write down the salient features of Competition Act, 2002.

SECTION – C

Question 13 is **compulsory**. Answer **any two** of the remaining. (2×15=30)

8. Define the term 'Contract' and explain its classification (types).
9. Write the definition of 'consideration' and describe its essentials.
10. Describe various Consumer Protection Councils.
11. What is a 'Contract of Agency' ? How it is created ? Explain.
12. Bring out and discuss 'Remedies for Breach of Contract'.

13. **Case study (Compulsory) :** (3×5=15)

- a) Akshay sees Sonakshi drowning in the river and saved her. Later, Akshay demands Rs. 10,000 from Sonakshi for saving her life but she refused to pay. Can Akshay sue Sonakshi ? Support your answer with reason.
- b) Y wins a bet of Rs. 25,000 against Z in the one day match between India and England. Z refuses to pay. Can Y approach the Court ? Justify your answer.
- c) A agrees to sell his house worth Rs. 35 lakhs to B only for Rs. 12 lakhs. Is the agreement valid ? Give reasons.



ಕನ್ನಡ ಅಪ್ಪತ್ತಿ
ವಾಣಿಜ್ಯ ನ್ಯಾಯ

ಸೂಚನೆ: ಆಂತರಿಕ ಆಯ್ಕೆಗನುಗುಣವಾಗಿ ಎಲ್ಲಾ ವಿಭಾಗಗಳಿಗೆ ಉತ್ತರಿಸಿ.

ವಿಭಾಗ - ಎ

1. ಬೇಕಾದ ಹತ್ತಕ್ಕೆ ಉತ್ತರಿಸಿರಿ:

(10×2=20)

- ವಾಣಿಜ್ಯ ನ್ಯಾಯದ ವ್ಯಾಖ್ಯೆ ಕೊಡಿರಿ.
- ತಪ್ಪು ನಿರೂಪಣೆ ಎಂದರೇನು ?
- ಅನುಚಿತ ಪ್ರಭಾವ ಹೊಂದಿರಬಹುದಾದ ನಾಲ್ಕು ಸಂಬಂಧಗಳನ್ನು ತಿಳಿಸಿರಿ.
- ವಿಪರ್ಯಯ ವಾಗ್ಧಾನಗಳು ಎಂದರೆ ಯಾವುವು ?
- ಒಪ್ಪಂದದ ಪ್ರತ್ಯಕ್ಷ ಉಲ್ಲಂಘನೆ ಎಂದರೇನು ?
- ಉಪಕಾರ್ಯಭಾರಿ ಎಂದರೆ ಯಾರು ?
- ಗಿರವಿ ಇದರ ವ್ಯಾಖ್ಯೆ ಕೊಡಿರಿ.
- ದೋಷ ಎಂದರೇನು ?
- ದೂರು ಕೊಡುವವ ಅಂದರೆ ಯಾರು ?
- ಪ್ರತಿಬಂಧಿತ ವ್ಯಾಪಾರಿ ಪ್ರವೃತ್ತಿ ಎಂದರೇನು ?
- ಪೈಪೋಟಿಯ ಕಾನೂನು, 2002 ರ ಅಡಿಯಲ್ಲಿ ಉದ್ಯಮ ಸಂಸ್ಥೆಯ ಅರ್ಥ ಕೊಡಿರಿ.
- ಪೈಪೋಟಿಯ ಕಾನೂನು, 2002 ರ ಅಡಿಯಲ್ಲಿ ವ್ಯಾಪಾರದ ಮೊತ್ತ ಎಂದರೇನು ?

ವಿಭಾಗ - ಬಿ

ಬೇಕಾದ ಮೂರಕ್ಕೆ ಉತ್ತರಿಸಿರಿ:

(3×5=15)

- ಪ್ರಸ್ತಾಪ ಎಂದರೇನು ? ಅದು ಯಾವಾಗ ರದ್ದಾಗುತ್ತದೆ ? ವಿವರಿಸಿರಿ.
- ಜಾಮೀನುದಾರಿಕೆ ಎಂದರೇನು ? ಅದರ ಲಕ್ಷಣಗಳನ್ನು ತಿಳಿಸಿರಿ.
- ಕಾರ್ಯಭಾರಿ ಎಂದರೆ ಯಾರು ? ಅವರ ಐದು ಕರ್ತವ್ಯಗಳನ್ನು ವಿವರಿಸಿ.
- ಸಂಭವನೀಯ ಒಪ್ಪಂದ ಮತ್ತು ಜೂಜಾಟದ ಒಪ್ಪಂದ ಇವುಗಳ ನಡುವೆ ಇರುವ ವ್ಯತ್ಯಾಸಗಳನ್ನು ಬರೆಯಿರಿ.



6. ಜಿಲ್ಲಾ ವೇದಿಕೆ ರಚನೆ ಕೊಡಿರಿ.
7. ಪೈಪೋಟಿ ಕಾನೂನು, 2002 ರ ಲಕ್ಷಣಗಳನ್ನು ತಿಳಿಸಿರಿ.

ವಿಭಾಗ- ಸಿ

ಪ್ರಶ್ನೆ 13 ಕಡಾಯವಾಗಿದೆ. ಇನ್ನುಳಿದವುಗಳಲ್ಲಿ ಬೇಕಾದ ಎರಡಕ್ಕೆ ಉತ್ತರಿಸಿರಿ.

(2×15=30)

8. ಒಪ್ಪಂದ ನಿರೂಪಣೆ ಕೊಟ್ಟು ಅದರ ಪ್ರಕಾರಗಳನ್ನು ವಿವರಿಸಿರಿ.
9. ಪ್ರತಿಫಲದ ವ್ಯಾಖ್ಯೆ ಕೊಟ್ಟು ಅದರ ಅವಶ್ಯಕತೆಗಳನ್ನು ವಿವರಿಸಿರಿ.
10. ವಿವಿಧ ಗ್ರಾಹಕರ ರಕ್ಷಣಾ ಮಂಡಲಿಗಳನ್ನು ವಿವರಿಸಿರಿ.
11. ಕಾರ್ಯಭಾರದ ಒಪ್ಪಂದಗಳು ಅಂದರೇನು? ಅದನ್ನು ಸೃಷ್ಟಿಸುವ ವಿಧಾನಗಳನ್ನು ವಿವರಿಸಿರಿ.
12. ಒಪ್ಪಂದ ಉಲ್ಲಂಘನೆಯ ಪರಿಹಾರೋಪಾಯಗಳನ್ನು ಚರ್ಚಿಸಿರಿ.

13. ಕಡಾಯ ಪ್ರಶ್ನೆ: (Case study)

(3×5=15)

- a) ಅಕ್ಷಯನು ಸೋನಾಕ್ಷಿ ನೀರಿನಲ್ಲಿ ಮುಳುಗುವುದನ್ನು ನೋಡಿ ಅವಳನ್ನು ಜೀವಾಪಾಯದಿಂದ ಪಾರು ಮಾಡುತ್ತಾನೆ. ನಂತರ, ಪ್ರಾಣ ಉಳಿಸಿದ್ದಕ್ಕಾಗಿ ರೂ. 10,000 ಗಳನ್ನು ಕೇಳುತ್ತಾನೆ. ಆದರೆ ಅವಳು ಹಣ ಕೊಡಲು ನಿರಾಕರಿಸುತ್ತಾಳೆ. ಅಕ್ಷಯನು ಅವಳ ವಿರುದ್ಧ ದಾವೆ ಹೂಡಬಹುದೇ? ಕಾರಣ ತಿಳಿಸಿರಿ.
- b) 'Y' ಎಂಬುವವನು 'Z' ನ ವಿರುದ್ಧ ಭಾರತ ಮತ್ತು ಇಂಗ್ಲೆಂಡ್ ನಡುವಿನ ಏಕದಿನದ ಕ್ರಿಕೆಟ್ ಪಂದ್ಯದಲ್ಲಿ ರೂ. 25,000 ಗಳ ಜೂಜು ಗೆದ್ದಿದ್ದಾನೆ. ಆದರೆ 'Z' ನು ಹಣ ಕೊಡಲು ನಿರಾಕರಿಸುತ್ತಾನೆ. 'Y' ನು 'Z' ನ ವಿರುದ್ಧ ದಾವೆ ಹೂಡಬಹುದೇ? ಸಮರ್ಥಿಸಿರಿ.
- c) 'A' ನು ತನ್ನ 35 ಲಕ್ಷ ರೂಪಾಯಿಯ ಕಿಮ್ಮತ್ತಿನ ಮನೆಯನ್ನು 'B' ನಿಗೆ ಕೇವಲ ರೂ. 12 ಲಕ್ಷಕ್ಕೆ ಕೊಡಲು ಒಪ್ಪಿರುತ್ತಾನೆ. ಈ ಒಡಂಬಡಿಕೆಯು ಊರ್ಜಿತವೇ? ಕಾರಣ ತಿಳಿಸಿರಿ.



SIXTH SEMESTER B.COM. DEGREE EXAMINATION, MAY 2017
MANAGEMENT ACCOUNTING – IV
(Revised)

Time : 3 Hours]

[Max. Marks : 80

- Instructions:** 1) Attempt the questions according to *internal choice*.
2) *Non-programmable calculator may be used.*

SECTION – A

1. Answer **any ten** of the following :

- a) State any two objectives of Management Accounting.
- b) What is Management Accounting ?
- c) What is B.E.P. ?
- d) What is contribution ?
- e) Fixed Assets Rs. 8,00,000, Working Capital Rs. 2,00,000, Cost of goods sold Rs. 40,00,000, Gross Profit Rs. 8,00,000. Calculate capital turnover ratio.
- f) What is Fund Flow Statement ?
- g) State any two uses of Fund Flow Statement.
- h) What is investment activities ?
- i) What is meant by ratio ?
- j) How to improve P/V ratio ?
- k) Give two examples of cash outflow from financial activities.
- l) State two differences between Fund Flow Statement and Cash Flow Statement.

(10×2=20)

[P.T.O.]

SECTION – B

Answer **any three** of the following :

2. Explain the functions of Management Accounting.
3. Calculate Debtors Turnover Ratio and Average Collection Period in days.

	Rs.
Opening Debtors	1,20,000
Opening Bills Receivable	60,000
Closing Debtors	20,000
Closing Bills Receivable	40,000
Total sales	2,20,000
Cash sales	40,000

4. From the following information of X Co. Ltd. calculate :

- a) Current Assets
- b) Quick Assets
- c) Inventory (stock)

Current Ratio – 3 : 1

Liquid Ratio – 2 : 1

Working capital is Rs. 1,20,000

5. From the following information, calculate cash from operations :

Particulars	2015	2016
	Rs.	Rs.
Profit and Loss Account	15,000	68,000
Sundry Debtors	30,000	34,000



Bills Receivables	26,000	21,000
Stock	34,000	50,000
Creditors	17,000	20,000
Bills Payable	3,000	10,000

Additional Information :

- i) Goodwill written off during the year Rs. 8,000.
- ii) Depreciation charged on the assets Rs. 10,000.

6. The following information relates to the product 'X' of a company :

Selling price per unit Rs. 30

Variable manufacturing cost per unit Rs. 17

Variable selling cost per unit Rs. 3

Fixed factory overhead Rs. 1,50,000

Fixed selling cost Rs. 30,000

Calculate :

BEP in amount and units.

7. From the following Statement of Assets and Liabilities of ABC Ltd. you are required to prepare a Schedule of Changes in Working Capital.

Statement of Assets and Liabilities

Particulars	Note	31-3-2015		31-3-2016	
		Amount (Rs.)	Total (Rs.)	Amount (Rs.)	Total (Rs.)
I) Equity and Liabilities :					
1) Shareholders fund :					
a) Share Capital	1	3,40,000	–	3,40,000	–
b) Reserves and Surplus	2	<u>9,000</u>	3,49,000	<u>58,000</u>	3,98,000
2) Current Liabilities :					
Trade Payables	3	–	65,000	–	80,000
Total			4,14,000		4,78,000

II) Assets :

1) Non-current Assets :

Fixed Tangible Assets	4	-	2,96,000	-	3,36,000
-----------------------	---	---	----------	---	----------

2) Current Assets :

Inventories	5	36,000	-	28,000	-
-------------	---	--------	---	--------	---

Cash and cash equivalents	6	82,000	1,18,000	1,14,000	1,42,000
---------------------------	---	--------	----------	----------	----------

Total			4,14,000		4,78,000
--------------	--	--	-----------------	--	-----------------

Notes to Accounts**2015****2016**

Note - 1 Share Capital

3,40,000

3,40,000

Total

3,40,000**3,40,000**

Note - 2 Reserves and Surplus :

Profit and Loss

9,000

58,000

Total

9,000**58,000**

Note - 3 Trade Payables :

Creditors

18,000

10,000

Bills Payable

47,000

70,000

Total

65,000**80,000**

Note - 4 Tangible Assets :

Building

2,00,000

2,00,000

Plant

96,000

1,36,000

Total

2,96,000**3,36,000**

Note - 5 Inventories :

Stock

36,000

28,000

Total

36,000**28,000**

Note - 6 Cash and cash equivalents

Bank

16,000

36,000

Cash

66,000

78,000

Total

82,000**1,14,000****(3x5=15)**



SECTION – C

Answer **any three** of the following including question **13** which is **compulsory**:

8. Discuss the similarities and differences between Financial Accounting and Management Accounting.

9. From the following information relating to Roopa Ltd.

compute :

- a) Current ratio
- b) Liquid ratio
- c) Gross profit ratio
- d) Operating cost ratio and
- e) Net profit ratio

	Rs.
Stock	50,000
Creditors	60,000
Debtors	40,000
Bills payable	40,000
Bills receivable	10,000
Net sales	7,00,000
Advances	4,000
Bank overdraft	4,000
Cash	30,000
Gross profit	50,000
Net profit	30,000



10. From the following Statement of Assets and Liabilities of Naveen Ltd. Dharwad, prepare Fund Flow Statement.

Statement of Assets and Liabilities

Particulars	Note	31-3-2015		31-3-2016	
		Amount (Rs.)	Total (Rs.)	Amount (Rs.)	Total (Rs.)
I) Equity and Liabilities :					
1) Shareholders Funds :					
a) Share Capital	1	1,00,000	–	1,20,000	–
b) Reserves and Surplus	2	<u>30,000</u>	1,30,000	<u>31,000</u>	1,51,000
2) Non-current Liabilities :					
Long term borrowings	3	–	20,000	–	10,000
3) Current Liabilities :					
i) Trade payables	4	9,200	–	6,200	–
ii) Short term provisions	5	<u>16,000</u>	25,200	<u>18,000</u>	24,200
Total			1,75,200		1,85,200
II) Assets :					
1) Non-current Assets					
a) Fixed Assets					
i) Tangible Assets	6	77,000	–	72,000	–
ii) Intangible Assets	7	12,000	–	12,000	–
b) Non current Investment	8	<u>30,000</u>	1,19,000	<u>31,000</u>	1,15,000



2) Current Assets					
i) Inventories	9	30,000	-	23,400	-
ii) Trade					
Receivables	10	19,600	-	31,600	-
iii) Cash and cash					
equivalents	11	<u>6,600</u>	56,200	<u>15,200</u>	70,200
Total			1,75,200		1,85,200

Notes to Accounts		2015 (Rs.)	2016 (Rs.)
Note - 1	Share Capital	<u>1,00,000</u>	<u>1,20,000</u>
Note - 2	Reserves and Surplus :		
	General Reserve	14,000	18,000
	Profit and Loss	<u>16,000</u>	<u>13,000</u>
	Total	<u>30,000</u>	<u>31,000</u>
Note - 3	Long term borrowings :		
	Debentures	<u>20,000</u>	<u>10,000</u>
Note - 4	Trade payables :		
	S. creditors	8,000	5,400
	Bills payable	<u>1,200</u>	<u>800</u>
	Total	<u>9,200</u>	<u>6,200</u>
Note - 5	Short term provision :		
	Provision for tax	<u>16,000</u>	<u>18,000</u>
Note - 6	Tangible Assets :		
	Buildings	40,000	36,000
	Plant	<u>37,000</u>	<u>36,000</u>
	Total	<u>77,000</u>	<u>72,000</u>
Note - 7	Intangible Assets :		
	Goodwill	<u>12,000</u>	<u>12,000</u>



Note – 8	Non-current investments :		
	Investments (long term)	<u>30,000</u>	<u>31,000</u>
Note – 9	Inventories :		
	Stock	<u>30,000</u>	<u>23,400</u>
Note – 10	Trade Receivables :		
	Debtors	17,600	18,400
	Bills Receivable	<u>2,000</u>	<u>13,200</u>
	Total	<u>19,600</u>	<u>31,600</u>
Note – 11	Cash and cash equivalents		
	Cash at bank	<u>6,600</u>	<u>15,200</u>

Additional Information :

- Depreciation on plant 6,000 and on building Rs. 4,000.
- Tax paid during the year 2016 was Rs. 20,000.

11. The following figures are obtained from the accounts of "Goldstar Ltd." :

Year	Sales (in units)	Profit/Loss Rs.
2015	4000	5,000 Loss
2016	6000	5,000 Profit

The selling price per unit can be assumed to be Rs. 20.

Calculate :

- P/V ratio
- Fixed cost
- Breakeven sales
- Profit at sales Rs. 2,00,000
- Sales to earn a profit of Rs. 30,000.



12. Following is the Statement of Assets and Liabilities of Mama Ltd. as on 31 Dec. 2015 and 2016 :

Statement of Assets and Liabilities

Particulars	Note	31-3-2015		31-3-2016	
		Amount (Rs.)	Total (Rs.)	Amount (Rs.)	Total (Rs.)
I) Equity and Liabilities :					
1) Shareholders Funds :					
a) Share Capital	1	3,00,000	–	3,80,000	–
b) Reserves and Surplus	2	<u>75,000</u>	3,75,000	<u>1,45,800</u>	5,25,800
2) Non-current Liabilities :					
Long term borrowings					
	3	–	–	–	70,000
3) Current Liabilities :					
a) Trade payables	4	85,000	–	90,700	–
b) Short term provisions	5	<u>52,500</u>	1,37,500	<u>75,500</u>	1,66,200
Total			5,12,500		7,62,000



II) Assets :

1) Non-current Assets :

Fixed Assets

Tangible Assets	6	–	3,20,900	–	5,36,500
-----------------	---	---	----------	---	----------

2) Current Assets :

Inventories	7	82,400	–	95,700	–
-------------	---	--------	---	--------	---

Trade Receivables	8	75,000	–	85,500	–
-------------------	---	--------	---	--------	---

Cash and cash

equivalents	9	<u>34,200</u>	1,91,600	<u>44,300</u>	2,25,500
-------------	---	---------------	----------	---------------	----------

Total

			5,12,500		7,62,000
--	--	--	-----------------	--	-----------------

Notes to Accounts**2015****2016****(Rs.)****(Rs.)**

Note – 1 Share Capital :

Equity share capital		<u>3,00,000</u>			3,80,000
----------------------	--	-----------------	--	--	----------

Note – 2 Reserves and Surplus :

General Reserve		45,000			65,000
-----------------	--	--------	--	--	--------

Profit and Loss		<u>30,000</u>			<u>80,800</u>
-----------------	--	---------------	--	--	---------------

Total		<u>75,000</u>			<u>1,45,800</u>
-------	--	---------------	--	--	-----------------

Note – 3 Long term borrowings :

10% debentures		–			<u>70,000</u>
----------------	--	---	--	--	---------------

Note – 4 Trade payables :

S. creditors		<u>85,000</u>			<u>90,700</u>
--------------	--	---------------	--	--	---------------

Note – 5 Short term provisions :

Provision for taxation		<u>52,500</u>			<u>75,500</u>
------------------------	--	---------------	--	--	---------------

Note – 6 Tangible Assets :

Plant and Machinery		<u>3,20,900</u>			<u>5,36,500</u>
---------------------	--	-----------------	--	--	-----------------



Note-7	Inventories :		
	Stock	<u>82,400</u>	<u>95,700</u>
Note-8	Trade Receivables :		
	Sundry debtors	<u>75,000</u>	<u>85,500</u>
Note-9	Cash and cash equivalents :		
	Bank	<u>34,200</u>	<u>44,300</u>

Additional information :

Depreciation on plant and machinery Rs. 1,11,200

Prepare Cash Flow Statement.

13. Case study (**compulsory**) :

Raju Ltd. has a plant which produces two types of products namely A and B. Following information is given to you for each unit of product.

Particulars	Product 'A'	Product 'B'
	(Per unit)	(Per unit)
	Rs.	Rs.
Sales price	80	100
Raw material (Rs. 10 per kg)	20	40
Direct wages (Rs. 4 per hour)	28	20
Variable overhead (Factory)	3	8
Variable overhead (Administration and selling)	1	2

Total fixed overhead Rs. 1,20,000.

- a) State which product is preferable if material is in short supply.
- b) State which product is preferable if labour is the key-factor.
- c) State which of the following sales mix will you recommend :

	Product A	Product B	
Sales Mix – I	5000 units	3000 units	
Sales Mix – II	3800 units	4000 units	
Sales Mix – III	5800 units	2500 units	(3×15=45)



ಕನ್ನಡ ಆವೃತ್ತಿ

- ಸೂಚನೆಗಳು: 1) ಆಂತರಿಕ ಆಯ್ಕೆಯಂತೆ ಪ್ರಶ್ನೆಗಳಿಗೆ ಉತ್ತರಿಸಿರಿ.
2) ನಾನ್-ಪ್ರೋಗ್ರಾಮೇಬಲ್ ಕ್ಯಾಲ್ಕುಲೇಟರ್ ಉಪಯೋಗಿಸಬಹುದು.

ವಿಭಾಗ - ಅ

1. ಬೇಕಾದ ಹತ್ತಕ್ಕೆ ಉತ್ತರಿಸಿರಿ :
 - a) ನಿರ್ವಹಣಾ ಲೆಕ್ಕಶಾಸ್ತ್ರದ ಯಾವುದಾದರೂ ಎರಡು ಉದ್ದೇಶಗಳನ್ನು ತಿಳಿಸಿರಿ.
 - b) ನಿರ್ವಹಣಾ ಲೆಕ್ಕಶಾಸ್ತ್ರವೆಂದರೇನು ?
 - c) ಸಮಪಾತಳಿ ಬಿಂದು ಎಂದರೇನು ?
 - d) ಕೊಡುಗೆ ಎಂದರೇನು ?
 - e) ಸ್ಥಿರ ಆಸ್ತಿಗಳು ರೂ. 8,00,000, ದುಡಿಯುವ ಬಂಡವಾಳ ರೂ. 2,00,000, ಮಾರಾಟವಾದ ಸರಕುಗಳ ವೆಚ್ಚ ರೂ. 40,00,000, ವ್ಯಾಪಾರಿ ಲಾಭ ರೂ. 8,00,000. ಬಂಡವಾಳ ಆವರ್ತನ ಅನುಪಾತವನ್ನು ಲೆಕ್ಕಹಾಕಿರಿ.
 - f) ನಿಧಿ ಚಲನಪಟ್ಟಿ ಎಂದರೇನು ?
 - g) ನಿಧಿ ಚಲನಪಟ್ಟಿಯ ಯಾವುದಾದರೂ ಎರಡು ಉಪಯೋಗಗಳನ್ನು ತಿಳಿಸಿರಿ.
 - h) ಗುಂತಾಯಿಸುವ ಚಟುವಟಿಕೆ ಎಂದರೇನು ?
 - i) ಪ್ರಮಾಣ ಎಂದರೇನು ?
 - j) ಲಾಭ/ಮಾರಾಟ ಗಾತ್ರದ ಪ್ರಮಾಣ ಸುಧಾರಣೆ ಹೇಗೆ ?
 - k) ಹಣಕಾಸಿನ ಚಟುವಟಿಕೆಗಳಲ್ಲಿ ನಗದು ಹೊರಹೋಗುವ ಯಾವುದಾದರೂ ಎರಡು ಉದಾಹರಣೆ ಕೊಡಿ.
 - l) ನಿಧಿ ಚಲನಪಟ್ಟಿ ಮತ್ತು ನಗದು ಚಲನಪಟ್ಟಿಗಳ ನಡುವಿನ ಎರಡು ವ್ಯತ್ಯಾಸಗಳನ್ನು ತಿಳಿಸಿರಿ.

(10×2=20)



ವಿಭಾಗ - ಬ

ಬೇಕಾದ ಮೂರಕ್ಕೆ ಉತ್ತರಿಸಿರಿ :

2. ನಿರ್ವಹಣಾ ಲೆಕ್ಕಶಾಸ್ತ್ರದ ಕಾರ್ಯಗಳನ್ನು ವಿವರಿಸಿರಿ.

3. ಕೆಳಗೆ ನೀಡಿರುವ ಮಾಹಿತಿಯ ಆಧಾರದ ಮೇರೆಗೆ ಬರತಕ್ಕ ಬಾಕಿಗಳು ಆವರ್ತನ ಅನುಪಾತ ಹಾಗೂ ಸಾಲ ಪಡೆಯುವ ಅವಧಿ ಕಂಡು ಹಿಡಿಯಿರಿ (ದಿನಗಳಲ್ಲಿ)

ರೂ.

ಆರಂಭದ ಸಾಲಗಾರರು 1,20,000

ಆರಂಭದ ಬರತಕ್ಕ ಹುಂಡಿಗಳು 60,000

ಕೊನೆಯ ಸಾಲಗಾರರು 20,000

ಕೊನೆಯ ಬರತಕ್ಕ ಹುಂಡಿಗಳು 40,000

ಒಟ್ಟು ಮಾರಾಟ 2,20,000

ನಗದು ಮಾರಾಟ 40,000

4. X ನಿ. ರವರು ಈ ಕೆಳಗಿನ ಮಾಹಿತಿ ನೀಡಿರುತ್ತಾರೆ.

ಕಂಡುಹಿಡಿಯಿರಿ :

a) ಚರ ಆಸ್ತಿಗಳು

b) ದ್ರವ್ಯ ಆಸ್ತಿಗಳು

c) ಸರಕುಗಳು

ಚಾಲ್ತಿ ಅನುಪಾತ - 3 : 1

ದ್ರವ್ಯ ಅನುಪಾತ - 2 : 1

ದುಡಿಯುವ ಬಂಡವಾಳ ರೂ. 1,20,000



5. ಈ ಕೆಳಗಿನ ಮಾಹಿತಿಗಳಿಂದ ಕಾರ್ಯಚಟುವಟಿಕೆಗಳಿಂದ ಬಂದ ನಗದನ್ನು ಕಂಡು ಹಿಡಿಯಿರಿ :

ವಿವರಗಳು	2015	2016
	ರೂ.	ರೂ.
ಲಾಭ ಹಾನಿ ಖಾತೆ	15,000	68,000
ವ್ಯಾಪಾರಿ ಸಾಲಗಾರರು	30,000	34,000
ಬರತಕ್ಕ ಹುಂಡಿಗಳು	26,000	21,000
ಸರಕು ದಾಸ್ತಾನು	34,000	50,000
ಸಾಲ ಕೊಟ್ಟವರು	17,000	20,000
ಕೊಡತಕ್ಕ ಹುಂಡಿಗಳು	3,000	10,000

ಹೆಚ್ಚಿನ ಮಾಹಿತಿಗಳು:

i) ಸುನಾಮವನ್ನು ಕಡಿತಗೊಳಿಸಿದ್ದು ರೂ. 8,000.

ii) ಆಸ್ತಿಗಳ ಮೇಲೆ ಸವಕಳಿ ತೆಗೆದದ್ದು ರೂ. 10,000.

6. ಈ ಕೆಳಗಿನ ಮಾಹಿತಿಯು 'X' ವಸ್ತುವಿನ ಉತ್ಪಾದನೆಗೆ ಸಂಬಂಧಿಸಿದೆ:

ಪ್ರತಿ ಯುನಿಟಿನ ಮಾರಾಟದ ಬೆಲೆ ರೂ. 30

ಬದಲಾವಣೆ ಹೊಂದುವ ಉತ್ಪಾದನಾ ವೆಚ್ಚ ಪ್ರತಿ ಯುನಿಟಿಗೆ ರೂ. 17

ಬದಲಾವಣೆ ಹೊಂದುವ ಮಾರಾಟದ ವೆಚ್ಚ ಪ್ರತಿ ಯುನಿಟಿಗೆ ರೂ. 3

ಕಾರ್ಖಾನೆಯ ಸ್ಥಿರ ಮೇಲ್ವೆಚ್ಚ ರೂ. 1,50,000

ಮಾರಾಟದ ಸ್ಥಿರ ವೆಚ್ಚ ರೂ. 30,000

ಮೇಲಿನ ಮಾಹಿತಿ ಆಧರಿಸಿ ಆದಾಯ ವೆಚ್ಚ ಸಮಸ್ಥಿತಿ ಬಿಂದು ಯುನಿಟ್‌ಗಳಲ್ಲಿ ಮತ್ತು ಮೌಲ್ಯದಲ್ಲಿ ಲೆಕ್ಕ ಹಾಕಿರಿ.

7. ಈ ಕೆಳಗಿನ ABC ಕಂಪನಿಯ ಆಸ್ತಿ ಮತ್ತು ಹೊಣೆಗಾರಿಕೆಗಳ ಪಟ್ಟಿ ಅಧರಿಸಿ ದುಡಿಯುವ ಬಂಡವಾಳದ ಬದಲಾವಣೆಯನ್ನು ತೋರಿಸುವ ಪಟ್ಟಿಯನ್ನು ತಯಾರಿಸಿರಿ.

ವಿವರಣೆಗಳು	ಟಿಪ್ಪಣಿ	ಆಸ್ತಿ ಮತ್ತು ಹೊಣೆಗಾರಿಕೆಗಳ ಪಟ್ಟಿ		31-3-2015		31-3-2016	
		ಮೊತ್ತ		ಮೊತ್ತ		ಮೊತ್ತ	
		ರೂ.	ಒಟ್ಟು	ರೂ.	ಒಟ್ಟು	ರೂ.	ಒಟ್ಟು
I) ಸಾಮಾನ್ಯ ಮತ್ತು ಹೊಣೆಗಾರಿಕೆಗಳು:							
1) ಶೇರುದಾರರ ನಿಧಿ:							
a) ಶೇರು ಬಂಡವಾಳ	1	3,40,000	-	3,40,000	-		
b) ಮೀಸಲು ನಿಧಿ ಹಾಗೂ ಉಳಿಕೆಗಳು	2	9,000	3,49,000	58,000	3,98,000		
2) ಚಾಲ್ತಿ ಹೊಣೆಗಾರಿಕೆಗಳು:							
ವ್ಯಾಪಾರಿ ಪಾವತಿಗಳು	3	-	65,000	-	80,000		
ಒಟ್ಟು			4,14,000		4,78,000		
II) ಆಸ್ತಿಗಳು:							
1) ಚಾಲ್ತಿ ಇಲ್ಲದ ಆಸ್ತಿಗಳು:							
ಸ್ಥಿರ ಗೋಚರ ಆಸ್ತಿಗಳು	4	-	2,96,000	-	3,36,000		
2) ಚಾಲ್ತಿ ಆಸ್ತಿಗಳು:							
ದಾಸ್ತಾನುಗಳು	5	36,000	-	28,000	-		
ನಗದು ಮತ್ತು ನಗದು ಸಮಾನ ಅಂಶಗಳು	6	82,000	1,18,000	1,14,000	1,42,000		
ಒಟ್ಟು			4,14,000		4,78,000		
ಖಾತೆಗಳ ಟಿಪ್ಪಣಿಗಳು							
ಟಿಪ್ಪಣಿ - 1	ಶೇರು ಬಂಡವಾಳ		3,40,000		3,40,000		
ಟಿಪ್ಪಣಿ - 2	ಮೀಸಲು ನಿಧಿ ಮತ್ತು ಉಳಿತಾಯಗಳು:						
	ಲಾಭ ಮತ್ತು ನಷ್ಟ ಖಾತೆ		9,000		58,000		



ಟಿಪ್ಪಣಿ - 3	ವ್ಯಾಪಾರಿ ಪಾವತಿಗಳು :		
	ಸಾಲಿಗರರು	18,000	10,000
	ಕೊಡಬೇಕಾದ ಹುಂಡಿಗಳು	47,000	70,000
		<u>65,000</u>	<u>80,000</u>
ಟಿಪ್ಪಣಿ - 4	ಗೋಚರ ಆಸ್ತಿಗಳು :		
	ಕಟ್ಟಡ	2,00,000	2,00,000
	ಸ್ಥಾವರ	96,000	1,36,000
		<u>2,96,000</u>	<u>3,36,000</u>
ಟಿಪ್ಪಣಿ - 5	ದಾಸ್ತಾನುಗಳು :		
	ಸರಕು ದಾಸ್ತಾನು	<u>36,000</u>	<u>28,000</u>
ಟಿಪ್ಪಣಿ - 6	ನಗದು ಮತ್ತು ನಗದು ಸಮಾನ ಅಂಶಗಳು :		
	ಬ್ಯಾಂಕ್	16,000	36,000
	ನಗದು	<u>66,000</u>	<u>78,000</u>
		<u>82,000</u>	<u>1,14,000</u>
			(3×5=15)

ವಿಭಾಗ - ಕ

ಪ್ರಶ್ನೆ 13ರನ್ನು ಒಳಗೊಂಡು ಬೇಕಾದ ಮೂರು ಪ್ರಶ್ನೆಗಳಿಗೆ ಉತ್ತರಿಸಿರಿ. ಪ್ರಶ್ನೆ 13ರನ್ನು ಕಡ್ಡಾಯವಾಗಿ ಉತ್ತರಿಸಬೇಕು.

8. ಹಣಕಾಸಿನ ಲೆಕ್ಕಶಾಸ್ತ್ರ ಮತ್ತು ನಿರ್ವಹಣಾ ಲೆಕ್ಕಶಾಸ್ತ್ರಗಳ ನಡುವಿನ ಸಾಮ್ಯತೆಗಳು ಮತ್ತು ವ್ಯತ್ಯಾಸಗಳನ್ನು ಚರ್ಚಿಸಿರಿ.
9. ರೂಪಾ ಲಿ. ಸಂಸ್ಥೆಗೆ ಸಂಬಂಧಿತ ಮಾಹಿತಿಯನ್ನು ಆಧರಿಸಿ ಈ ಕೆಳಗಿನ ಪ್ರಮಾಣಗಳನ್ನು ಕಂಡು ಹಿಡಿಯಿರಿ :
 - a) ಚಾಲ್ತಿ ಪ್ರಮಾಣ
 - b) ದ್ರವ್ಯ ಪ್ರಮಾಣ
 - c) ಸ್ಥೂಲ ಲಾಭ ಪ್ರಮಾಣ
 - d) ಉತ್ಪಾದನಾ ವೆಚ್ಚ ಪ್ರಮಾಣ
 - e) ನಿವ್ವಳ ಲಾಭ ಪ್ರಮಾಣ



	ರೂ.
ಸರಕು ದಾಸ್ತಾನು	50,000
ಸಾಹುಕಾರರು	60,000
ಸಾಲಗಾರರು	40,000
ಕೊಡತಕ್ಕ ಹುಂಡಿಗಳು	40,000
ಬರತಕ್ಕ ಹುಂಡಿಗಳು	10,000
ನಿವ್ವಳ ಮಾರಾಟ	7,00,000
ಮುಂಗಡಗಳು	4,000
ಬ್ಯಾಂಕ್ ಓವರ್ ಡ್ರಾಫ್ಟ್	4,000
ನಗದು	30,000
ಸ್ಥೂಲ ಲಾಭ	50,000
ನಿವ್ವಳ ಲಾಭ	30,000

10. ನವೀನ ಕಂಪನಿ ನಿಯಮಿತ ಧಾರವಾಡ ಇವರ ಆಸ್ತಿ ಮತ್ತು ಹೊಣೆಗಾರಿಕೆ ಪಟ್ಟಿಯನ್ನು ಈ ಕೆಳಗಿನಂತೆ ನೀಡಲಾಗಿದೆ.

ವಿವರಗಳು	ಆಸ್ತಿ ಮತ್ತು ಹೊಣೆಗಾರಿಕೆಗಳ ಪಟ್ಟಿ ಟಿಪ್ಪಣಿ	31-3-2015		31-3-2016	
		ಮೊತ್ತ	ಒಟ್ಟು	ಮೊತ್ತ	ಒಟ್ಟು
		ರೂ.	ರೂ.	ರೂ.	ರೂ.
l) ಸಾಮಾನ್ಯ ಮತ್ತು ಹೊಣೆಗಾರಿಕೆಗಳು:					
1) ಶೇರುದಾರರ ನಿಧಿಗಳು:					
a) ಶೇರು ಬಂಡವಾಳ	1	1,00,000	-	1,20,000	-
b) ಮೀಸಲು ನಿಧಿ ಹಾಗೂ ಉಳಿಕೆಗಳು	2	30,000	1,30,000	31,000	1,51,000

2) ಚಾಲ್ತಿ ಇಲ್ಲದ ಹೊಣೆಗಾರಿಕೆಗಳು:					
ದೀರ್ಘಾವಧಿ ಸಾಲಗಳು	3	–	20,000	–	10,000
3) ಚಾಲ್ತಿ ಹೊಣೆಗಾರಿಕೆಗಳು:					
i) ವ್ಯಾಪಾರಿ ಪಾವತಿಗಳು	4	9,200	–	6,200	–
ii) ಅಲ್ಪಾವಧಿ ಮೀಸಲುಗಳು	5	<u>16,000</u>	25,200	<u>18,000</u>	24,200
ಒಟ್ಟು			1,75,200		1,85,200
II) ಆಸ್ತಿಗಳು:					
1) ಚಾಲ್ತಿ ಇಲ್ಲದ ಆಸ್ತಿಗಳು:					
a) ಸ್ಥಿರ ಆಸ್ತಿಗಳು					
i) ಗೋಚರ ಆಸ್ತಿಗಳು	6	77,000	–	72,000	–
ii) ಅಗೋಚರ ಆಸ್ತಿಗಳು	7	12,000	–	12,000	–
b) ಚಾಲ್ತಿ ಇಲ್ಲದ ಗುಂತಾಯಿಸಿದವುಗಳು	8	<u>30,000</u>	1,19,000	<u>31,000</u>	1,15,000
2) ಚಾಲ್ತಿ ಆಸ್ತಿಗಳು:					
i) ದಾಸ್ತಾನುಗಳು	9	30,000	–	23,400	–
ii) ವ್ಯಾಪಾರಿ ಸ್ವೀಕೃತಿಗಳು	10	19,600	–	31,600	–
iii) ನಗದು ಮತ್ತು ನಗದು ಸಮಾನ ಅಂಶಗಳು	11	<u>6,600</u>	56,200	<u>15,200</u>	70,200
ಒಟ್ಟು			1,75,200		1,85,200
ಖಾತೆಗಳಿಗೆ ಟಿಪ್ಪಣಿಗಳು			2015 (ರೂ.)		2016 (ರೂ.)
ಟಿಪ್ಪಣಿ – 1	ಶೇರು ಬಂಡವಾಳ		<u>1,00,000</u>		<u>1,20,000</u>
ಟಿಪ್ಪಣಿ – 2	ಮೀಸಲು ನಿಧಿ ಮತ್ತು ಉಳಿಕೆಗಳು				
	ಸಾಮಾನ್ಯ ನಿಧಿ		14,000		18,000
	ಲಾಭ ನಷ್ಟ ಖಾತೆ		<u>16,000</u>		<u>13,000</u>
			<u>30,000</u>		<u>31,000</u>
ಟಿಪ್ಪಣಿ – 3	ದೀರ್ಘಾವಧಿ ಸಾಲಗಳು ಸಾಲಪತ್ರಗಳು		<u>20,000</u>		<u>10,000</u>



ಟಿಪ್ಪಣಿ - 4	ವ್ಯಾಪಾರಿ ಪಾವತಿಗಳು :		
	ವ್ಯಾಪಾರಿ ಸಾಲಿಗರು	8,000	5,400
	ಕೊಡಬೇಕಾದ ಹುಂಡಿಗಳು	1,200	800
		<u>9,200</u>	<u>6,200</u>
ಟಿಪ್ಪಣಿ - 5	ಅಲ್ಪಾವಧಿ ಮೀಸಲುಗಳು :		
	ತೆರಿಗೆ ಮೀಸಲು	16,000	18,000
ಟಿಪ್ಪಣಿ - 6	ಗೋಚರ ಆಸ್ತಿಗಳು :		
	ಕಟ್ಟಡ	40,000	36,000
	ಸ್ಥಾವರ	37,000	36,000
		<u>77,000</u>	<u>72,000</u>
ಟಿಪ್ಪಣಿ - 7	ಅಗೋಚರ ಆಸ್ತಿಗಳು :		
	ಸುನಾಮ	12,000	12,000
ಟಿಪ್ಪಣಿ - 8	ಚಾಲ್ತಿ ಇಲ್ಲದ ಗುಂತಾಯಿಸಿದವುಗಳು (ದೀರ್ಘಾವಧಿ)	30,000	31,000
ಟಿಪ್ಪಣಿ - 9	ದಾಸ್ತಾನುಗಳು :		
	ಸರಕು ದಾಸ್ತಾನು	30,000	23,400
ಟಿಪ್ಪಣಿ - 10	ವ್ಯಾಪಾರಿ ಸ್ವೀಕೃತಿಗಳು :		
	ಸಾಲಗಾರರು	17,600	18,400
	ಬರತಕ್ಕ ಹುಂಡಿಗಳು	2,000	13,200
		<u>19,600</u>	<u>31,600</u>
ಟಿಪ್ಪಣಿ - 11	ನಗದು ಮತ್ತು ನಗದು ಸಮಾನ ಅಂಶಗಳು :		
	ಬ್ಯಾಂಕಿನಲ್ಲಿನಗದು	6,600	15,200

ಇತರೆ ಮಾಹಿತಿಗಳು :

a) ಸ್ಥಾವರದ ಮೇಲೆ ಸವಕಳಿ ರೂ. 6,000 ಹಾಗೂ ಕಟ್ಟಡದ ಮೇಲೆ ಸವಕಳಿ ರೂ. 4,000.

b) 2016ಕ್ಕೆ ತೆರಿಗೆ ಕೊಟ್ಟಿದ್ದು ರೂ. 20,000.

ಈ ಮಾಹಿತಿಗಳಿಂದ ನಿಧಿ ಚಲನಾ ಪಟ್ಟಿಯನ್ನು ತಯಾರಿಸಿರಿ.



11. ಕೆಳಗಿನವುಗಳನ್ನು 'ಗೋಲ್ಡ್ ಸ್ಟಾರ್' ಲಿ. ದಿಂದ ತೆಗೆದುಕೊಳ್ಳಲಾಗಿದೆ:

ವರ್ಷ	ಮಾರಾಟ (ಯೂನಿಟ್‌ಗಳಲ್ಲಿ)	ಲಾಭ/ಹಾನಿ ರೂ.
2015	4000	5,000 ಹಾನಿ
2016	6000	5,000 ಲಾಭ

ಮಾರಾಟದ ಬೆಲೆಯು ಪ್ರತಿ ಯೂನಿಟ್‌ಗೆ ರೂ. 20 ಎಂದು ಭಾವಿಸಿ.

ಲೆಕ್ಕ ಮಾಡಿರಿ :

- ಲಾಭ ವಿಕೃತಿ ಪ್ರಮಾಣ
 - ಸ್ಥಿರ ವೆಚ್ಚ
 - ಬ್ರೇಕ್ ಈವನ್ ಮಾರಾಟ
 - ಮಾರಾಟ ರೂ. 2,00,000 ಇದ್ದರೆ ಲಾಭ
 - ರೂ. 30,000 ಲಾಭಗಳಿಸಲು ಬೇಕಾದ ಮಾರಾಟ
12. ಮಾಮು ನಿಯಮಿತದ 31 ಡಿಸೆಂಬರ್ 2015 ಹಾಗೂ 2016ರ ಆಸ್ತಿ ಮತ್ತು ಹೊಣೆಗಾರಿಕೆ ಪಟ್ಟಿಯನ್ನು ಈ ಕೆಳಗಿನಂತೆ ನೀಡಲಾಗಿದೆ.

ಆಸ್ತಿ ಮತ್ತು ಹೊಣೆಗಾರಿಕಾ ಪಟ್ಟಿ

ವಿವರಗಳು	ಟಿಪ್ಪಣಿ	31-3-2015		31-3-2016	
		ಮೊತ್ತ ರೂ.	ಒಟ್ಟು ರೂ.	ಮೊತ್ತ ರೂ.	ಒಟ್ಟು ರೂ.

1) ಸಾಮಾನ್ಯ ಮತ್ತು ಹೊಣೆಗಾರಿಕೆಗಳು:

1) ಶೇರುದಾರರ ನಿಧಿಗಳು:

a) ಶೇರು ಬಂಡವಾಳ 1 3,00,000 – 3,80,000

b) ಮೀಸಲು ನಿಧಿ ಹಾಗೂ

ಉಳಿಕೆಗಳು 2 75,000 3,75,000 1,45,800 5,25,80

2) ಚಾಲ್ತಿ ಇಲ್ಲದ

ಹೊಣೆಗಾರಿಕೆಗಳು:

ದೀರ್ಘಾವಧಿ ಸಾಲಗಳು	3	-	-	-	70,000
------------------	---	---	---	---	--------

3) ಚಾಲ್ತಿ ಹೊಣೆಗಾರಿಕೆಗಳು:

a) ವ್ಯಾಪಾರಿ ಪಾವತಿಗಳು	4	85,000	-	90,700	-
b) ಅಲ್ಪಾವಧಿ ಮಿಷಲುಗಳು	5	<u>52,500</u>	1,37,500	<u>75,500</u>	1,66,200
ಒಟ್ಟು			<u>5,12,500</u>		<u>7,62,000</u>

II) ಆಸ್ತಿಗಳು:

1) ಚಾಲ್ತಿ ಇಲ್ಲದ ಆಸ್ತಿಗಳು:

ಸ್ಥಿರ ಆಸ್ತಿಗಳು

ಗೋಚರ ಆಸ್ತಿಗಳು	6	-	3,20,900	-	5,36,500
---------------	---	---	----------	---	----------

2) ಚಾಲ್ತಿ ಆಸ್ತಿಗಳು:

ದಾಸ್ತಾನುಗಳು	7	82,400	-	95,700	-
-------------	---	--------	---	--------	---

ವ್ಯಾಪಾರಿ ಸ್ವೀಕೃತಿಗಳು	8	75,000	-	85,500	-
----------------------	---	--------	---	--------	---

ನಗದು ಮತ್ತು ನಗದು

ಸಮಾನ ಅಂಶಗಳು:	9	<u>34,200</u>	1,91,600	<u>44,300</u>	2,25,500
--------------	---	---------------	----------	---------------	----------

ಒಟ್ಟು

		<u>5,12,500</u>		<u>7,62,000</u>	
--	--	-----------------	--	-----------------	--

ಖಾತೆಗಳಿಗೆ ಟಿಪ್ಪಣಿಗಳು

2015 (ರೂ.) 2016 (ರೂ.)

ಟಿಪ್ಪಣಿ-1 ಶೇರು ಬಂಡವಾಳ:

ಸಾಮಾನ್ಯ ಶೇರು ಬಂಡವಾಳ	<u>3,00,000</u>	<u>3,80,000</u>
---------------------	-----------------	-----------------

ಟಿಪ್ಪಣಿ-2 ಮೀಸಲು ನಿಧಿ ಮತ್ತು ಉಳಿತಾಯಗಳು:

ಸಾಮಾನ್ಯ ನಿಧಿ	45,000	65,000
--------------	--------	--------

ಲಾಭ ನಷ್ಟ ಖಾತೆ	<u>30,000</u>	<u>80,800</u>
---------------	---------------	---------------

	<u>75,000</u>	<u>1,45,800</u>
--	---------------	-----------------



ಟಿಪ್ಪಣಿ - 3	ದೀರ್ಘಾವಧಿ ಸಾಲಗಳು :		
	10% ಸಾಲಪತ್ರಗಳು	-	<u>70,000</u>
ಟಿಪ್ಪಣಿ - 4	ವ್ಯಾಪಾರಿ ಪಾವತಿಗಳು :		
	ಸಾಲಿಗರು	<u>85,000</u>	<u>90,700</u>
ಟಿಪ್ಪಣಿ - 5	ಅಲ್ಪಾವಧಿ ಮೀಸಲುಗಳು :		
	ತೆರಿಗೆ ಮೀಸಲು	<u>52,500</u>	<u>75,500</u>
ಟಿಪ್ಪಣಿ - 6	ಗೋಚರ ಆಸ್ತಿಗಳು :		
	ಸ್ಥಾವರ ಹಾಗೂ ಯಂತ್ರಗಳು	<u>3,20,900</u>	<u>5,36,500</u>
ಟಿಪ್ಪಣಿ - 7	ದಾಸ್ತಾನು :		
	ಸರಕು ದಾಸ್ತಾನುಗಳು	<u>82,400</u>	<u>95,700</u>
ಟಿಪ್ಪಣಿ - 8	ವ್ಯಾಪಾರಿ ಸ್ವೀಕೃತಿಗಳು :		
	ಸಾಲಗಾರರು	<u>75,000</u>	<u>85,500</u>
ಟಿಪ್ಪಣಿ - 9	ನಗದು ಮತ್ತು ನಗದು ಸಮಾನ ಅಂಶಗಳು :		
	ಬ್ಯಾಂಕಿನಲ್ಲಿನಗದು	<u>34,200</u>	<u>44,300</u>

ಹೆಚ್ಚಿನ ಮಾಹಿತಿ :

ಸ್ಥಾವರ ಹಾಗೂ ಯಂತ್ರಗಳ ಮೇಲೆ ಸವಕಳಿ ತೆಗೆದಿದ್ದು ರೂ. 1,11,200.

ಈ ಮೇಲಿನ ಮಾಹಿತಿಯಿಂದ ನಗದು ಚಲನಾ ಪಟ್ಟಿಯನ್ನು ತಯಾರಿಸಿರಿ.

13. ಪ್ರಕರಣ ಅಧ್ಯಯನ - ಕಡ್ಡಾಯ :

ರಾಜನಿಯಮಿತದ ಸ್ಥಾವರದಲ್ಲಿ 'ಅ' ಮತ್ತು 'ಬ' ಎಂಬ ಎರಡು ವಸ್ತುಗಳು ಉತ್ಪಾದನೆಗೊಳ್ಳುತ್ತವೆ. ಅವುಗಳಿಗೆ ಸಂಬಂಧಪಟ್ಟಂತೆ ಈ ಕೆಳಗಿನ ಮಾಹಿತಿ ನೀಡಲಾಗಿದೆ (ಪ್ರತಿಯೊಂದು ವಸ್ತುವಿನ ಒಂದು ಯುನಿಟ್‌ಗೆ)

ವಿವರಣೆಗಳು	'ಅ' ವಸ್ತುಗಳು (ಪ್ರತಿ ಯುನಿಟ್‌ಗೆ)	'ಬ' ವಸ್ತುಗಳು (ಪ್ರತಿ ಯುನಿಟ್‌ಗೆ)
	ರೂ.	ರೂ.
ಮಾರಾಟ ಬೆಲೆ	80	100
ಕಚ್ಚಾ ಸರಕು (ಪ್ರತಿ ಕೆ.ಜಿ.ಗೆ ರೂ. 10)	20	40

ಪ್ರತ್ಯಕ್ಷ ಕೂಲಿ (ಪ್ರತಿ ತಾಸಿಗೆ ರೂ. 4)	28	20
ಬದಲಾಗುವ ಮೇಲ್ವಿಚಾರಣೆ (ಕಾರ್ಖಾನೆ ಬಾಬು)	3	8
ಬದಲಾಗುವ ಮೇಲ್ವಿಚಾರಣೆ (ಆಡಳಿತ ಹಾಗೂ ಮಾರಾಟದ್ದು)	1	2

ಒಟ್ಟು ಸ್ಥಿರ ವಿಚಾರಣೆ ರೂ. 1,20,000

- ಅ) ಒಂದು ವೇಳೆ ಕಚ್ಚಾ ಸಾಮಗ್ರಿಗಳ ಕೊರತೆ ಇದ್ದಲ್ಲಿ ಯಾವ ವಸ್ತು ಉತ್ಪಾದನೆಗೆ ಆಸಕ್ತಿ ತೋರುವಿರಿ ?
- ಬ) ಒಂದು ವೇಳೆ ಕೂಲಿಕಾರರ ಅಭಾವದಲ್ಲಿದ್ದಾಗ ಯಾವ ವಸ್ತು ಉತ್ಪಾದನೆಗೆ ಆಸಕ್ತಿ ತೋರುವಿರಿ ?
- ಕ) ಕೆಳಗಿನ ಯಾವ ಮಾರಾಟ ಮಿಶ್ರಣ ಮಾರಾಟ ಮಾಡಲು ಶಿಫಾರಸ್ಸು ಮಾಡುವಿರಿ ?

	'ಅ' ವಸ್ತುಗಳು	'ಬ' ವಸ್ತುಗಳು	
ಮಾರಾಟ ಮಿಶ್ರಣ - I	5000 ಯುನಿಟ್‌ಗಳು	3000 ಯುನಿಟ್‌ಗಳು	
ಮಾರಾಟ ಮಿಶ್ರಣ - II	3800 ಯುನಿಟ್‌ಗಳು	4000 ಯುನಿಟ್‌ಗಳು	
ಮಾರಾಟ ಮಿಶ್ರಣ - III	5800 ಯುನಿಟ್‌ಗಳು	2500 ಯುನಿಟ್‌ಗಳು	(3×15=45)



SIXTH SEMESTER B.COM. DEGREE EXAMINATION, MAY 2017
INDUSTRIAL RELATIONS (Paper – IV)
(Elective Paper – Revised) (Group C and D)

Time : 3 Hours]

[Max. Marks : 80

- **Instructions :** 1) Answer **all** questions according to **internal** choice.
2) Question **13** is **compulsory**.

SECTION – A

1. Answer **any ten** of the following : (2×10=20)
- a) What do you mean by industrial relation ?
 - b) Mention two parties to industrial relation.
 - c) Mention two objectives of ILO.
 - d) Expand NTUF and AITUC.
 - e) Mention two problems of trade unions.
 - f) Give the meaning of collective bargaining.
 - g) Mention two objectives of collective bargaining.
 - h) What is strike ?
 - i) What do you mean by industrial disputes ?
 - j) Define workers participation in management.
 - k) What is informative participation ?
 - l) Mention two uses of quality circle.

[P.T.O.]

SECTION – B

Answer **any three** of the following :

(3×5=15)

2. What are the objectives of industrial relations ?
3. How to develop sound industrial relations ?
4. What are the measures that can strengthen the trade union movement in India ?
5. Mention importance of collective bargaining.
6. Mention main characteristics of workers participation in management.
7. What are the forms of industrial disputes ?

SECTION – C

Answer **any three** including question 13 which is **compulsory** :

(3×15=45)

8. Explain the scope and approaches to industrial relation.
9. Give description of industrial disputes in India.
10. Explain different forms of workers participation in management.
11. Explain trade union movement in India.
12. "Quality circle leads to progression of the institution". In the light of this statement explain its importance.
13. Case study question (**compulsory**) :

Wallchand company having 3000 workers is a pioneer in manufacturing valves. Its workers are complaining about many inconveniences since many months. They donot want to go on a strike as it makes them to forgo their wages for which their economical condition doesnot fit. In the backdrop of this situation answer following questions :

- a) How far collective bargaining is a remedy for this situation ?
- b) What are the bargaining strategies ?
- c) What are the objectives of collective bargaining ?



ಕನ್ನಡ ಆವೃತ್ತಿ

- ಸೂಚನೆಗಳು : 1) ಆಂತರಿಕ ಆಯ್ಕೆಗಳ ಅನುಸಾರ ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸಿರಿ.
2) ಪ್ರಶ್ನೆ 13 ಕಡಾಯವಾಗಿದೆ.

ವಿಭಾಗ - ಅ

1. ಬೇಕಾದ ಹತ್ತಕ್ಕೆ ಉತ್ತರಿಸಿರಿ :

(2×10=20)

- ಕೈಗಾರಿಕಾ ಸಂಬಂಧ ಎಂದರೇನು ?
- ಕೈಗಾರಿಕಾ ಸಂಬಂಧದಲ್ಲಿರುವ ಎರಡು ಪಕ್ಷಗಳನ್ನು ತಿಳಿಸಿರಿ.
- ಆಂತರರಾಷ್ಟ್ರೀಯ ಕಾರ್ಮಿಕ ಸಂಘಟನೆಯ ಎರಡು ಉದ್ದೇಶಗಳನ್ನು ತಿಳಿಸಿರಿ.
- NTUF ಮತ್ತು AITUC ಇವುಗಳನ್ನು ವಿಸ್ತರಿಸಿರಿ.
- ಕಾರ್ಮಿಕ ಸಂಘಟನೆಗಳ ಎರಡು ಸಮಸ್ಯೆಗಳನ್ನು ತಿಳಿಸಿರಿ.
- ಸಾಮೂಹಿಕ ಚೌಕಾಶಿಯ ಅರ್ಥವನ್ನು ತಿಳಿಸಿರಿ.
- ಸಾಮೂಹಿಕ ಚೌಕಾಶಿಯ ಎರಡು ಉದ್ದೇಶಗಳನ್ನು ತಿಳಿಸಿರಿ.
- ಮುಷ್ಕರ ಎಂದರೇನು ?
- ಕೈಗಾರಿಕಾ ವಿವಾದ ಎಂದರೇನು ?
- ನಿರ್ವಹಣೆಯಲ್ಲಿ ಕೆಲಸಗಾರರ ಪಾಲೊಳ್ಳುವಿಕೆಯ ವ್ಯಾಖ್ಯೆ ಕೊಡಿ.
- ಮಾಹಿತ್ಯಾತ್ಮಕ ಪಾಲೊಳ್ಳುವಿಕೆ ಎಂದರೇನು ?
- ಗುಣಮಟ್ಟ ವೃತ್ತದ ಎರಡು ಉಪಯೋಗಗಳನ್ನು ತಿಳಿಸಿ.

ವಿಭಾಗ - ಬ

ಬೇಕಾದ ಮೂರಕ್ಕೆ ಉತ್ತರಿಸಿರಿ :

(3×5=15)

- ಕೈಗಾರಿಕಾ ಸಂಬಂಧದ ಉದ್ದೇಶಗಳನ್ನು ತಿಳಿಸಿರಿ.
- ಸುದೃಢವಾದ ಕೈಗಾರಿಕಾ ಸಂಬಂಧವನ್ನು ಅಭಿವೃದ್ಧಿಪಡಿಸುವುದು ಹೇಗೆ ?
- ಭಾರತದಲ್ಲಿ ಕಾರ್ಮಿಕ ಚಳುವಳಿಯನ್ನು ಬಲಗೊಳಿಸಲು ಇರುವ ಕ್ರಮಗಳು ಯಾವುವು ?



5. ಸಾಮೂಹಿಕ ಚೌಕಾಶಿಯ ಮಹತ್ವವನ್ನು ತಿಳಿಸಿರಿ.
6. ನಿರ್ವಹಣೆಯಲ್ಲಿ ಕಾರ್ಮಿಕರ ಪಾಲ್ಗೊಳ್ಳುವಿಕೆಯ ಮುಖ್ಯ ಲಕ್ಷಣಗಳನ್ನು ತಿಳಿಸಿರಿ.
7. ಕೈಗಾರಿಕಾ ವಿವಾದದ ವಿಧಗಳು ಯಾವುವು ?

ವಿಭಾಗ - ಕ

ಪ್ರಶ್ನೆ 13ರನ್ನೊಳಗೊಂಡಂತೆ ಬೇಕಾದ ಮೂರಕ್ಕೆ ಉತ್ತರಿಸಿರಿ:

(3×15=45)

8. ಕೈಗಾರಿಕಾ ಸಂಬಂಧದ ವ್ಯಾಪ್ತಿ ಹಾಗೂ ಧೋರಣೆಗಳನ್ನು ವಿವರಿಸಿರಿ.
9. ಭಾರತದಲ್ಲಿ ಕೈಗಾರಿಕಾ ವಿವಾದದ ಕುರಿತು ವಿವರಿಸಿರಿ.
10. ನಿರ್ವಹಣೆಯಲ್ಲಿ ಕಾರ್ಮಿಕರ ಪಾಲ್ಗೊಳ್ಳುವಿಕೆಯ ವಿವಿಧ ಬಗೆಗಳನ್ನು ವಿವರಿಸಿರಿ.
11. ಭಾರತದಲ್ಲಿ ಕಾರ್ಮಿಕ ಚಳುವಳಿಯ ಕುರಿತು ವಿವರಿಸಿರಿ.
12. "ಗುಣಮಟ್ಟವೃತ್ತವು ಸಂಸ್ಥೆಯನ್ನು ಪ್ರಗತಿಯೆಡೆಗೆ ಕೊಂಡೊಯ್ಯುತ್ತದೆ". ಈ ಹೇಳಿಕೆಯ ಹಿನ್ನೆಲೆಯಲ್ಲಿ ಗುಣಮಟ್ಟವೃತ್ತದ ಮಹತ್ವವನ್ನು ವಿವರಿಸಿರಿ.
13. ಪ್ರಕರಣ ಅಧ್ಯಯನ (ಕಡ್ಡಾಯ) :
ವಾಲಚಂದ್ ಕಂಪನಿಯು 3000 ಕಾರ್ಮಿಕರನ್ನು ಹೊಂದಿದ್ದು ವಾಲ್ವ್‌ಗಳ ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿದೆ. ಅನೇಕ ತಿಂಗಳುಗಳಿಂದ ಕಂಪನಿಯ ಕಾರ್ಮಿಕರು ಅನೇಕ ಅನಾನುಕೂಲಗಳ ಬಗ್ಗೆ ದೂರುತ್ತಲೇ ಇದ್ದಾರೆ. ಆದರೆ ಸಂಬಳವನ್ನು ಕಳೆದುಕೊಳ್ಳಲಾರದಂತಹ ಆರ್ಥಿಕ ದುಸ್ಥಿತಿಯಿಂದಾಗಿ ಅವರು ಮುಷ್ಕರವನ್ನು ಮಾಡಲು ಇಚ್ಛಿಸುತ್ತಿಲ್ಲ. ಈ ಸ್ಥಿತಿಯ ಹಿನ್ನೆಲೆಯಲ್ಲಿ ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿರಿ :
a) ಈ ಸ್ಥಿತಿಯಲ್ಲಿ ಸಾಮೂಹಿಕ ಚೌಕಾಶಿಯು ಎಷ್ಟರ ಮಟ್ಟಿಗೆ ಪರಿಹಾರವನ್ನು ಒದಗಿಸುತ್ತದೆ ?
b) ಚೌಕಾಶಿಯ ತಂತ್ರಗಳು ಯಾವುವು ?
c) ಸಾಮೂಹಿಕ ಚೌಕಾಶಿಯ ಉದ್ದೇಶಗಳು ಯಾವುವು ?



SIXTH SEMESTER B.COM. DEGREE EXAMINATION, MAY 2017
PRINCIPLES OF FOREIGN EXCHANGE – III (Revised)

Time : 3 Hours]

[Max. Marks : 80

- Instructions:** 1) Answer *all* the questions subject to *internal choice*.
2) Question No. 13 (case study) is *compulsory*.

SECTION – A

1. Answer **any ten** of the following :

(10×2=20)

- a) What is foreign exchange ?
- b) What is OTC ?
- c) What is Direct Quotation ?
- d) What is Forward Rate ?
- e) Name the types of Exposure.
- f) What is Hedging ?
- g) What is Exchange Rate ?
- h) What is Fixed Rate ?
- i) Expand :
 - a) FEMA
 - b) FEDAI.
- j) Ascertain forward premium :
Spot rate 1 pound = ₹ 83.50
60 days Forward Rate = ₹ 84.20

[P.T.O.]



k) What is LORO ?

l) Calculate spread percentage

1 Dollar = ₹ 66.80 – ₹ 67.20.

SECTION – B

Answer **any three** of the following :

(5×3=15)

2. Explain in brief about Foreign Exchange Market.
3. Distinguish between depreciation and devaluation of currency.
4. Briefly explain the principles of Interest Parity Theory.
5. Find the cross rate between :
 - a) Pound to Dollar
 - b) Euro to Dollar
 - c) INR (₹) to Dollar

1 Pound = ₹ 84
1 \$ (Dollar) = ₹ 66
1 € (Euro) = ₹ 70.
6. Explain organisation of FEDAI.
7. Explain the functions of clearing house.

SECTION – C

Answer **any three**. Q. No. 13 (Case study) is **compulsory**.

(15×3=45)

8. What is Foreign Exchange Market ? Explain different functions of Foreign Exchange Market.
9. What is Exchange Rate ? Explain the factors determining exchange rate.

10. Ascertain the Forward Rate for the following :

Currency	Spot Rate	30 days	60 days	90 days
£ = ₹	83.60/80	20/30	30/20	40/60
£ = \$	1.80/90	30/40	20/10	10/40
€ = \$	1.20/30	30/50	30/20	20/30
₹ = SLK Rs.	2.30/40	50/60	30/20	30/40

11. Explain different types of participants in Foreign Exchange Market.

12. Translate the following Balance Sheet under Historical Rate, Current Rate and Current and Non-Current Rate method as on 31-03-2016 :

a) Historical Rate 1 \$ (Dollar) = ₹ 50

b) Current Rate 1 \$ (Dollar) = ₹ 60.

Particulars	Note	Amt. ₹
1) Equity and Liabilities		
1) Share holders funds		
a) Share Capital	1	5,00,000
b) Reserves and Surplus	2	2,50,000
2) Long Term Liabilities		
Long Term Borrowings (Debentures)	3	2,00,000
3) Current Liabilities	4	3,00,000
Total		12,50,000

**II) Assets**

1) Non-Current Assets		
Tangible Fixed Assets	5	5,00,000
Investments	6	2,50,000
2) Current Assets		
Inventories	7	1,50,000
Trade Receivables	8	1,00,000
Cash and Cash Equivalents	9	2,50,000
	Total	12,50,000

After translating the above Balance Sheet find the profit or loss.

13. Case Study (Compulsory) :

Namo is importing a machinery of 2,00,000 \$ (dollars) from America. Money payable in dollar after 60 days. Today's exchange rate is ₹ 66 per dollar. Namu expects dollar to appreciate to ₹ 68 per dollar.

He enter into a call option deal with his banker on the following terms :

Premium ₹ 1 per dollar

Strike Price ₹ 67 per dollar

Find out option price if the market price after 60 days is :

a) ₹ 65

b) ₹ 69

c) ₹ 67.

Explain your decision in :

1) In the money

2) Out of money

3) At the money.

ಕನ್ನಡ ಆವೃತ್ತಿ

- ಸೂಚನೆಗಳು: 1) ಆಂತರಿಕ ಆಯ್ಕೆಗೆ ಒಳಪಟ್ಟು ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸಿರಿ.
2) ಪ್ರಶ್ನೆ ಸಂಖ್ಯೆ 13 (ಪ್ರಕರಣ ಅಧ್ಯಯನ) ಕಡ್ಡಾಯ.

ವಿಭಾಗ - ಅ

1. ಬೇಕಾದ ಹತ್ತು ಪ್ರಶ್ನೆಗಳಿಗೆ ಉತ್ತರಿಸಿರಿ:

(10×2=20)

- ವಿದೇಶಿ ವಿನಿಮಯ ಎಂದರೇನು ?
- ಒಟಿಸಿ (OTC) ಎಂದರೇನು ?
- ಪ್ರತ್ಯಕ್ಷ ದರ (Direct Quotation) ದ ಅರ್ಥ ತಿಳಿಸಿರಿ.
- ಮುಂದಿನ ದರ ಎಂದರೇನು ?
- ತೆರೆದಿಡುವಿಕೆಯ ವಿಧಗಳನ್ನು ಹೆಸರಿಸಿರಿ.
- ಬೇಲೀಕರಣ ಎಂದರೇನು ?
- ವಿದೇಶಿ ವಿನಿಮಯ ದರ ಎಂದರೇನು ?
- ಸ್ಥಿರ ದರ ಎಂದರೇನು ?
- ವಿಸ್ತರಿಸಿರಿ :
 - FEMA
 - FEDAI.
- ಮುಂದಿನ ಪ್ರೀಮಿಯಂ ದರವನ್ನು ಕಂಡುಹಿಡಿಯಿರಿ :

ತಕ್ಷಣ ದರ 1 ಪೌಂಡ್ = ₹ 83.50
60 ದಿನಗಳ ನಂತರದ ದರ = ₹ 84.20
- ಲೋರೊ (LORO) ಎಂದರೇನು ?
- ಚದುರುವಿಕೆಯ ಪ್ರತಿಶತ ದರ ಕಂಡುಹಿಡಿಯಿರಿ :

1 ಡಾಲರ್ = ₹ 66.80 - ₹ 67.20.

ವಿಭಾಗ - ಬ

ಬೇಕಾದ ಮೂರಕ್ಕೆ ಉತ್ತರಿಸಿರಿ :

(5×3=15)

2. ವಿದೇಶಿ ವಿನಿಮಯ ಮಾರುಕಟ್ಟೆ ಕುರಿತು ಸಂಕ್ಷಿಪ್ತವಾಗಿ ವಿವರಿಸಿರಿ.
3. ಹಣದ ಅಪಮೌಲ್ಯ ಮತ್ತು ಸವಕಳಿ ಇವುಗಳ ನಡುವಿನ ವ್ಯತ್ಯಾಸಗಳನ್ನು ಬರೆಯಿರಿ.
4. ಬಡ್ಡಿದರ ಸಮಾನತೆಯ ಸಿದ್ಧಾಂತವನ್ನು ಸಂಕ್ಷಿಪ್ತವಾಗಿ ವಿವರಿಸಿರಿ.
5. ಕೆಳಗೆ ಕಾಣಿಸಿದ ವಿವಿಧ ದೇಶಗಳ ಹಣದ ಅಡ್ಡದರ (Cross Rate) ಗಳನ್ನು ಕಂಡುಹಿಡಿಯಿರಿ.
 - a) ಪೌಂಡ್ ಮತ್ತು ಡಾಲರ್
 - b) ಯುರೋ ಮತ್ತು ಡಾಲರ್
 - c) INR ರೂಪಾಯಿ ಮತ್ತು ಡಾಲರ್

1 ಪೌಂಡ್ = ₹ 84
 1 \$ (ಡಾಲರ್) = ₹ 66
 1 € (ಯುರೋ) = ₹ 70.
6. ಫೆಡಾಯಿ (FEDAI) ಇದರ ಸಂಘಟನೆಯನ್ನು ವಿವರಿಸಿರಿ.
7. ತೀರುವೆ ಮನೆಯ ಕಾರ್ಯಗಳನ್ನು ವಿವರಿಸಿರಿ.

ವಿಭಾಗ - ಕ

ಬೇಕಾದ ಮೂರಕ್ಕೆ ಉತ್ತರಿಸಿರಿ. ಪ್ರಶ್ನೆ ಸಂಖ್ಯೆ 13 (ಪ್ರಕರಣ ಅಧ್ಯಯನ) ಕಡ್ಡಾಯ :

(15×3=45)

8. ವಿದೇಶಿ ವಿನಿಮಯ ಮಾರುಕಟ್ಟೆ ಎಂದರೇನು ? ಅದರ ವಿವಿಧ ಕಾರ್ಯಗಳನ್ನು ವಿವರಿಸಿರಿ.
9. ವಿದೇಶಿ ವಿನಿಮಯ ದರ ಎಂದರೇನು ? ವಿನಿಮಯ ದರವನ್ನು ನಿರ್ಧರಿಸುವ ಅಂಶಗಳನ್ನು ವಿವರಿಸಿರಿ.
10. ಕೆಳಗಿನವುಗಳಿಗೆ ಮುಂಗಡ ದರ ಕಂಡುಹಿಡಿಯಿರಿ :

ಕರೆನ್ಸಿ	ಪ್ರಸ್ತುತ ದರ	30 ದಿನಗಳು	60 ದಿನಗಳು	90 ದಿನಗಳು
£ = ₹	83.60/80	20/30	30/20	40/60
£ = \$	1.80/90	30/40	20/10	10/40
€ = \$	1.20/30	30/50	30/20	20/30
₹ = SLK Rs.	2.30/40	50/60	30/20	30/40

11. ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ ಭಾಗವಹಿಸುವ ವ್ಯಾಪಾರದಾರರನ್ನು ವಿವರಿಸಿರಿ.
12. ಕೆಳಗೆ ತೋರಿಸಿದ ಅಥಾವೆ ಪತ್ರಿಕೆಯು ದಿನಾಂಕ 31-03-2016 ರಂದು ತಯಾರಿಸಿದ್ದು ಇದನ್ನು
- 1) ಐತಿಹಾಸಿಕ ಬೆಲೆ
 - 2) ಚಾಲ್ತಿ ಬೆಲೆ ಮತ್ತು
 - 3) ಚಾಲ್ತಿ ಮತ್ತು ಚಾಲ್ತಿ ಇಲ್ಲದ ಬೆಲೆಯಲ್ಲಿರುವಂತೆ ಪರಿವರ್ತಿಸಿರಿ.
 - a) ಐತಿಹಾಸಿಕ ಬೆಲೆ 1 \$ = ₹ 50
 - b) ಚಾಲ್ತಿ ಬೆಲೆ 1 \$ = ₹ 60.

ತಪಶೀಲು

	ಟಿಪ್ಪಣಿ ಸಂಖ್ಯೆ	ಮೊತ್ತ (₹)
I) ಶೇರು ಮತ್ತು ಜವಾಬ್ದಾರಿಗಳು :		
1) ಶೇರುದಾರರ ನಿಧಿಗಳು		
a) ಶೇರು ಬಂಡವಾಳ	1	5,00,000
b) ಕಾಯ್ದುಟ್ಟ ನಿಧಿ ಹಾಗೂ ಹೆಚ್ಚುವರಿ ನಿಧಿ	2	2,50,000
2) ದೀರ್ಘಾವಧಿ ಜವಾಬ್ದಾರಿಗಳು		
ದೀರ್ಘಾವಧಿ ಪಡೆದ ಸಾಲಗಳು (ಸಾಲಪತ್ರಗಳು)	3	2,00,000
3) ಚಾಲ್ತಿ ಜವಾಬ್ದಾರಿಗಳು	4	3,00,000
	ಒಟ್ಟು	12,50,000
II) ಆಸ್ತಿ:		
1) ಚಾಲ್ತಿ ಇಲ್ಲದ ಆಸ್ತಿಗಳು		
ಸ್ಪಷ್ಟ ಸ್ಥಿರ ಆಸ್ತಿಗಳು	5	5,00,000
ಹೂಡಿಕೆಗಳು	6	2,50,000
2) ಚಾಲ್ತಿ ಆಸ್ತಿಗಳು		
ಸಾಮಗ್ರಿಗಳು	7	1,50,000
ವ್ಯಾಪಾರಿ ಬರತಕ್ಕವುಗಳು	8	1,00,000
ನಗದು ಹಾಗೂ ನಗದು ಸಮಾನ	9	2,50,000
	ಒಟ್ಟು	12,50,000

ಮೇಲ್ಕಾಣಿಸಿದ ಅಥಾವೆ ಪತ್ರಿಕೆಯನ್ನು ಪರಿವರ್ತಿಸಿದ ನಂತರ ಲಾಭ ಅಥವಾ ನಷ್ಟವನ್ನು ಕಂಡುಹಿಡಿಯಿರಿ.



13. ಪ್ರಕರಣ ಅಧ್ಯಯನ (ಕಡ್ಡಾಯ) :

ಅಮೇರಿಕಾದಿಂದ 'ನಮೋ' ಇವರು 2,00,000 \$ (ಡಾಲರ್) ಕಿಮ್ಮತ್ತಿನ ಯಂತ್ರೋಪಕರಣವನ್ನು ಆಮದು ಮಾಡಿಕೊಳ್ಳುತ್ತಿದ್ದಾರೆ. ಈ ಹಣವನ್ನು 60 ದಿನಗಳ ನಂತರ ಪಾವತಿ ಮಾಡಬೇಕಾಗಿದೆ. ಡಾಲರಿನ ಇಂದಿನ ಬೆಲೆ ₹ 66 ಇರುತ್ತದೆ. ನಮೋ ಇವರು ಡಾಲರ್ ಬೆಲೆ ₹ 68 ಕ್ಕೆ ಏರುವ ಸಂಭವ ಇದೆಯೆಂದು ಊಹಿಸಿರುತ್ತಾರೆ. ಈ ಕಾರಣಕ್ಕಾಗಿ ಇವರು ತಮ್ಮ ಬ್ಯಾಂಕ್‌ನೊಡನೆ ಡಾಲರ್ ಕೊಳ್ಳುವ ವ್ಯಾಪಾರ (Call Option) ಷರತ್ತಿನೊಂದಿಗೆ ಭಾಗವಹಿಸುತ್ತಾರೆ. ಷರತ್ತುಗಳು ಕೆಳಗಿನಂತಿವೆ:

SIX

Tn

ಪ್ರೀಮಿಯಂ ದರ ₹ 1 ಪ್ರತಿ ಡಾಲರ್

ಷರತ್ತಿನ ದರ (strike) ₹ 67 ಪ್ರತಿ ಡಾಲರ್

60 ದಿನಗಳ ನಂತರ ಮಾರುಕಟ್ಟೆ ಬೆಲೆಯು ಕೆಳಗೆ ತೋರಿಸಿದಂತೆ ಇದ್ದರೆ ಇವುಗಳ ಅವಕಾಶದ (option)ದರ ಕಂಡುಹಿಡಿಯಿರಿ.

a) ₹ 65

b) ₹ 69

c) ₹ 67.

ನಿಮ್ಮ ತೀರ್ಮಾನವನ್ನು ವಿವರಿಸಲು ಆಯಾಮಗಳು :

1) ಖರೀದಿ ನಡೆಯಬಹುದು (In the money)

2) ಖರೀದಿ ನಡೆಯದಿರಬಹುದು (Out of money)

3) ಖರೀದಿ ನಡೆಯಬಹುದು ಅಥವಾ ಇಲ್ಲ (At the money).



SIXTH SEMESTER B.COM. (REVISED) DEGREE EXAMINATION, MAY 2017
COMPUTER APPLICATIONS IN BUSINESS
(Financial Accounting with Tally)

Time: 3 Hours]

[Max. Marks: 80

Instructions : 1) Answer *all* Sections subject to *internal* choice.
2) Question No. 12 is *compulsory*.

SECTION – A

1. Answer any ten questions, each question carries two marks.

- a) What is Tally ?
- b) Mention any two features of Company.
- c) Expand ODBC & ERP.
- d) What is Ledger ? Why it is important ?
- e) Define Cost Centre.
- f) What is reversing journal ?
- g) Mention two types of Units of Measures.
- h) Name the fields in Godowns.
- i) What is rejection-in voucher used for ?
- j) What do you mean by Trial Balance ?
- k) Define Day Book.
- l) What is cost categories ?

(10×2 = 20)

[P.T.O.]



SECTION – B

Answer **any three** questions, **each** carries **five** marks.

2. What are the hardware requirements for Tally ERP9 installation ?
3. Explain the fields displayed in the Group creation screen.
4. Explain the steps to create and Alter cost category.
5. Explain any two inventory vouchers with example.
6. Explain any five buttons in Button Panel in Trial Balance dialogue box.
7. Explain the steps to create multiple currencies. (3×5 =15)

SECTION – C

Answer **any three** questions, including question number **12**, which is **compulsory**. **Each** carries **15** marks. (3×15 =45)

8. Explain the components of Gateway of Tally ERP9 with neat diagram.
9. Explain the fields displayed in the ledger creation screen with diagram.
10. What is group ? Explain predefined groups in Tally ERP9.
11. Describe the steps to display cash flow and funds flow statements.
12. Mr. Kajol Commenced business on 1st August 2015 in Meenakshi Enterprises Pvt. Ltd. Journalise the below transactions in tabular form to identify groups, ledger and vouchers.
 - 1) 1-8-2015 Miss Kajol started business with a capital of Rs. 7,00,000
 - 2) 3-8-2015 She purchased land for Rs. 1,60,000
 - 3) 7-8-2015 Deposited into bank Rs. 2,00,000
 - 4) 9-1-2016 Loan given to Mr. Ashok Rs. 50,000



- 5) 14-2-2016 Paid for factory rent Rs. 24,000
- 6) 19-2-2016 Purchased goods for Rs. 38,000 from Mr. Mahesh
- 7) 23-3-2016 Appreciation of land at 42%
- 8) 26-3-2016 Sold goods for Rs. 70,000 and received cheque
- 9) 27-3-2016 Purchase returns to Mr. Mahesh Rs. 3,000
- 10) 29-3-2016 Received commission of Rs. 13,000

13. Write a short notes on **any three** of the following : **(3×5 = 15)**

- i) Create a Company in Tally ERP9.
 - ii) Select and shut company.
 - iii) Accounting vouchers.
 - iv) Explain the fields displayed in the budget creation screen.
 - v) Fields of Unit creation screen.
-

B.Com. DEGREE EXAMINATION APRIL 2018.

Sixth Semester

MANAGEMENT ACCOUNTING – IV

(Regular – Revised)

Time : Three hours

Maximum : 80 marks

Attempt the questions according to internal choice.

Non-Programmable calculator may be used.

SECTION A – (10 × 2 = 20 marks)

1. Answer any **TEN** of the following in two sentences each :

ಬೇಕಾದ ಹತ್ತಕ್ಕೆ ಉತ್ತರಿಸಿರಿ ಪ್ರತಿಯೊಂದನ್ನು ಎರಡು ವಾಕ್ಯಗಳಲ್ಲಿ ಬರೆಯಿರಿ :

- (a) Define management accounting.
ನಿರ್ವಹಣ ಲೆಕ್ಕಶಾಸ್ತ್ರದ ವ್ಯಾಖ್ಯೆ ನೀಡಿ.
- (b) What is marginal cost?
ಅಂಚಿನ ವೆಚ್ಚ ಎಂದರೇನು?
- (c) What is fund flow statement?
ನಿಧಿ ಚಲನಪಟ್ಟಿ ಎಂದರೇನು?
- (d) Write any four techniques of management accounting.
ನಿರ್ವಹಣ ಲೆಕ್ಕಶಾಸ್ತ್ರದ ಯಾವುದಾದರೂ ನಾಲ್ಕು ತಂತ್ರಗಳನ್ನು ಬರೆಯಿರಿ.
- (e) What is cash flow statement?
ನಗದು ಚಲನಪಟ್ಟಿ ಎಂದರೇನು?
- (f) What is meant by ratio?
ಪ್ರಮಾಣ ಎಂದರೇನು?
- (g) What do you mean by positive cash flow?
ಧನಾತ್ಮಕ ನಗದು ಚಲನೆ ಎಂದರೇನು?
- (h) Give the meaning of sources of funds with two examples.
ಎರಡು ಉದಾಹರಣೆಗಳೊಂದಿಗೆ ನಿಧಿಯ ಮೂಲದ ಅರ್ಥ ಬರೆಯಿರಿ.
- (i) Write the formula of margin of safety.
ಸುರಕ್ಷಿತ ಬಿಂದುವಿನ ಸೂತ್ರವನ್ನು ಬರೆಯಿರಿ.
- (j) State any four functions of management accounting.
ನಿರ್ವಹಣ ಲೆಕ್ಕಶಾಸ್ತ್ರದ ಯಾವುದಾದರೂ ನಾಲ್ಕು ಕಾರ್ಯಗಳನ್ನು ತಿಳಿಸಿರಿ.

- (k) Calculate P/V ratio :
 Sales – Rs. 2,50,000
 Variable cost – Rs. 1,50,000
 ಲಾಭ ವಿಕಿ ಪ್ರಮಾಣ ಕಂಡು ಹಿಡಿಯಿರಿ :
 ಮಾರಾಟ – ರೂ. 2,50,000
 ಬದಲಾಗುವ ವೆಚ್ಚ – ರೂ. 1,50,000

- (l) From the following information calculate operating ratio :
 Net sales Rs. 8,00,000
 Cost of goods sold Rs. 5,00,000
 Operating expenses Rs. 60,000
 ಈ ಕೆಳಗಿನ ಮಾಹಿತಿಗಳಿಂದ ವ್ಯವಹಾರದ ಪ್ರಮಾಣ (operating ratio) ಕಂಡು ಹಿಡಿಯಿರಿ :
 ನಿವ್ವಳ ಮಾರಾಟ ರೂ. 8,00,000
 ಮಾರಾಟ ವಸ್ತುಗಳ ವೆಚ್ಚ ರೂ. 5,00,000
 ಕಾರ್ಯಾತ್ಮಕ ವೆಚ್ಚಗಳು ರೂ. 60,000

SECTION B – (3 × 5 = 15 marks)

Answer any **THREE** of the following :
 ಬೇಕಾದ ಮೂರಕ್ಕೆ ಉತ್ತರಿಸಿರಿ :

2. What are the characteristics of management accounting? Explain.
 ನಿರ್ವಹಣ ಲೆಕ್ಕಶಾಸ್ತ್ರದ ಲಕ್ಷಣಗಳನ್ನು ವಿವರಿಸಿರಿ.
3. From the following particulars calculate :
 (a) P/V ratio
 (b) Fixed cost and
 (c) Break-even point
 I Year : Sales Rs. 30 lakh; Profit Rs. 3 lakhs
 II Year : Sales Rs. 50 lakh; Profit Rs. 7 lakhs

ಈ ಕೆಳಗಿನ ಮಾಹಿತಿಯಿಂದ, ಕಂಡು ಹಿಡಿಯಿರಿ :

- (a) ಲಾಭ ವಿಕಿ ಪ್ರಮಾಣ
 (b) ಸ್ಥಿರ ವೆಚ್ಚ ಮತ್ತು
 (c) ಲಾಭ ನಷ್ಟ ತೂನೈ ಬಿಂದು (BEP)

ಪ್ರಥಮ ವರ್ಷ : ಮಾರಾಟ ರೂ. 30 ಲಕ್ಷಗಳು; ಲಾಭ ರೂ. 3 ಲಕ್ಷಗಳು

ದ್ವಿತೀಯ ವರ್ಷ : ಮಾರಾಟ ರೂ. 50 ಲಕ್ಷಗಳು; ಲಾಭ ರೂ. 7 ಲಕ್ಷಗಳು

4. Find out the funds from operations from the following :

	Rs.
Net profit after tax and appropriations	5,00,000
Transfer to reserve fund	1,25,000
Proposed dividend	50,000
Provision for income tax	75,000
Depreciation written off	1,00,000
Profit on sale of fixed assets	50,000

ಈ ಕೆಳಗಿನ ಮಾಹಿತಿಗಳಿಂದ ವ್ಯವಹಾರ ನಿಧಿ ಪಟ್ಟಿ (Funds from Operations) ತಯಾರಿಸಿರಿ :

	ರೂ.
ತೆರಿಗೆ ಮತ್ತು ವಿತರಣೆ ನಂತರ ನಿವ್ವಳ ಲಾಭ	5,00,000
ಮೀಸಲು ನಿಧಿಗೆ ವರ್ಗಾವಣೆ	1,25,000
ಪ್ರಸ್ತಾವಿತ ಲಾಭಾಂಶ	50,000
ಕಾಯ್ದಿರಿಸಿದ ತೆರಿಗೆ	75,000
ಸವಕಳಿ ತೆಗೆದು ಹಾಕಿದ್ದು (written off)	1,00,000
ಸ್ಥಿರ ಆಸ್ತಿಗಳ ಮಾರಾಟದಿಂದ ಆದ ಲಾಭ	50,000

5. From the following information calculate cash flows from investing activities :

	Rs.
Profit and loss on 31.03.2017	25,000
Purchase of machinery	50,000
Purchase of goodwill	20,000
Sale of machinery	7,000
Purchase of investments	30,000
Sale of patents	8,000
Interest and dividend received	2,000
Sale of investment	10,000

A building was purchased as investment out of surplus which was let out for commercial purpose. Rent received Rs. 4,000.

ಈ ಕೆಳಗಿನ ಮಾಹಿತಿಗಳಿಂದ ಹೂಡಿಕೆ ಚಟುವಟಿಕೆಯ ನಗದು ಚಲಾವಣೆಯನ್ನು ಕಂಡು ಹಿಡಿಯಿರಿ :

	ರೂ.
ಲಾಭ ನಷ್ಟ 31.03.2017 ರಂದು	25,000
ಯಂತ್ರೋಪಕರಣ ಖರೀದಿ	50,000
ಸುನಾಮ ಖರೀದಿ	20,000
ಯಂತ್ರೋಪಕರಣ ಮಾರಾಟ	7,000

	ರೂ.
ಬಂಡವಾಳ ಪತ್ರಗಳ ಖರೀದಿ	30,000
ಹಕ್ಕು ಸ್ವಾಮ್ಯ ಮಾರಾಟ (Patent)	8,000
ಸ್ವೀಕರಿಸಿದ ಲಾಭಾಂಶ ಮತ್ತು ಬಡ್ಡಿ	2,000
ಬಂಡವಾಳ ಪತ್ರಗಳ ಮಾರಾಟ	10,000

ಉಳಿಕೆಯ ಹಣದಿಂದ, ವಾಣಿಜ್ಯ ಉದ್ದೇಶಕ್ಕಾಗಿ ಕಟ್ಟಡವನ್ನು ಖರೀದಿಸಿದ್ದು ಅದನ್ನು ಬಾಡಿಗೆ ಕೊಡಲಾಗಿದೆ. (ತೊಡಗಣೆ ಎಂದು ಪರಿಗಣಿಸಿ) ಬಾಡಿಗೆ ಬಂದ ಮೊತ್ತ ರೂ. 4,000.

6. From the following given information calculate the debtors turnover ratio and average collection period :

Total Sales Rs. 6,50,000; Cash sales Rs. 4,25,000; Debtors at the beginning Rs. 20,000; Bills receivable at the beginning Rs. 17,000; Debtors at the end Rs. 28,000; Bills receivable at the end Rs. 25,000.

ಕೆಳಗೆ ನೀಡಿರುವ ಮಾಹಿತಿಯ ಆಧಾರದ ಮೇರೆಗೆ ಬರತಕ್ಕ ಬಾಕಿಗಳ ಅವರ್ತನ ಅನುಪಾತ ಹಾಗೂ ಸರಾಸರಿ ವಸೂಲಿ ಅವಧಿ ಕಂಡು ಹಿಡಿಯಿರಿ :

ಒಟ್ಟು ಮಾರಾಟ ರೂ. 6,50,000; ನಗದು ಮಾರಾಟ ರೂ. 4,25,000; ಆರಂಭದ ಸಾಲಗಾರರು ರೂ. 20,000; ಆರಂಭದ ಬರತಕ್ಕ ಹುಂಡಿ ರೂ. 17,000; ಕೊನೆಯ ಬರತಕ್ಕ ಸಾಲಗಾರರು ರೂ. 28,000 ಹಾಗೂ ಕೊನೆಯ ಬರತಕ್ಕ ಹುಂಡಿಗಳು ರೂ. 25,000.

7. From the following data given below, you are required to prepare schedule of changes in working capital :

Particulars	2016	2017
	Rs.	Rs.
Equity share capital	2,75,000	3,00,000
Long term loans	1,50,000	1,00,000
Creditors	80,000	1,25,000
Bills payable	50,000	55,000
Advance received income	5,000	6,000
Plant and machinery	1,75,000	1,50,000
Goodwill	40,000	35,000
Long term investments	1,00,000	1,00,000
Stock	1,00,000	1,35,000
Debtors	1,12,500	1,22,500
Bank balance	20,000	32,500
Prepaid expenses	12,500	11,000

ಕೆಳಗಿನ ಮಾಹಿತಿಗಳಿಂದ, ದುಡಿಯುವ ಬಂಡವಾಳದಲ್ಲಾಗುವ ಬದಲಾವಣೆಯ ಪಟ್ಟಿಯನ್ನು ತಯಾರಿಸಿರಿ :

ವಿವರ	2016 ರೂ.	2017 ರೂ.
ಸಾಮಾನ್ಯ ಶೇರು ಬಂಡವಾಳ	2,75,000	3,00,000
ದೀರ್ಘಾವಧಿ ಸಾಲಗಳು	1,50,000	1,00,000
ಸಾಹುಕಾರರು	80,000	1,25,000
ಕೊಡತಕ್ಕ ಹುಂಡಿಗಳು	50,000	55,000
ಮುಂಗಡವಾಗಿ ಬಂದ ಆದಾಯ	5,000	6,000
ಯಂತ್ರೋಪಕರಣ	1,75,000	1,50,000
ಸುನಾಮ	40,000	35,000
ದೀರ್ಘಾವಧಿ ಹೂಡಿಕೆಗಳು	1,00,000	1,00,000
ಸರಕು ಶಿಲ್ಕು (Stock)	1,00,000	1,35,000
ಬರತಕ್ಕ ಸಾಲ	1,12,500	1,22,500
ಬ್ಯಾಂಕಿನಲ್ಲಿರುವ ನಗದು	20,000	32,500
ಮುಂಗಡ ಖರ್ಚುಗಳು	12,500	11,000

SECTION C - (3 × 15 = 45 marks)

Answer any **THREE** of the following including question **13** which is **compulsory** :

ಪ್ರಶ್ನೆ 13ರನ್ನು ಒಳಗೊಂಡು ಬೇಕಾದ ಮೂರು ಪ್ರಶ್ನೆಗಳಿಗೆ ಉತ್ತರಿಸಿರಿ. ಪ್ರಶ್ನೆ 13ನ್ನು ಕಡ್ಡಾಯವಾಗಿ ಉತ್ತರಿಸಬೇಕು :

8. Explain the advantages and limitations of management accounting.
ನಿರ್ವಹಣ ಲೆಕ್ಕಶಾಸ್ತ್ರದ ಅನುಕೂಲತೆಗಳನ್ನು ಮತ್ತು ಅನಾನುಕೂಲತೆಗಳನ್ನು ವಿವರಿಸಿರಿ.

9. You are given the following data :

	2016 Rs.	2017 Rs.
Sales	1,20,000	1,40,000
Profit	8,000	13,000

Find out :

- P/V Ratio
- Fixed Cost
- B.E.P.
- Profit when sales are Rs. 1,80,000
- Margin of safety in 2016
- Sales required to earn a profit of Rs. 12,000
- Variable cost of the two periods

ಈ ಕೆಳಗಿನ ಮಾಹಿತಿಗಳನ್ನು ಕೊಡಲಾಗಿದೆ :

	2016 ರೂ.	2017 ರೂ.
ಮಾರಾಟ	1,20,000	1,40,000
ಲಾಭ	8,000	13,000

ಕಂಡು ಹಿಡಿಯಿರಿ :

- ಲಾಭ ವಿಕೃತ ಪ್ರಮಾಣ
- ಸ್ಥಿರ ವೆಚ್ಚ
- ಲಾಭ ನಷ್ಟ ಕೂನ್ಯ ಬಿಂದು
- ರೂ. 1,80,000 ಮಾರಾಟವಾದಾಗ ಲಾಭ
- 2016ರ ಸುರಕ್ಷಿತ ಬಿಂದು
- ರೂ. 12,000 ಲಾಭ ಗಳಿಸಲು ಮಾರಾಟದ ಪ್ರಮಾಣ
- ಎರಡೂ ಅವಧಿಗಳ ಬದಲಾಗುತ್ತಿರುವ ವೆಚ್ಚಗಳು

10. Following are the statement of assets and liabilities of a company as on 31.03.2016 and 31.03.2017 :

Statement of Assets and Liabilities

Particulars	Note	2016		2017	
		Amount (Rs.)	Total (Rs.)	Amount (Rs.)	Total (Rs.)
I. Equity and Liabilities :					
1. Shareholders funds :					
(a) Share capital	1	1,39,000		1,45,000	
(b) Reserves and Surplus	2	21,800	1,60,800	24,120	1,69,120
2. Non-current liabilities :					
Long term borrowings	3		24,000		12,000
3. Current liabilities :					
Trade payables	4		20,000		23,680
			<u>2,04,800</u>		<u>2,04,800</u>
II. Assets :					
1. Non-current assets :					
(a) Fixed assets :					
(i) Tangible assets	5	40,000		60,000	
(ii) Intangible assets	6	20,000	60,000	10,000	70,000
2. Current Assets :					
(a) Inventories	7	98,400		85,400	
(b) Trade Debtors	8	28,400		33,800	
(c) Cash and Cash Equivalent	9	18,000	1,44,800	15,600	1,34,800
			<u>2,04,800</u>		<u>2,04,800</u>

Notes :

	2016 (Rs.)	2017 (Rs.)
Note - 1 - Share Capital :		
Equity shares of Rs. 10 each	1,39,000	1,45,000
Note - 2 - Reserves and Surplus :		
Share premium	1,000	3,000
Profit and Loss	20,800	21,120
	<u>21,800</u>	<u>24,120</u>
Note - 3 - Long term borrowings :		
Debentures	24,000	12,000
Note - 4 - Trade payables :		
Trade creditors	20,000	23,680
Note - 5 - Tangible Assets :		
Land	40,000	60,000
Note - 6 - Intangible Assets :		
Goodwill	20,000	10,000
Note - 7 - Inventories :		
Stock	98,400	85,400
Note - 8 - Trade receivables :		
Debtors	29,800	35,400
Less : R.D.D.	1,400	1,600
	<u>28,400</u>	<u>33,800</u>
Note - 9 - Cash and Cash equivalents :		
Cash in hand	18,000	15,600

Additional information :

- (a) Dividend were paid totalling Rs. 7,000.
- (b) Land was purchased for Rs. 20,000 and the amount provided for amortisation of goodwill totalled Rs. 10,000.
- (c) Debenture loan was repaid Rs. 12,000.

You are required to prepare fund flow statement and statement of changes in working capital.

31 ಮಾರ್ಚ್ 2016 ಹಾಗೂ 31 ಮಾರ್ಚ್ 2017ರ ಆಸ್ತಿ ಮತ್ತು ಹೊಣೆಗಾರಿಕೆ ಪಟ್ಟಿಯನ್ನು ಈ ಕೆಳಗಿನಂತೆ ನೀಡಲಾಗಿದೆ :

ಆಸ್ತಿ ಮತ್ತು ಹೊಣೆಗಾರಿಕೆ ಪಟ್ಟಿ

ವಿವರಗಳು	ಟಿಪ್ಪಣಿ	2016		2017	
		ಮೊತ್ತ (ರೂ.)	ಒಟ್ಟು (ರೂ.)	ಮೊತ್ತ (ರೂ.)	ಒಟ್ಟು (ರೂ.)
I. ಸಾಮಾನ್ಯ ಮತ್ತು ಹೊಣೆಗಾರಿಕೆಗಳು :					
1. ಶೇರುದಾರರ ನಿಧಿ :					
(a) ಶೇರು ಬಂಡವಾಳ	1	1,39,000		1,45,000	
(b) ಮೀಸಲು ನಿಧಿ ಮತ್ತು ಉಳಿಕೆಗಳು	2	21,800	1,60,800	24,120	1,69,120
2. ಚಾಲ್ತಿ ಇಲ್ಲದ ಹೊಣೆಗಾರಿಕೆಗಳು :					
ದೀರ್ಘಾವಧಿ ಸಾಲಗಳು	3		24,000		12,000
3. ಚಾಲ್ತಿ ಹೊಣೆಗಾರಿಕೆಗಳು :					
ವ್ಯಾಪಾರಿ ಪಾವತಿಗಳು	4		20,000		23,680
			<u>2,04,800</u>		<u>2,04,800</u>
II. ಆಸ್ತಿಗಳು :					
1. ಚಾಲ್ತಿ ಇಲ್ಲದ ಆಸ್ತಿಗಳು :					
(a) ಸ್ಥಿರ ಆಸ್ತಿಗಳು					
(i) ಗೋಚರ ಆಸ್ತಿಗಳು	5	40,000		60,000	
(ii) ಅಗೋಚರ ಆಸ್ತಿಗಳು	6	20,000	60,000	10,000	70,000
2. ಚಾಲ್ತಿ ಆಸ್ತಿಗಳು :					
(a) ದಾಸ್ತಾನುಗಳು	7	98,400		85,400	
(b) ಸಾಲಗಾರರು	8	28,400		33,800	
(c) ನಗದು ಮತ್ತು ನಗದು ಸಮಾನ ಅಂಶಗಳು	9	18,000	1,44,800	15,600	1,34,800
			<u>2,04,800</u>		<u>2,04,800</u>
ಟಿಪ್ಪಣಿಗಳು :					
			2016 (ರೂ.)	2017 (ರೂ.)	
ಟಿಪ್ಪಣಿ - 1 - ಶೇರು ಬಂಡವಾಳ :					
ಸಾಮಾನ್ಯ ಶೇರು ಬಂಡವಾಳ ರೂ. 10 ಪ್ರತಿಯೊಂದಕ್ಕೆ			<u>1,39,000</u>	<u>1,45,000</u>	
ಟಿಪ್ಪಣಿ - 2 - ಮೀಸಲು ನಿಧಿ ಮತ್ತು ಉಳಿತಾಯಗಳು :					
ಶೇರು ಪ್ರೀಮಿಯಂ			1,000	3,000	
ಲಾಭ ಮತ್ತು ನಷ್ಟ			<u>20,800</u>	<u>21,120</u>	
			<u>21,800</u>	<u>24,120</u>	

	2016 (ರೂ.)	2017 (ರೂ.)
ಟಿಪ್ಪಣಿ - 3 - ದೀರ್ಘಾವಧಿ ಸಾಲಗಳು ಸಾಲಪತ್ರಗಳು	24,000	12,000
ಟಿಪ್ಪಣಿ - 4 - ವ್ಯಾಪಾರಿ ಪಾವತಿಗಳು : ಸಾಲಿಗರು	20,000	23,680
ಟಿಪ್ಪಣಿ - 5 - ಗೋಚರ ಆಸ್ತಿಗಳು : ಭೂಮಿ	40,000	60,000
ಟಿಪ್ಪಣಿ - 6 - ಅಗೋಚರ ಆಸ್ತಿಗಳು : ಸುನಾಮ	20,000	10,000
ಟಿಪ್ಪಣಿ - 7 - ದಾಸ್ತಾನು : ಸರಕು ದಾಸ್ತಾನುಗಳು	98,400	85,400
ಟಿಪ್ಪಣಿ - 8 - ವ್ಯಾಪಾರಿ ಸ್ವೀಕೃತಿಗಳು : ಸಾಲಗಾರರು ಕಳಿಕೆ : ಸಂಶಯಾಸ್ಪದ ಸಾಲಗಳ ಒದಗಣೆ	29,800 1,400	35,400 1,600
	<u>28,400</u>	<u>33,800</u>
ಟಿಪ್ಪಣಿ - 9 - ನಗದು ಮತ್ತು ನಗದು ಸಮಾನ ಅಂಶಗಳು : ನಗದು	18,000	15,600

ಹೆಚ್ಚಿನ ಮಾಹಿತಿ :

- (a) ರೂ. 7,000 ಮೊತ್ತವನ್ನು ಲಾಭಾಂಶವೆಂದು ಕೊಡಲಾಗಿದೆ.
- (b) ರೂ. 20,000 ಮೌಲ್ಯದ ಭೂಮಿಯನ್ನು ಕೊಳ್ಳಲಾಗಿದೆ ಮತ್ತು ಸುನಾಮದ ಒಟ್ಟು ರೂ. 10,000 ಮೌಲ್ಯವನ್ನು ಕಡಿತಗೊಳಿಸಲಾಗಿದೆ.
- (c) ಸಾಲಪತ್ರದ ಮೊತ್ತವನ್ನು ಅಂದರೆ ರೂ. 12,000 ಪಾವತಿಸಲಾಗಿದೆ.

ಈ ಮೇಲಿನ ಮಾಹಿತಿಗಳಿಂದ ನಿಧಿ ಚಲನಾ ಪಟ್ಟಿ ಮತ್ತು ದುಡಿಯುವ ಬಂಡವಾಳದ ಬದಲಾವಣೆಯನ್ನು ತೋರಿಸುವ ಪಟ್ಟಿಯನ್ನು ತಯಾರಿಸಿರಿ.

11. The statement of assets and liabilities of Zen Co. Ltd. is as follows :

Particulars	Note	2016		2017	
		Amount (Rs.)	Total (Rs.)	Amount (Rs.)	Total (Rs.)
Equity and Liabilities :					
1. Shareholders funds :					
(a) Share capital	1	2,00,000		2,00,000	
(b) Reserves and Surplus	2	3,92,000	5,92,000	3,96,000	5,96,000

		2016	2017
2.	Non-current liabilities :		
	Long term borrowings	1,24,000	1,80,000
3.	Current liabilities :		
	Trade payable	1,44,000	1,64,000
		<u>8,60,000</u>	<u>9,40,000</u>
II.	Assets :		
1.	Non-current assets :		
	(a) Fixed assets :		
	Tangible assets	6,00,000	6,84,000
2.	Current Assets :		
	(a) Inventories	1,00,000	88,000
	(b) Trade receivable	1,40,000	1,53,600
	(c) Cash and Cash Equivalent	20,000	14,400
		<u>2,60,000</u>	<u>2,56,000</u>
		<u>8,60,000</u>	<u>9,40,000</u>

Notes to accounts

	2016 (Rs.)	2017 (Rs.)
Note - 1 - Share Capital	2,00,000	2,00,000
Share Capital	<u>2,00,000</u>	<u>2,00,000</u>
Note - 2 - Reserves and Surplus :		
General reserve	2,00,000	2,00,000
Profit and Loss A/c	1,92,000	1,96,000
Reserves and Surplus	<u>3,92,000</u>	<u>3,96,000</u>
Note - 3 - Long term borrowings :		
Loan from the company		80,000
Loan from bank	1,24,000	1,00,000
Long term borrowings	<u>1,24,000</u>	<u>1,80,000</u>
Note - 4 - Trade payables :		
Creditors	1,44,000	1,64,000
Note - 5 - Tangible Assets :		
Land	80,000	1,20,000
Buildings	2,00,000	2,20,000
Machinery	3,20,000	3,44,000
Tangible Assets	<u>6,00,000</u>	<u>6,84,000</u>
Note - 6 - Inventories :		
Stock	1,00,000	88,000
Inventories	<u>1,00,000</u>	<u>88,000</u>

	2016 (Rs.)	2017 (Rs.)
Note - 7 - Trade Receivables :		
Debtors	1,40,000	1,53,600
Trade Receivables	<u>1,40,000</u>	<u>1,53,600</u>
Note - 8 - Cash and Cash equivalents :		
Cash	20,000	14,400
Cash and Cash equivalents	<u>20,000</u>	<u>14,400</u>

Adjustments :

- (a) During the year Rs. 1,04,000 was paid as dividends.
(b) The provisions for depreciation against machinery as on 1.4.2016 was Rs. 1,08,000 and Rs. 1,44,000 on 31.03.2017.

You are required to prepare the cash flow statement.

ಜೆನ್ ಕಂಪನಿ ಅವರ ಆಸ್ತಿ ಮತ್ತು ಹೊಣೆಗಾರಿಕೆ ಪಟ್ಟಿಯನ್ನು ಈ ಕೆಳಗಿನಂತೆ ನೀಡಲಾಗಿದೆ :

ವಿವರಗಳು	ಟಿಪ್ಪಣಿ	2016		2017	
		ಮೊತ್ತ (ರೂ.)	ಒಟ್ಟು (ರೂ.)	ಮೊತ್ತ (ರೂ.)	ಒಟ್ಟು (ರೂ.)
I. ಸಾಮಾನ್ಯ ಮತ್ತು ಹೊಣೆಗಾರಿಕೆಗಳು :					
1. ಶೇರುದಾರರ ನಿಧಿ :					
(a) ಶೇರು ಬಂಡವಾಳ	1	2,00,000		2,00,000	
(b) ಮೀಸಲು ನಿಧಿ ಮತ್ತು ಉಳಿಕೆಗಳು	2	3,92,000	5,92,000	3,96,000	5,96,000
2. ಚಾಲ್ತಿ ಇಲ್ಲದ ಹೊಣೆಗಾರಿಕೆಗಳು :					
ದೀರ್ಘಾವಧಿ ಸಾಲಗಳು	3		1,24,000		1,80,000
3. ಚಾಲ್ತಿ ಹೊಣೆಗಾರಿಕೆಗಳು :					
ವ್ಯಾಪಾರಿ ಪಾವತಿಗಳು	4		1,44,000		1,64,000
			<u>8,60,000</u>		<u>9,40,000</u>
II. ಆಸ್ತಿಗಳು :					
1. ಚಾಲ್ತಿ ಇಲ್ಲದ ಆಸ್ತಿಗಳು :					
(a) ಸ್ಥಿರ ಆಸ್ತಿಗಳು :					
ಗೋಚರ ಆಸ್ತಿಗಳು	5		6,00,000		6,84,000
2. ಚಾಲ್ತಿ ಆಸ್ತಿಗಳು :					
(a) ದಾಸ್ತಾನುಗಳು	6	1,00,000		88,000	
(b) ವ್ಯಾಪಾರಿ ಸ್ವೀಕೃತಿಗಳು	7	1,40,000		1,53,600	
(c) ನಗದು ಮತ್ತು ನಗದು ಸಮಾನ ಅಂಶಗಳು	8	20,000	2,60,000	14,400	2,56,000
			<u>8,60,000</u>		<u>9,40,000</u>

ಖಾತೆಗಳಿಗೆ ಟಿಪ್ಪಣಿಗಳು

	2016 (ರೂ.)	2017 (ರೂ.)
ಟಿಪ್ಪಣಿ - 1 - ಶೇರು ಬಂಡವಾಳ	2,00,000	2,00,000
ಸಾಮಾನ್ಯ ಶೇರು ಬಂಡವಾಳ	2,00,000	2,00,000
ಟಿಪ್ಪಣಿ - 2 - ಮೀಸಲು ನಿಧಿ ಮತ್ತು ಉಳಿತಾಯಗಳು :		
ಸಾಮಾನ್ಯ ನಿಧಿ	2,00,000	2,00,000
ಲಾಭ ನಷ್ಟ ಖಾತೆ	1,92,000	1,96,000
ಮೀಸಲು ನಿಧಿ ಮತ್ತು ಉಳಿತಾಯಗಳು	3,92,000	3,96,000
ಟಿಪ್ಪಣಿ - 3 - ದೀರ್ಘಾವಧಿ ಸಾಲಗಳು :		
ಕಂಪನಿಯಿಂದ ಸಾಲ		80,000
ಬ್ಯಾಂಕಿನಿಂದ ಸಾಲ	1,24,000	1,00,000
ದೀರ್ಘಾವಧಿ ಸಾಲಗಳು	1,24,000	1,80,000
ಟಿಪ್ಪಣಿ - 4 - ವ್ಯಾಪಾರಿ ಪಾವತಿಗಳು		
ಸಾಲಿಗರು	1,44,000	1,64,000
ಟಿಪ್ಪಣಿ - 5 - ಗೋಚರ ಆಸ್ತಿಗಳು :		
ಭೂಮಿ	80,000	1,20,000
ಕಟ್ಟಡ	2,00,000	2,20,000
ಸ್ಥಾವರ ಮತ್ತು ಯಂತ್ರಗಳು	3,20,000	3,44,000
ಗೋಚರ ಆಸ್ತಿಗಳು	6,00,000	6,84,000
ಟಿಪ್ಪಣಿ - 6 - ದಾಸ್ತಾನು :		
ಸರಕು ದಾಸ್ತಾನುಗಳು	1,00,000	88,000
ದಾಸ್ತಾನು	1,00,000	88,000
ಟಿಪ್ಪಣಿ - 7 - ವ್ಯಾಪಾರಿ ಸ್ವೀಕೃತಿಗಳು		
ಸಾಲಗಾರರು	1,40,000	1,53,600
ವ್ಯಾಪಾರಿ ಸ್ವೀಕೃತಿಗಳು	1,40,000	1,53,600
ಟಿಪ್ಪಣಿ - 8 - ನಗದು ಮತ್ತು ನಗದು ಸಮಾನ ಅಂಶಗಳು :		
ನಗದು	20,000	14,400
ನಗದು ಮತ್ತು ನಗದು ಸಮಾನ ಅಂಶಗಳು	20,000	14,400

ಹೊಂದಾಣಿಕೆಗಳು :

- (a) ರೂ. 1,04,000 ಲಾಭಾಂಶ ಎಂದು ಈ ವರ್ಷ ಕೊಡಲಾಗಿದೆ.
- (b) ಯಂತ್ರೋಪಕರಣಕ್ಕಾಗಿ ಸವಕಳಿ ಒದಗಣಿಕೆಗಳನ್ನು ತೆಗೆದಿರಿಸಿದ್ದು, ದಿನಾಂಕ 1.4.2016 ರಂದು ರೂ. 1,08,000 ಮತ್ತು ದಿನಾಂಕ 31.03.2017 ರಂದು ರೂ. 1,44,000.

ಈ ಮೇಲಿನ ಮಾಹಿತಿಯಿಂದ ನಗದು ಚಲನಾ ಪಟ್ಟಿಯನ್ನು ತಯಾರಿಸಿರಿ.

12. Harsha manufacturing company has drawn up the following statement of profit and loss for the year ended 31st March 2017.

Particulars	Note No.	Amount (Rs.)	Total (Rs.)
I. Continuing Operations :			
1. Revenue from Operations	1		1,60,000
2. Other Incomes	2		4,800
			<u>1,64,800</u>
3. Expenses :			
Cost of materials consumed	3	68,000	
Employees benefit cost	4	24,000	
Other Expenses	5	44,800	1,36,800
			<u>28,000</u>
Net Profit			<u>28,000</u>

Notes to Accounts

Note - 1 - Revenue from Operations :

Sales	1,60,000
Total Revenue from Operations	<u>1,60,000</u>

Note - 2 - Other Incomes :

Compensation for acquisition of land	4,800
Other Incomes	<u>4,800</u>

Note - 3 - Cost of materials consumed :

Opening stock of materials	26,000
Add : Purchase of materials	80,000
	<u>1,06,000</u>
Less : Closing stock of materials	38,000
Cost of materials consumed	<u>68,000</u>

Note – 4 – Employee benefit cost

Wages	24,000
Employee benefit cost	<u>24,000</u>

Note – 5 – Other expenses :

Manufacturing expenses	16,000
Selling expenses	4,000
Administrative expenses	22,800
General expenses	1,200
Loss on machinery destroyed by fire	800
Other expenses	<u>44,800</u>

Gross profit of the company is Rs. 52,000.

You are required to find out :

- Gross profit ratio
- Net profit ratio
- Operating expenses ratio
- Operating profit ratio

ಹರ್ಷ ಉತ್ಪಾದನಾ ಕಂಪನಿಯು 31 ಮಾರ್ಚ್ 2017 ರಂದು ಕೊನೆಗೊಳ್ಳುವ ಲಾಭ ಮತ್ತು ನಷ್ಟ ಪಟ್ಟಿಯನ್ನು ಕೆಳಗಿನಂತೆ ಕೊಡಲಾಗಿದೆ :

ವಿವರಗಳು	ಟಿಪ್ಪಣಿ ಸಂ.	ಮೊತ್ತ (ರೂ.)	ಒಟ್ಟು (ರೂ.)
I. ನಿರಂತರ ಚಟುವಟಿಕೆ ಅಥವಾ ವ್ಯವಹಾರಗಳು :			
1. ಕಾರ್ಯದಿಂದ ಬಂದ ಆದಾಯ	1		1,60,000
2. ಇತರ ಆದಾಯ	2		4,800
			<u>1,64,800</u>
3. ವೆಚ್ಚಗಳು :			
ಅನುಭೋಗಿಸಿದ ಕಚ್ಚಾ ಸರಕುಗಳ ವೆಚ್ಚ	3	68,000	
ನೌಕರರ ಕಲ್ಯಾಣ ವೆಚ್ಚ	4	24,000	
ಇತರ ವೆಚ್ಚಗಳು	5	44,800	1,36,800
			<u>28,000</u>
ನಿವ್ವಳ ಲಾಭ			<u>28,000</u>

ಖಾತೆಯ ಟಿಪ್ಪಣಿಗಳು

ಟಿಪ್ಪಣಿ - 1 - ವ್ಯವಹಾರದಿಂದ ಬಂದ ಆದಾಯ :	
ಮಾರಾಟ	1,60,000
ವ್ಯವಹಾರದಿಂದ ಬಂದ ಒಟ್ಟು ಆದಾಯ	<u>1,60,000</u>
ಟಿಪ್ಪಣಿ - 2 - ಇತರ ಆದಾಯಗಳು :	
ಭೂಮಿ ಪರಬಾಕಿಯಿಂದ ಬಂದ ಪರಿಹಾರ	4,800
ಇತರ ಆದಾಯಗಳು	<u>4,800</u>
ಟಿಪ್ಪಣಿ - 3 - ಅನುಭೋಗಿಸಿದ ಕಚ್ಚಾ ಸರಕುಗಳ ವೆಚ್ಚ :	
ಕಚ್ಚಾ ಸರಕುಗಳ ಆರಂಭದ ಶಿಲ್ಕು	26,000
ಕೂಡಿಕೆ : ಕಚ್ಚಾ ಸರಕುಗಳ ಖರೀದಿ	80,000
	<u>1,06,000</u>
ಕಳಿಕೆ : ಕಚ್ಚಾ ಸರಕುಗಳ ಕೊನೆಯ ಶಿಲ್ಕು	38,000
ಅನುಭೋಗಿಸಿದ ಕಚ್ಚಾ ಸರಕುಗಳ ವೆಚ್ಚ	<u>68,000</u>
ಟಿಪ್ಪಣಿ - 4 - ನೌಕರರ ಕಲ್ಯಾಣ ವೆಚ್ಚ	
ಕೂಲಿ	24,000
ನೌಕರರ ಕಲ್ಯಾಣ ವೆಚ್ಚ	<u>24,000</u>
ಟಿಪ್ಪಣಿ - 5 - ಇನ್ನಿತರ ವೆಚ್ಚಗಳು :	
ಉತ್ಪಾದನಾ ವೆಚ್ಚಗಳು	16,000
ಮಾರಾಟ ವೆಚ್ಚಗಳು	4,000
ಆಡಳಿತದ ವೆಚ್ಚಗಳು	22,800
ಸಾಮಾನ್ಯ ವೆಚ್ಚಗಳು	1,200
ಅಗ್ನಿಯಿಂದ ನಾಶವಾದ ಯಂತ್ರೋಪಕರಣದಿಂದ ಆದ ಹಾನಿ	800
ಇನ್ನಿತರ ವೆಚ್ಚಗಳು	<u>44,800</u>

ಕಂಪನಿಯ ಸ್ಥೂಲ ಲಾಭ ರೂ. 52,000 ಇರುತ್ತದೆ.

ಈ ಕೆಳಗಿನ ಅನುಪಾತಗಳನ್ನು ಕಂಡು ಹಿಡಿಯಿರಿ :

- ಸ್ಥೂಲ ಲಾಭ ಪ್ರಮಾಣ
- ನಿವ್ವಳ ಲಾಭ ಪ್ರಮಾಣ
- ಉತ್ಪಾದನಾ ವೆಚ್ಚ ಪ್ರಮಾಣ
- ಕಾರ್ಯಚಟುವಟಿಕೆ ಲಾಭ ಪ್ರಮಾಣ

13. Case Study (**Compulsory**) :

The directors of RIBCO Ltd. company are considering sales budget for the next budget period. From the following information you are required to show clearly to management :

- (1) The marginal product cost and contribution per unit.
- (2) The total contribution resulting from each of following sales mixtures.

	Product X	Product Y
	Rs.	Rs.
Selling price	200	150
Direct materials	100	90
Direct wages	30	20
Fixed expenses (Total) Rs. 80,000	-	-

Variable expenses are allotted to products as 100% of direct wages.

Sales Mixture :

- (a) 1,000 units of product X and 2,000 units of Y
- (b) 1,500 units of product X and 1,500 units of Y
- (c) 2,000 units of product X and 1,000 units of Y

Recommend which of the Sales Mixtures should be adopted.

ಪ್ರಕರಣ ಅಧ್ಯಯನ (ಕಡ್ಡಾಯ) :

ರಿಬ್ಕೋ ಕಂಪನಿ ನಿಯಮಿತದ ನಿರ್ದೇಶಕರು ಮುಂದಿನ ವರ್ಷದ ಅವಧಿಯ ಮುಂಗಡ ಪತ್ರದಲ್ಲಿ ಮಾರಾಟದ ಮುಂಗಡ ಪತ್ರವನ್ನು ಈ ಕೆಳಗಿನಂತೆ ಪರಿಗಣಿಸಿದ್ದಾರೆ. ಈ ಕೆಳಗಿನ ಮಾಹಿತಿಗಳಿಂದ ಆಡಳಿತ ಮಂಡಳಿಗೆ ಅವಶ್ಯವಿರುವ ಅಂಶಗಳನ್ನು ಸ್ಪಷ್ಟಪಡಿಸಿರಿ :

- (1) ಅಂಚಿನ ವಸ್ತು ವೆಚ್ಚ ಮತ್ತು ಕೊಡುಗೆ ಪ್ರತಿ ಯೂನಿಟ್‌ಗೆ
- (2) ಕೆಳಗಿನ ಮಾರಾಟ ಮಿಶ್ರಣದ ಒಟ್ಟು ಕೊಡುಗೆ

	ವಸ್ತು X	ವಸ್ತು Y
	ರೂ.	ರೂ.
ಮಾರಾಟ ಬೆಲೆ	200	150
ನೇರ ಕಚ್ಚಾ ಸರಕು	100	90
ನೇರ ಕೂಲಿ	30	20
ಸ್ಥಿರ ವೆಚ್ಚಗಳು (ಒಟ್ಟು) ರೂ. 80,000	-	-

ಬದಲಾಗುತ್ತಿರುವ ವೆಚ್ಚಗಳು ಕೂಲಿಯ ಶೇಕಡಾ 100 ರಷ್ಟು ಎಂದು ವಸ್ತುಗಳಿಗೆ ವಿತರಿಸಲಾಗಿದೆ.

ಮಾರಾಟ ಮಿಶ್ರಣ :

- (a) X ವಸ್ತುಗಳು 1,000 ಯೂನಿಟ್‌ಗಳು ಮತ್ತು Y ವಸ್ತುಗಳು 2,000 ಯೂನಿಟ್‌ಗಳು
 - (b) X ವಸ್ತುಗಳು 1,500 ಯೂನಿಟ್‌ಗಳು ಮತ್ತು Y ವಸ್ತುಗಳು 1,500 ಯೂನಿಟ್‌ಗಳು
 - (c) X ವಸ್ತುಗಳು 2,000 ಯೂನಿಟ್‌ಗಳು ಮತ್ತು Y ವಸ್ತುಗಳು 1,000 ಯೂನಿಟ್‌ಗಳು
- ಯಾವ ಮಾರಾಟ ಮಿಶ್ರಣವನ್ನು ಮಾರಾಟ ಮಾಡಲು ಶಿಫಾರಸ್ಸು ಮಾಡುವಿರಿ?

B.Com. DEGREE EXAMINATION APRIL 2018.

Sixth Semester

INDUSTRIAL ECONOMICS

(Revised)

Time : Three hours

Maximum : 80 marks

All sub-questions should be answered at one space continuously.
Answer to all sections should be written in the same answer book.

SECTION A - (10 × 2 = 20 marks)

1. Answer any **TEN** of the following questions in 2-3 sentences each :

ಕೆಳಗಿನ ಬೇಕಾದ ಹತ್ತು ಪ್ರಶ್ನೆಗಳಿಗೆ 2-3 ವಾಕ್ಯಗಳಲ್ಲಿ ಉತ್ತರಿಸಿರಿ :

- (a) What is public sector?
ಸಾರ್ವಜನಿಕ ವಲಯ ಎಂದರೇನು?
- (b) Give the meaning of MNCs.
ಬಹುರಾಷ್ಟ್ರೀಯ ಕಂಪನಿಯ ಅರ್ಥವನ್ನು ಕೊಡಿರಿ.
- (c) What is localisation of industries?
ಕೈಗಾರಿಕೆಗಳ ಕೇಂದ್ರೀಕರಣ ಎಂದರೇನು?
- (d) Define planned location of industry.
ಯೋಜನಾಬದ್ಧ ಉದ್ದಿಮೆಯ ಸ್ಥಾನೀಕರಣವನ್ನು ವ್ಯಾಖ್ಯಾನಿಸಿರಿ.
- (e) What is privatisation?
ಖಾಸಗೀಕರಣ ಎಂದರೇನು?
- (f) Give the meaning of globalisation.
ಜಾಗತೀಕರಣದ ಅರ್ಥ ಕೊಡಿರಿ.
- (g) Define rural industrialisation.
ಗ್ರಾಮೀಣ ಕೈಗಾರಿಕೀಕರಣವನ್ನು ವ್ಯಾಖ್ಯಾನಿಸಿರಿ.
- (h) When was TISCO established?
TISCO ಯಾವಾಗ ಸ್ಥಾಪನೆಯಾಯಿತು?
- (i) What is industrial policy?
ಕೈಗಾರಿಕಾ ನೀತಿ ಎಂದರೇನು?

- (j) Expand ICICI.
ICICI ವಿಸ್ತರಿಸಿರಿ.
- (k) When was IDBI established?
IDBI ಯಾವಾಗ ಸ್ಥಾಪನೆಯಾಯಿತು?
- (l) State any two features of Industrial Policy of 1948.
1948ರ ಕೈಗಾರಿಕಾ ನೀತಿಯ ಯಾವುದಾದರೂ ಎರಡು ಲಕ್ಷಣಗಳನ್ನು ಹೇಳಿರಿ.

SECTION B - (3 × 5 = 15 marks)

Answer any **THREE** of the following questions :

ಕೆಳಗಿನವುಗಳಲ್ಲಿ ಬೇಕಾದ ಮೂರು ಪ್ರಶ್ನೆಗಳಿಗೆ ಉತ್ತರಿಸಿರಿ :

2. Explain the role of public sector.
ಸಾರ್ವಜನಿಕ ವಲಯದ ಪಾತ್ರವನ್ನು ವಿವರಿಸಿರಿ.
3. Describe the factors influencing industrial location.
ಕೈಗಾರಿಕಾ ಸ್ಥಳೀಕರಣದ ಮೇಲೆ ಪ್ರಭಾವ ಬೀರುವ ಅಂಶಗಳನ್ನು ವರ್ಣಿಸಿರಿ.
4. Explain the functions of IFCI.
IFCIದ ಕಾರ್ಯಗಳನ್ನು ವಿವರಿಸಿರಿ.
5. Explain the objectives of industrial policy.
ಕೈಗಾರಿಕಾ ನೀತಿಯ ಉದ್ದೇಶಗಳನ್ನು ವಿವರಿಸಿರಿ.
6. Describe the role of rural industrialisation.
ಗ್ರಾಮೀಣ ಕೈಗಾರಿಕೀಕರಣದ ಪಾತ್ರವನ್ನು ವರ್ಣಿಸಿರಿ.
7. Discuss the need for industrialisation in India.
ಭಾರತದಲ್ಲಿ ಕೈಗಾರಿಕೀಕರಣದ ಅಗತ್ಯತೆಯನ್ನು ಚರ್ಚಿಸಿರಿ.

SECTION C - (3 × 15 = 45 marks)

Answer any **THREE** of the following. Question No. 13 is **compulsory** :

ಕೆಳಗಿನವುಗಳಲ್ಲಿ ಬೇಕಾದ ಮೂರು ಪ್ರಶ್ನೆಗಳಿಗೆ ಉತ್ತರಿಸಿರಿ. ಪ್ರಶ್ನೆ 13 ಕಡ್ಡಾಯವಾಗಿದೆ :

8. Explain the merits and demerits of MNCs in India.
ಭಾರತದಲ್ಲಿ ಬಹುರಾಷ್ಟ್ರೀಯ ಕಂಪನಿಗಳ ಗುಣಾವಗುಣಗಳನ್ನು ವಿವರಿಸಿರಿ.
9. What is industrial location? Explain the Weber's theory of industrial location.
ಕೈಗಾರಿಕೆಗಳ ಸ್ಥಳ ನಿರ್ದೇಶನ ಎಂದರೇನು? ವೇಬರ್‌ರವರ ಕೈಗಾರಿಕಾ ಸ್ಥಳ ನಿರ್ದೇಶನದ ಸಿದ್ಧಾಂತವನ್ನು ವಿವರಿಸಿರಿ.

10. Explain the role of small scale industries in India.
ಭಾರತದಲ್ಲಿ ಸಣ್ಣ ಕೈಗಾರಿಕೆಗಳ ಪಾತ್ರ ಕುರಿತು ವಿವರಿಸಿರಿ.
11. Explain the growth and problems iron and steel industry.
ಕಬ್ಬಿಣ ಮತ್ತು ಉಕ್ಕಿನ ಉದ್ಯಮಿಯ ಬೆಳವಣಿಗೆ ಮತ್ತು ಸಮಸ್ಯೆಗಳನ್ನು ವಿವರಿಸಿರಿ.
12. Discuss the objectives and features of Industrial Policy of 1956.
1956ರ ಕೈಗಾರಿಕಾ ನೀತಿಯ ಉದ್ದೇಶಗಳು ಮತ್ತು ಲಕ್ಷಣಗಳನ್ನು ಚರ್ಚಿಸಿರಿ.

13. Case let :

Finance is the life blood of an economy no industries can develop without timely and adequate availability of finance. Industries require finance to meet working capital as well as fixed capital requirements. To meet fixed capital requirement, India has established many development banking corporations. They include IFCI, SFC's, ICICI, IDBI, SIDBI and EXIM Bank. These institutions have helped industries in their prosperity.

Questions :

- (a) Mention the types of finances required by industry.
- (b) Expand ICICI.
- (c) Explain the functions of SIDBI.
- (d) State the various institutions providing industrial finance.

ಸ್ಥಿತಿ ವಿದ್ಯಮಾನ :

ಹಣಕಾಸು ಒಂದು ಆರ್ಥಿಕತೆಯ ಜೀವಾಳ, ಸಮಯೋಚಿತ ಹಾಗೂ ಸಾಕಷ್ಟು ಹಣಕಾಸಿನ ಲಭ್ಯತೆ ಇಲ್ಲದೇ ಯಾವ ಕೈಗಾರಿಕೆಗಳು ಅಭಿವೃದ್ಧಿ ಹೊಂದಲಾರವು. ಕೈಗಾರಿಕೆಗಳಿಗೆ ದುಡಿಯುವ ಬಂಡವಾಳ ಮತ್ತು ಸ್ಥಿರ ಬಂಡವಾಳ ಅವಶ್ಯಕತೆಗಳನ್ನು ಪೂರೈಸಲು ಹಣಕಾಸು ಬೇಕು. ಸ್ಥಿರ ಬಂಡವಾಳದ ಅವಶ್ಯಕತೆಯನ್ನು ಪೂರೈಸಲು ಭಾರತವು ಸಾಕಷ್ಟು ಅಭಿವೃದ್ಧಿ ಬ್ಯಾಂಕ್ ನಿಗಮಗಳನ್ನು ಸ್ಥಾಪಿಸಿದೆ. ಅವುಗಳಲ್ಲಿ IFCI, SFCs, ICICI, IDBI, SIDBI ಮತ್ತು EXIM Bank. ಈ ಎಲ್ಲಾ ಸಂಸ್ಥೆಗಳು ಉದ್ಯಮಗಳ ಉಜ್ವಲ ಬೆಳವಣಿಗೆಯಲ್ಲಿ ಸಾಕಷ್ಟು ನೆರವು ನೀಡಿವೆ.

ಪ್ರಶ್ನೆಗಳು :

- (a) ಕೈಗಾರಿಕೆಗಳಿಗೆ ಬೇಕಾಗುವ ಹಣಕಾಸಿನ ಪ್ರಕಾರಗಳನ್ನು ತಿಳಿಸಿರಿ.
- (b) ICICI ವಿಸ್ತರಿಸಿರಿ.
- (c) SIDBIದ ಕಾರ್ಯಗಳನ್ನು ವಿವರಿಸಿರಿ.
- (d) ಕೈಗಾರಿಕೆಗಳಿಗೆ ಹಣಕಾಸು ನೀಡುವ ವಿವಿಧ ಹಣಕಾಸಿನ ಸಂಸ್ಥೆಗಳನ್ನು ಹೇಳಿರಿ.

B.Com. DEGREE EXAMINATION APRIL 2018.

Sixth Semester

Paper II – COST ACCOUNTING

(Revised)

Time : Three hours

Maximum : 80 marks

Attempt all questions according to internal choice of each Section.

Working notes must be given wherever necessary.

Non-programmable calculator is permitted.

SECTION A – (10 × 2 = 20 marks)

1. Answer any **TEN** of the following :

ಕೆಲಗಿನವುಗಳಲ್ಲಿ ಬೇಕಾದ ಹತ್ತಕ್ಕೆ ಉತ್ತರಿಸಿರಿ :

- (a) What is composite cost unit? Give two examples of composite cost unit.
ಸಂಯುಕ್ತ ವೆಚ್ಚಮಾನ ಎಂದರೇನು? ಸಂಯುಕ್ತ ವೆಚ್ಚಮಾನದ ಎರಡು ಉದಾಹರಣೆಗಳನ್ನು ಕೊಡಿರಿ.
- (b) Name two industries to which operating costing applies.
ಸೇವಾ ವೆಚ್ಚ ನಿರ್ಣಯ ಪದ್ಧತಿ ಯಾವ ಉದ್ಯಮಗಳಿಗೆ ಅನ್ವಯಿಸುತ್ತದೆ?
- (c) What is process costing?
ಹಂತ ವೆಚ್ಚ ನಿರ್ಣಯ ಪದ್ಧತಿ ಎಂದರೇನು?
- (d) What is work un-certified?
ಪ್ರಮಾಣೀಕರಿಸದ ಕೆಲಸ ಎಂದರೇನು?
- (e) What is abnormal loss?
ಅಸಾಮಾನ್ಯ ಹಾನಿ ಎಂದರೇನು?
- (f) Give two features of job costing.
ಬಿಡು ಗುತ್ತಿಗೆ ವೆಚ್ಚ ನಿರ್ಣಯದ ಎರಡು ಗುಣಧರ್ಮಗಳನ್ನು ಕೊಡಿರಿ.
- (g) How do you treat sale of scrap in contract account?
ಅಪ್ರಯೋಜಿತ ವಸ್ತುವಿನ ಮಾರಾಟದ ಮೌಲ್ಯ ಗುತ್ತಿಗೆ ಖಾತೆಯಲ್ಲಿ ಹೇಗೆ ಪರಿಗಣಿಸುವಿರಿ?

(h) Calculate passenger kms :

Distance covered - 300 kms, No. of days - 30 days, No. of Bus - 2 buses, Capacity - 60 passengers, Seat occupied - 90%.

ಪ್ರವಾಸಿ ಕಿ.ಮಿ. ಕಂಡು ಕಂಡು ಹಿಡಿಯಿರಿ :

ದೂರ ಕ್ರಮಿಸಿರುವುದು - 300 ಕಿ.ಮಿ., ದಿನಗಳ ಸಂಖ್ಯೆ - 30 ದಿವಸ, ಬಸ್‌ಗಳ ಸಂಖ್ಯೆ - 2 ಬಸ್, ಆಸನಗಳ ಸಾಮರ್ಥ್ಯ - 60 ಪ್ರಯಾಣಿಕರು, ಪ್ರಯಾಣಿಕರು ಆಸೀನರಾಗಿದ್ದು - ಶೇ. 90.

(i) Find out profit transferred to profit and loss account :

Estimated profit - Rs. 32,000

Work certified - Rs. 1,80,000

Contract price - Rs. 2,00,000

ಲಾಭ ಹಾಗೂ ನಷ್ಟದ ಖಾತೆಗೆ ವರ್ಗಾಯಿಸುವ ಲಾಭಾಂಶವನ್ನು ಕಂಡು ಹಿಡಿಯಿರಿ :

ಅಂದಾಜಿಸಲ್ಪಟ್ಟ ಲಾಭ - ರೂ. 32,000

ಪ್ರಯಾಣಿಕರಿಸಿದ ಕೆಲಸ - ರೂ. 1,80,000

ಗುತ್ತಿಗೆ ಮೌಲ್ಯ - ರೂ. 2,00,000

(j) What is sub-contract?

ಉಪ ಗುತ್ತಿಗೆಯೆಂದರೇನು?

(k) Write two features of process costing.

ಉತ್ಪಾದನೆ ಹಂತ ವೆಚ್ಚದ ಎರಡು ಲಕ್ಷಣಗಳನ್ನು ಬರೆಯಿರಿ.

(l) Give the meaning of activity based costing system.

ಕ್ರಿಯಾ ಆಧಾರದ ವೆಚ್ಚಶಾಸ್ತ್ರ ಪದ್ಧತಿಯ ಅರ್ಥ ಕೊಡಿರಿ.

SECTION B - (3 × 5 = 15 marks)

Answer any **THREE** of the following :

ಕೆಳಗಿನವುಗಳಲ್ಲಿ ಬೇಕಾದ ಮೂರಕ್ಕೆ ಉತ್ತರಿಸಿರಿ :

2. The following data relate to the manufacture and sale of 10,000 units of a standard product which is sold at Rs. 5 per unit.

Raw materials Rs. 20,000

Direct wages Rs. 12,000

Machine hours worked 1,000 hours

Machine hour rate Rs. 5

Office overhead 10% on works cost

Selling and distribution overhead 0.50 paise per unit.

Prepare a cost sheet to find out :

(a) Cost of production per unit and

(b) Total profit

ಹತ್ತು ಸಾವಿರ ವಸ್ತುಗಳ ಉತ್ಪಾದನೆ ಮತ್ತು ಮಾರಾಟ ಮಾಹಿತಿಯನ್ನು ಈ ಕೆಳಗೆ ಕೊಡಲಾಗಿದೆ :

ಕಚ್ಚಾ ಸರಕುಗಳು	ರೂ. 20,000
ನೇರ ಕೂಲಿ	ರೂ. 12,000
ಯಂತ್ರ ಕಾರ್ಯ ಗಂಟೆಗಳು	1,000 ಗಂಟೆಗಳು
ಯಂತ್ರ ಗಂಟೆ ದರ	ರೂ. 5
ಆಡಳಿತಾತ್ಮಕ ವೆಚ್ಚ	ಕಾರ್ಖಾನೆ ವೆಚ್ಚದ ಶೇಕಡಾ 10 ರಷ್ಟು

ಮಾರಾಟ ಹಾಗೂ ವಿತರಣಾ ವೆಚ್ಚ ಪ್ರತಿ ಯೂನಿಟಿಗೆ 50 ಪೈಸೆಯಂತೆ.

ವೆಚ್ಚ ಯಾದಿಯನ್ನು ತಯಾರಿಸಿ ಈ ಕೆಳಗಿನವುಗಳನ್ನು ಕಂಡು ಹಿಡಿಯಿರಿ :

(a) ಪ್ರತಿ ಯೂನಿಟಿನ ಉತ್ಪಾದನಾ ವೆಚ್ಚ

(b) ಒಟ್ಟು ಲಾಭ

3. Prepare a reconciliation statement from the following :

	Rs.
Profit as per cost accounts	34,600
Interest debited in financial accounts	1,600
Over absorption of overhead in cost accounts	17,600
Preliminary expenses written off	2,400
Undervaluation of opening stock in cost accounts	2,800
Over valuation of closing stock in cost accounts	4,800

ಕೆಳಗಿನವುಗಳಿಂದ ಸಮನ್ವಯ ಪತ್ರಿಕೆಯನ್ನು ತಯಾರಿಸಿರಿ :

	ರೂ.
ವೆಚ್ಚ ಲೆಕ್ಕ ಖಾತೆಗಳ ಪ್ರಕಾರ ಲಾಭ	34,600
ಹಣಕಾಸು ಖಾತೆಯಲ್ಲಿ ಮಾತ್ರ ಆಕರಿಸಿದ ಬಡ್ಡಿ	1,600
ಮೇಲು ವೆಚ್ಚಗಳ ಹೆಚ್ಚುವರಿ ಆಕರಿಸಿದ್ದು ವೆಚ್ಚ ಲೆಕ್ಕ ಖಾತೆಯಲ್ಲಿ	17,600
ಪೂರ್ವಭಾವಿ ವೆಚ್ಚಗಳನ್ನು ಆಕರಿಸಿದ್ದು	2,400
ವೆಚ್ಚ ಖಾತೆಯಲ್ಲಿ ಕಡಿಮೆ ಮೌಲ್ಯೀಕರಣಗೊಂಡ ಆರಂಭ ತಿಲ್ಲು	2,800
ವೆಚ್ಚ ಖಾತೆಯಲ್ಲಿ ಹೆಚ್ಚು ಮೌಲ್ಯೀಕರಣಗೊಂಡ ಅಂತಿಮ ತಿಲ್ಲು	4,800

4. Karnataka Power Corporation Ltd. runs a canteen for the benefit of its workers. It provides to its workers breakfast and lunch at subsidised rates of 65% of the actual cost.

From the following information prepare canteen cost sheet showing :

- (a) Total cost of running canteen and
(b) Subsidy provided to each worker

Assume that 4000 workers are working in the company :

	Rs.
(i) Provisions	80,000
(ii) Salaries and wages	46,000
(iii) Consumables stores	6,000
(iv) Services, Gas, Electricity etc.	18,000
(v) Miscellaneous expenses	10,000

ಕರ್ನಾಟಕ ಪವರ್ ಕಾರ್ಪೊರೇಶನ್ ನಿಯಮಿತ ಇವರು ತಮ್ಮ ಕೆಲಸಗಾರರ ಅನುಕೂಲಕ್ಕಾಗಿ ಕ್ಯಾಂಟೀನ್ ನಡೆಸುತ್ತಾರೆ. ಕ್ಯಾಂಟೀನಿನಲ್ಲಿ ಕೆಲಸಗಾರರಿಗೆ ಉಪಹಾರ ಹಾಗೂ ಊಟವನ್ನು ವಾಸ್ತವ ಖರ್ಚಿನ ಶೇಕಡಾ 65ರ ಸಬ್ಸಿಡಿಯ ದರದಲ್ಲಿ ಪೂರೈಸಲಾಗುತ್ತಿದೆ.

ಈ ಕೆಳಗಿನ ಮಾಹಿತಿಯಿಂದ ಕ್ಯಾಂಟೀನ್ ವೆಚ್ಚ ಪಟ್ಟಿಯನ್ನು ತಯಾರಿಸಿ :

- (a) ಕ್ಯಾಂಟೀನ್ ನಡೆಸುವ ಒಟ್ಟು ವೆಚ್ಚ ಹಾಗೂ
(b) ಪ್ರತಿಯೊಂದು ಕೆಲಸಗಾರನಿಗೆ ನೀಡಿದ ಸಬ್ಸಿಡಿ ಕಂಡು ಹಿಡಿಯಿರಿ

ಕಂಪನಿಯಲ್ಲಿ 4000 ಕೆಲಸಗಾರರು ಇರುವರೆಂದು ಊಹಿಸಿರಿ :

	ರೂ.
(i) ಪ್ರೊವಿಸನ್ಸ್	80,000
(ii) ವೇತನ ಮತ್ತು ಕೂಲಿ	46,000
(iii) ಬಳಕೆ ವಸ್ತುಗಳ ಖರ್ಚು	6,000
(iv) ಸೇವೆ, ಗ್ಯಾಸ್, ವಿದ್ಯುಚ್ಛಕ್ತಿ ಇತ್ಯಾದಿ	18,000
(v) ಇತರೇ ಖರ್ಚುಗಳು	10,000

5. 2,400 kg of a material was charged to process I at the rate of Rs. 4 per kg. The direct labour accounted for Rs. 400 and other departmental expenses amounted to Rs. 1,520. The normal loss is 10% of the input whereas the net production was 2,000 kg. If the process scrap is saleable at Rs. 2 per kg. Calculate the value of normal loss and abnormal loss and show process I account.

2,400 ಕೆ.ಜಿ. ಕಚ್ಚಾ ಸಾಮಗ್ರಿಗಳನ್ನು ಸಂಸ್ಕರಣ Iಕ್ಕೆ ವರ್ಗಾಯಿಸಲಾಗಿದೆ. ಪ್ರತಿ ಕೆ.ಜಿ. ದರ ರೂ. 4, ನೇರ ಕೂಲಿ ರೂ. 400 ಮತ್ತು ಮೇಲುವೆಚ್ಚ ರೂ. 1,520, ಸಾಮಾನ್ಯ ನಷ್ಟದ ದರ ತೊಡಗಿಸಿದ ನಗಗಳ ಶೇ. 10 ರಷ್ಟಿದೆ. ಈ ಅಪ್ರಯೋಜಕ ನಗಗಳ ದರ ಪ್ರತಿ ಕೆ.ಜಿ.ಗೆ ರೂ. 2 ರಷ್ಟಿದೆ. ತಯಾರಾದ ಸಿದ್ಧವಾದ ನಗಗಳು 2,000 ಕೆ.ಜಿ. ಸಾಮಾನ್ಯ ನಷ್ಟ ಅಸಾಮಾನ್ಯ ನಷ್ಟ ಲಾಭ ಲೆಕ್ಕ ಮಾಡಿ ಸಂಸ್ಕರಣ I ಖಾತೆ ತಯಾರಿಸಿರಿ.

6. The following information relates to Contract No. 101 :

Rs.

Contract price	12,00,000
Raw materials	2,40,000
Wages paid	3,28,000
Plant	40,000
General expenses	17,200

As on date cash received was Rs. 4,80,000 being 80% of work certified. The value of materials remaining at the end on site was Rs. 20,000. Depreciate plant by 10% work uncertified Rs. 800.

Prepare Contract Account.

ಗುತ್ತಿಗೆ ಸಂಖ್ಯೆ 101ಕ್ಕೆ ಅನ್ವಯಿಸುವ :

ರೂ.

ಗುತ್ತಿಗೆಯ ಬೆಲೆ	12,00,000
ಕಚ್ಚಾ ವಸ್ತುಗಳು	2,40,000
ಕೂಲಿ ನೀಡಿದ್ದು	3,28,000
ಸ್ಥಾವರ	40,000
ಸಾಮಾನ್ಯ ಖರ್ಚುಗಳು	17,200

ದೃಢೀಕರಿಸಿದ ಕೆಲಸದ ಮೇಲೆ ಶೇ. 80% ರಷ್ಟು ರೂ. 4,80,000 ಪಡೆದುಕೊಳ್ಳಲಾಯಿತು. ಕೆಲಸದ ಕೊನೆಯಲ್ಲಿ ಕಚ್ಚಾ ವಸ್ತುಗಳು ಉಳಿದಿದ್ದು ರೂ. 20,000. ಸ್ಥಾವರದ ಸವಕಳಿ ಶೇ. 10 ದೃಢೀಕರಿಸಿದ ಕೆಲಸದ ಮೊತ್ತ ರೂ. 800.

ಗುತ್ತಿಗೆಯ ಖಾತೆ ಕಂಡು ಹಿಡಿಯಿರಿ.

7. Explain the merits of activity based costing system.
ಕಾರ್ಯಗಳ ಮೇಲೆ ವೆಚ್ಚ ನಿರ್ಣಯ ಪದ್ಧತಿಯ ಅನುಕೂಲತೆಗಳನ್ನು ವಿವರಿಸಿರಿ.

SECTION C – (3 × 15 = 45 marks)

Answer any **THREE** questions. Question No. 13 is **compulsory** :

ಬೇಕಾದ ಮೂರು ಪ್ರಶ್ನೆಗಳಿಗೆ ಉತ್ತರಿಸಿರಿ. ಪ್ರಶ್ನೆ 13 ಕಡ್ಡಾಯವಾಗಿದೆ :

8. Kotresh Construction Company Ltd. commenced construction of a building on 1.1.2017 for a contract price of Rs. 6,00,000. The following is the trial balance of the company as on 31.12.2017.

Particulars	Dr.	Cr.
	Rs.	Rs.
Share capital	—	80,000
Contractee's a/c (80% of work certified)	—	2,40,000
Cash at bank	60,000	—
Charged to the contract :		
Materials	60,000	—
Plant	40,000	—
Wages	75,000	—
Office expenses	25,000	—
Supervisor's salary	60,000	—
Total	3,20,000	3,20,000

The contractee pays 80% of the value of work certified :

Additional information :

- Wages outstanding Rs. 5,000
- Depreciate costing at 20% p.a.
- Plant costing Rs. 5,000 was returned to stores on 31.12.2017 and plant of the original cost of Rs. 5,000 was destroyed by accident at the beginning of the contract
- Material at site on 31.12.2017 was valued at Rs. 11,000
- Cost of work done but not yet certified amounted to Rs. 19,000

Prepare contract account and also give the balance sheet of the company as on 31.12.2017.

ಕೊಟ್ಟೇಶ ಕಟ್ಟಡ ನಿರ್ಮಾಣ ಕಂಪನಿ (ನಿ)ಯವರು 1.1.2017 ರಂದು ರೂ. 6,00,000 ಬೆಲೆಯ ಗುತ್ತಿಗೆ ಕೆಲಸವನ್ನು ಪ್ರಾರಂಭಿಸಿರುತ್ತಾರೆ. ಅವರ ಕೆಲಸಗಳ ವ್ಯವಹಾರಗಳು ದಿ. 31.12.2017 ರಂದು ಇದ್ದಂತೆ ತಾಳೆ ಪಟ್ಟಿಯು ಈ ಕೆಳಗಿನಂತಿದೆ :

ವಿವರಗಳು	Dr.	Cr.
	ರೂ.	ರೂ.
ಶೇರು ಬಂಡವಾಳ	—	80,000
ಗುತ್ತಿಗೆ ಕೊಟ್ಟವರ ಖಾತೆ (ದೃಢೀಕರಿಸಿದ ಶೇ. 80)	—	2,40,000
ಬ್ಯಾಂಕಿನಲ್ಲಿರುವ ನಗದು ತಿಲ್ಕು	60,000	—
ಗುತ್ತಿಗೆಗಾಗಿ ಮಾಡಿರುವ ವೆಚ್ಚಗಳು :		
ಸರಕುಗಳು	60,000	—
ಯಂತ್ರ (ಸ್ಥಾವರ)	40,000	—
ಕೂಲಿ	75,000	—
ಕಚೇರಿ ವೆಚ್ಚ	25,000	—
ಮೇಲ್ವಿಚಾರಕರ ವೇತನ	60,000	—
ಒಟ್ಟು	3,20,000	3,20,000

ಗುತ್ತಿಗೆ ಕೊಟ್ಟವರು, ದೃಢೀಕರಿಸಲ್ಪಟ್ಟ ಕೆಲಸದ ಬೆಲೆಯ ಶೇಕಡಾ 80 ರಷ್ಟು ಹಣ ಸಂದಾಯ ಮಾಡುತ್ತಾರೆ :

ಹೆಚ್ಚಿನ ಮಾಹಿತಿ :

- ಅಂತ್ಯದಲ್ಲಿ ಬಾಕಿ ಉಳಿದಿರುವ ಕೂಲಿ ರೂ. 5,000
- ಸ್ಥಾವರದ ಸವಕಳಿಯನ್ನು ವಾರ್ಷಿಕ ಶೇಕಡಾ 20 ರಂತೆ ತೆಗೆಯಬೇಕು
- ರೂ. 5,000 ಮೂಲ ಬೆಲೆಯ ಸ್ಥಾವರವನ್ನು ಉಗ್ರಾಣಕ್ಕೆ 31.12.2017 ರಂದು ಹಿಂದಿರುಗಿಸಲಾಗಿದೆ ಹಾಗೂ ರೂ. 5,000 ಮೂಲ ಬೆಲೆಯ ಸ್ಥಾವರ (plant) ಅಪಘಾತದಲ್ಲಿ ನಾಶವಾಗಿರುತ್ತದೆ (ವರ್ಷದ ಪ್ರಾರಂಭದಲ್ಲಿಯೇ)
- 31.12.2017 ರಂದು ಉಳಿದಿರುವ ಸರಕುಗಳ ಬೆಲೆ ರೂ. 11,000
- ಮಾಡಿರುವ ಕೆಲಸ ದೃಢೀಕರಿಸದೇ ಉಳಿದಿದ್ದು ರೂ. 19,000

ಗುತ್ತಿಗೆ ಖಾತೆ ತಯಾರಿಸಿರಿ ಮತ್ತು ಕಂಪನಿಯ ಅಥಾವೆ ಪತ್ರಿಕೆಯನ್ನು 31.12.2017 ರಂದು ಇದ್ದಂತೆ ಬರೆಯಿರಿ.

9. Nandita Tours and Travels is running 4 buses between Belagaum and Dhārwad which are 50 kms apart. Seating capacity of each bus is 40 passengers. The following particulars were obtained from their books for the month of April 2017 :

	Rs.
Wages of drivers, conductors and cleaners	24,000
Salaries of office and supervisory staff	10,000
Diesel and other oils	40,000
Repairs and maintenance	8,000
Taxation, insurance etc.	16,000
Depreciation	26,000
Interest and other charges	20,000

Actual passengers carried were 80% of the seating capacity. All the four buses run on all the days for the month. Each bus made two trip per day. Find out cost per passenger per km.

ನಂದಿತಾ ಟೂರ್ಸ್ ಮತ್ತು ಟ್ರಾವೆಲ್ಸ್ 50 ಕಿ.ಮಿ. ಅಂತರದಲ್ಲಿರುವ ಬೆಳಗಾವಿ ಮತ್ತು ಧಾರವಾಡ ಎರಡು ಪಟ್ಟಣಗಳ ನಡುವೆ 4 ಬಸ್‌ಗಳನ್ನು ಓಡಿಸುತ್ತದೆ. ಪ್ರತಿ ಬಸ್ 40 ಪ್ರಯಾಣಿಕರನ್ನು ಮಾತ್ರ ಒಯ್ಯುತ್ತದೆ. ಈ ಕೆಳಗಿನ ಮಾಹಿತಿಗಳನ್ನು ಏಪ್ರಿಲ್ 2017 ತಿಂಗಳಿನ ಪುಸ್ತಕದಿಂದ ಆಯ್ದುಕೊಳ್ಳಲಾಗಿದೆ :

	ರೂ.
ಡೈವರ್, ಕಂಡಕ್ಟರ್ ಮತ್ತು ಕ್ಲೀನರ್‌ಗಳ ಸಂಬಳ	24,000
ಕಚೇರಿ ಸಿಬ್ಬಂದಿ ಮತ್ತು ಮೇಲ್ವಿಚಾರಕರ ಸಂಬಳ	10,000
ಡೀಸೆಲ್ ಮತ್ತು ಇತರೇ ಎಣ್ಣೆ	40,000
ದುರಸ್ತಿಯ ವೆಚ್ಚ	8,000
ತೆರಿಗೆ ಮತ್ತು ವಿಮೆ ಇತ್ಯಾದಿ	16,000
ಸವಕಳಿ	26,000
ಬಡ್ಡಿ ಮತ್ತು ಇತರೇ ಖರ್ಚುಗಳು	20,000

ಪ್ರತಿ ಬಸ್ ಶೇ. 80 ರಷ್ಟು ಪ್ರಯಾಣಿಕರನ್ನು ಮಾತ್ರ ಒಯ್ಯುತ್ತದೆ. ಎಲ್ಲ ಬಸ್‌ಗಳು ತಿಂಗಳಿನ ಎಲ್ಲ ದಿನಗಳಲ್ಲಿ ಕಾರ್ಯ ನಿರ್ವಹಿಸುತ್ತದೆ. ಪ್ರತಿ ಬಸ್ ಪ್ರತಿ ದಿನ ಎರಡು ಟ್ರಿಪ್ ಪ್ರಯಾಣ ಮಾಡುತ್ತದೆ. ಪ್ರತಿ ಪ್ರಯಾಣಿಕರ ಕಿ.ಮಿ. ವೆಚ್ಚ ಕಂಡು ಹಿಡಿಯಿರಿ.

The net profit of XYZ Company Ltd., appeared at Rs. 58,500 as per financial records for the year ended 31.12.2017. A scrutiny of books of accounts revealed the following facts :

	Rs.
(a) Works overhead under-recovered in cost accounts	1,850
(b) Administrative overhead over-recovered in cost accounts	970
(c) Depreciation charged in financial accounts	6,700
(d) Depreciation recovered in cost accounts	7,400
(e) Interest on investments credited in financial accounts	4,500
(f) Loss due to obsolescence debited in financial accounts	3,150
(g) Income tax provided in financial accounts	22,000
(h) Stores adjustments credited in financial accounts	425
(i) Bank interest credited in financial accounts	320
(j) Value of opening stock in cost accounts	18,600
(k) Value of opening stock in financial accounts	21,300
(l) Value of closing stock in cost accounts	22,450
(m) Value of closing stock in financial books	23,680
(n) Goodwill written off	10,000
(o) Loss on sale of furniture	1,300
(p) Preliminary expenses written off	5,000
(q) Interest on bank overdraft debited only in financial books	800

Prepare the profit reconciliation statement and arrive at profit as per cost accounts.

31.12.2017ಕ್ಕೆ ಅಂತ್ಯಗೊಂಡ ವರ್ಷಕ್ಕೆ ಸಂಬಂಧಿಸಿದಂತೆ XYZ ಕಂಪನಿ ನಿಯಮಿತ ಇದರ ನಿವ್ವಳ ಲಾಭವು ರೂ. 58,500 ಗಳಾಗಿರುತ್ತದೆ. (ಹಣಕಾಸಿನ ಪುಸ್ತಕಗಳ ಪ್ರಕಾರ) ಪುಸ್ತಕಗಳ ತಪಾಸಣೆ ಮಾಡಲಾಗಿ ಈ ಕೆಳಗಿನ ಸಂಗತಿಗಳು ತಿಳಿದು ಬಂದವು :

	ರೂ.
(a) ಉತ್ಪಾದನಾ (ಕಾರ್ಖಾನೆ) ಮೇಲುವೆಚ್ಚ ಕಡಿಮೆ ಆಕರಣೆಯಾಗಿರುವುದು ವೆಚ್ಚ ಪುಸ್ತಕಗಳಲ್ಲಿ	1,850
(b) ವೆಚ್ಚ ಪುಸ್ತಕಗಳಲ್ಲಿ ಆಡಳಿತಾತ್ಮಕ ಮೇಲುವೆಚ್ಚವು ಹೆಚ್ಚು ಆಕರಣೆ ಆಗಿರುತ್ತದೆ	970
(c) ಹಣಕಾಸಿನ ಪುಸ್ತಕದಲ್ಲಿ ಸವಕಳಿ ಆಕರಣೆ	6,700
(d) ವೆಚ್ಚ ಪುಸ್ತಕದಲ್ಲಿ ಸವಕಳಿ ಆಕರಣೆ	7,400
(e) ವಿನಿಯೋಗದ ಮೇಲೆ ಬಡ್ಡಿ ಗಳಿಕೆ (ಹಣಕಾಸಿನ ಪುಸ್ತಕದಲ್ಲಿದ್ದಂತೆ)	4,500
(f) ಹಣಕಾಸಿನ ಪುಸ್ತಕದಲ್ಲಿ ತೋರಿಸಲ್ಪಟ್ಟ ನಿಶ್ಚಯೋಜಕ ವಸ್ತುಗಳಿಂದಾದ ಹಾನಿ	3,150
(g) ಹಣಕಾಸಿನ ಪುಸ್ತಕದಲ್ಲಿ ತೋರಿಸಿದ ಆದಾಯ ತೆರಿಗೆ	22,000
(h) ಉಗ್ರಾಣದ ಹೊಂದಾಣಿಕೆ, ಲಾಭ-ಹಣಕಾಸಿನ ಪುಸ್ತಕದಲ್ಲಿ ತೋರಿಸಿದಂತೆ	425
(i) ಬ್ಯಾಂಕ್-ಬಡ್ಡಿ ಹಣಕಾಸಿನ ಪುಸ್ತಕದಲ್ಲಿ ಆದಾಯ ತೋರಿಸಿರುವುದು	320
(j) ಪ್ರಾರಂಭದ ಶಿಲ್ಕಿನ ಬೆಲೆ - ವೆಚ್ಚ ಪುಸ್ತಕದಲ್ಲಿ	18,600

	ರೂ.
(k) ಪ್ರಾರಂಭದ ಶಿಲ್ಕಿನ ಬೆಲೆ - ಹಣಕಾಸು ಪುಸ್ತಕದಲ್ಲಿ	21,300
(l) ಕೊನೆ ಶಿಲ್ಕಿನ ಬೆಲೆ - ವೆಚ್ಚ ಪುಸ್ತಕದಲ್ಲಿ	22,450
(m) ಕೊನೆ ಶಿಲ್ಕಿನ ಬೆಲೆ - ಹಣಕಾಸು ಪುಸ್ತಕದಲ್ಲಿ	23,680
(n) ಗುಡ್‌ವಿಲ್ ಬರೆದು (ಸುನಾಮ) ತೆಗೆದದ್ದು	10,000
(o) ಪೀಠೋಪಕರಣ ಮಾರಾಟದ ಹಾನಿ	1,300
(p) ಪೂರ್ವಭಾವಿ ವೆಚ್ಚಗಳ ಕಳೆಯುವಿಕೆ	5,000
(q) ಬ್ಯಾಂಕ್ ಹೆಚ್ಚುವರಿ ಹಣದ ಸೌಲಭ್ಯದ ಬಡ್ಡಿ (ಹಣಕಾಸಿನ ಪುಸ್ತಕದಲ್ಲಿ)	800

ಸಮನ್ವಯ ಪತ್ರಿಕೆಯನ್ನು ತಯಾರಿಸಿ ಮತ್ತು ವೆಚ್ಚ ಪುಸ್ತಕದ ಪ್ರಕಾರ ಲಾಭವನ್ನು ಕಂಡು ಹಿಡಿಯಿರಿ.

11. A product passes through three processes process-I, process-II and process-III the details of the process are as follows :

	Total	P-I	P-II	P-III
Input (1000 units) (Rs.)	16,000	16,000	—	—
Sundry materials (Rs.)	45,000	20,800	16,000	8,200
Direct labour (Rs.)	58,640	18,000	29,440	11,200
Production overhead (100% of direct labour)	58,640	—	—	—
Actual output (units)	—	900	680	540
Normal loss (% on input)	—	10%	20%	25%
Scrap value per unit (Rs.)	—	4	8	10

Prepare process accounts.

ಒಂದು ಸಿದ್ಧ ವಸ್ತುವು ಸಂಸ್ಕರಣ I, ಸಂಸ್ಕರಣ II ಸಂಸ್ಕರಣ III ಕ್ರಿಯೆಗಳಿಂದ ತಯಾರಿಸಲಾಗುತ್ತದೆ. ಪ್ರತಿಯೊಂದು ಸಂಸ್ಕರಣ ಕ್ರಿಯೆಯ ವಿವರ ಇಂತಿದೆ :

	ಒಟ್ಟು	ಸಂಸ್ಕರಣ-I	ಸಂಸ್ಕರಣ-II	ಸಂಸ್ಕರಣ-III
ಸಂಸ್ಕರಣಕ್ಕೆ ನೀಡಿದ ಯೂನಿಟ್‌ಗಳು (1000) (ರೂ.)	16,000	16,000	—	—
ಇತರ ಸರಕುಗಳು (ರೂ.)	45,000	20,800	16,000	8,200
ಪ್ರತ್ಯಕ್ಷ ಕೂಲಿ (ರೂ.)	58,640	18,000	29,440	11,200
ಉತ್ಪಾದನೆಯ ಮೇಲ್ವಿಚಾರಣೆ (ಪ್ರತ್ಯಕ್ಷ ಕೂಲಿಯ ಕೇ. 100)	58,640	—	—	—
ಪ್ರತ್ಯಕ್ಷ ಉತ್ಪಾದನೆ (ಯೂನಿಟ್‌ಗಳಲ್ಲಿ)	—	900	680	540
ಸಾಮಾನ್ಯ ನಷ್ಟ (ನೀಡಿಕೆ ಮೇಲೆ)	—	10%	20%	25%
ಗುಜರಿ ಬೆಲೆ (ಪ್ರತಿ ಯೂನಿಟ್‌ಗೆ) (ರೂ.)	—	4	8	10

ಸಂಸ್ಕರಣ ಪ್ರಕ್ರಿಯೆ ಖಾತೆಗಳನ್ನು ತಯಾರಿಸಿರಿ.

A company manufacturing two products furnishes the following data for a year :

Product	Annual output (units)	Total Machine (Hrs.)	Total number of purchase order	Total number of setup
A	1250	5000	40	5
B	15000	30000	96	11
	<u>16250</u>	<u>35000</u>	<u>136</u>	<u>16</u>

The annual overhead are as under :

	Rs.
Volume related activity cost	1,37,500
Set up related cost	2,05,000
Purchase related cost	1,54,500
	<u>4,97,000</u>

You are required to calculate the unit cost of each product under :

- Traditional method of charging overhead
- Activity based costing method

ಒಂದು ಕಂಪನಿಯು ಎರಡು ಉತ್ಪನ್ನಗಳನ್ನು ಉತ್ಪಾದಿಸುತ್ತಿದ್ದು ಅವುಗಳ ಅಂಕಿ ಅಂಶಗಳು ಈ ಕೆಳಗಿನಂತೆ ಇವೆ :

ಉತ್ಪನ್ನಗಳು	ವಾರ್ಷಿಕ ಉತ್ಪಾದನೆ (ಯೂನಿಟ್‌ಗಳಲ್ಲಿ)	ಒಟ್ಟು ಯಂತ್ರಗಳು (ಗಂಟೆಗಳು)	ಕೊಳ್ಳುವ ಆದೇಶದ ಸಂಖ್ಯೆಗಳು	ಒಟ್ಟು ಸೆಟ್ ಅಪ್ ಸಂಖ್ಯೆಗಳು
ಎ	1250	5000	40	5
ಬಿ	15000	30000	96	11
	<u>16250</u>	<u>35000</u>	<u>136</u>	<u>16</u>

ವಾರ್ಷಿಕ ಮೇಲ್ವಿಚಾರಣೆ ಈ ಕೆಳಗಿನಂತಿದೆ :

	ರೂ.
ಗಾತ್ರ ಸಂಬಂಧಿತ ಚಟುವಟಿಕೆಗಳ ವೆಚ್ಚ	1,37,500
ಸೆಟ್ ಅಪ್ ಸಂಬಂಧಿತ ವೆಚ್ಚಗಳು	2,05,000
ಕೊಳ್ಳುವಿಕೆಗೆ ಸಂಬಂಧಿಸಿದ ವೆಚ್ಚಗಳು	1,54,500
	<u>4,97,000</u>

ಪ್ರತಿ ಉತ್ಪನ್ನದ ಪ್ರತಿ ಯೂನಿಟ್ ವೆಚ್ಚವನ್ನು ಈ ಕೆಳಗಿನ ಆಧಾರದ ಮೇಲೆ ಕಂಡು ಹಿಡಿಯಿರಿ :

- ಮೇಲ್ವಿಚಾರಣೆ ಆಕರಣೆಯ ಸಾಂಪ್ರದಾಯಿಕ ಪದ್ಧತಿ
- ಚಟುವಟಿಕೆ ಆಧಾರಿತ ವೆಚ್ಚ ನಿರ್ಣಯ ಪದ್ಧತಿ

13. Case Study (Compulsory) :

A manufacturer produced and sold 300 washing machines during 2017. Following are the details :

	Rs.
Direct materials	7,80,000
Direct wages	4,20,000
Factory overheads	2,10,000
Administrative overheads	1,41,000
Sales price per unit	6,000

For 2018 it is estimated that :

- Each washing machine needs materials worth Rs. 2,700 and direct wages Rs. 1,500.
- Factory overheads are recovered as a percentage of direct wages.
- Total administrative overheads are fixed at all levels of activity.

Prepare a statement to show profits per unit if the selling price is reduced by Rs. 100 each. Actual output and sales are 500 washing machines in 2018.

Give reasons for decrease in profits and suggest how profits to be increased.

ಪ್ರಕರಣ ಅಧ್ಯಯನ (ಕಡ್ಡಾಯವಾಗಿದೆ) :

2017 ರಲ್ಲಿ ಒಬ್ಬ ಉತ್ಪಾದಕನು 300 ವಾಶಿಂಗ್ ಮಶಿನ್‌ಗಳನ್ನು ಮಾರಾಟ ಮಾಡಿದನು. ಅದರ ವಿವರ ಕೆಳಗಿನಂತಿದೆ :

	ರೂ.
ನೇರ ಕಚ್ಚಾ ಸರಕು	7,80,000
ನೇರ ಕೂಲಿ	4,20,000
ಕಾರ್ಖಾನೆ ಮೇಲ್ ವೆಚ್ಚ	2,10,000
ಆಡಳಿತ ಮೇಲ್ ವೆಚ್ಚ	1,41,000
ಮಾರಾಟ ಬೆಲೆ ಪ್ರತಿಯೂನಿಟ್ಟಿಗೆ	6,000

2018ನೇ ವರ್ಷಕ್ಕೆ ಈ ಕೆಳಗಿನಂತೆ ಊಹೆ ಮಾಡಲಾಗಿದೆ :

- ಪ್ರತಿ ಸೆಟ್‌ಗೆ ನೇರ ಕಚ್ಚಾ ಸರಕು ರೂ. 2,700, ಪ್ರತಿ ಸೆಟ್‌ಗೆ ನೇರ ಕೂಲಿ ರೂ. 1,500 ಆಗುವುದು.
- ಕಾರ್ಖಾನೆ ಮೇಲ್ ವೆಚ್ಚವನ್ನು ನೇರ ಕೂಲಿಯ ಶೇಕಡಾವಾರು ದರದಲ್ಲಿ ಆಕರಿಸಲಾಗುತ್ತದೆ.
- ಆಡಳಿತಾತ್ಮಕದ ಒಟ್ಟು ವೆಚ್ಚಗಳು ಎಲ್ಲಾ ಮಟ್ಟಗಳಲ್ಲಿಯೂ ಸ್ಥಿರವಾಗಿರುತ್ತವೆ.

2018ಕ್ಕೆ ಮಾರಾಟ ಬೆಲೆಯನ್ನು ರೂ. 100 ಗಳಷ್ಟು ಕಡಿಮೆ ಮಾಡಿದಾಗ ಮತ್ತು ಒಟ್ಟು ಉತ್ಪಾದನೆ ಮತ್ತು ಮಾರಾಟ 500 ಯೂನಿಟ್ಟುಗಳಾದಾಗ (ವಾಶಿಂಗ್ ಮಶಿನ್‌ಗಳು) ಯೂನಿಟ್‌ವಾರು ಲಾಭ ಯಾದಿಯನ್ನು ಸಿದ್ಧಪಡಿಸಿರಿ.

ಲಾಭಾಂಶದ ಇಳಿತಕ್ಕೆ ಕಾರಣಗಳನ್ನು ನೀಡಿರಿ ಮತ್ತು ಲಾಭವನ್ನು ಏರಿಸಲು ತೆಗೆದುಕೊಳ್ಳಬೇಕಾದ ಕ್ರಮಗಳನ್ನು ಸೂಚಿಸಿರಿ.

B.Com. DEGREE EXAMINATION APRIL 2018.

Sixth Semester

**COMPUTER APPLICATIONS IN BUSINESS
(FINANCIAL ACCOUNTING WITH TALLY)**

(Revised)

Time : Three hours

Maximum : 80 marks

1. Answer All sections subject to internal choice.
2. Question No. 12 is compulsory.

SECTION A – (10 × 2 = 20 marks)

Answer any **TEN** questions

Each question carries **2** marks.

1. (a) Name any two buttons available in Tally ERP-9 vertical bar.
(b) Name any 2 applications of Tally.
(c) What are groups?
(d) Mention the keys used for the following functions :
Payment voucher, Contra voucher
(e) What is Ledger?
(f) Define cost categories.
(g) What is stock item?
(h) Name the options available at Inventory Info.
(i) What is day book?
(j) What is balance sheet?
(k) What do you mean by Multi currency?
(l) What do you mean by Bank Reconciliation?

SECTION B – (3 × 5 = 15 marks)

Answer any **THREE** of the following.

Each question carries **5** marks.

2. What are the advantages of Tally ERP 9?
3. Explain the steps to create and display Ledger in Tally ERP 9.
4. Explain the steps to create and display single cost category.

5. Explain the steps to create stock category in Tally ERP9.
6. Explain the options of Balance sheet configure window.
7. Write the procedure to create budgets for cost centres.

SECTION C – (3 × 15 = 45 marks)

- Answer any **THREE** questions, including Question No. **12**, which is compulsory.
Each question carries **15** marks.
8. Explain the components of Tally ERP 9 Window with neat diagram.
 9. Explain predefined groups in Tally ERP 9.
 10. Explain any FIVE inventory vouchers.
 11. Explain the steps to Create, Display and Alter Multiple Stock items.
 12. Give Journal Entries, identify groups, Ledger and Vouchers in a Tabular form for the following transactions.

1.	1-5-2017	Mr. Anil Kumar commenced business with capital of Rs. 50,00,000
2.	11-5-2017	Cash deposited into bank Rs. 5,00,000
3.	28-5-2017	Purchased furniture for Rs. 2,00,000
4.	10-6-2017	Purchased goods for Rs. 4,00,000
5.	12-7-2017	Purchased goods from Mr. Shekhar on credit for Rs. 10,00,000
6.	18-9-2017	Sold goods for Rs. 6,00,000
7.	25-11-2017	Sold goods to Mr. Satwik on credit Rs. 3,00,000
8.	15-12-2017	Cash received from Mr. Satwik Rs. 3,00,000
9.	2-1-2018	Rent paid Rs. 1,00,000
10.	10-3-2018	Salary paid to Mr. Nagraj Rs. 2,00,000

13. Write short notes on any **THREE** of the following :
- (a) Creating a company in tally
 - (b) Purchase and sales order vouchers
 - (c) Fields displayed in godown creation screen with diagram
 - (d) Cash Flow and Fund Flow Statements in Tally
 - (e) Day book in Tally.

B.Com. DEGREE EXAMINATION APRIL 2018.

Sixth Semester

PRINCIPLES OF FOREIGN EXCHANGE - III

(Revised)

Time : Three hours

Maximum : 80 marks

Answer **ALL** the questions subject to internal choice.

Question No. **13** (Case Study) is **compulsory**.

SECTION A - (10 × 2 = 20 marks)

Answer any **TEN** :

ಬೇಕಾದ ಹತ್ತಕ್ಕೆ ಉತ್ತರಿಸಿರಿ :

- (a) What is Foreign Exchange Market?
ವಿದೇಶಿ ವಿನಿಮಯ ಮಾರುಕಟ್ಟೆ ಎಂದರೇನು?
- (b) What is spread?
ಚದುರುವಿಕೆ (Spread) ಎಂದರೇನು?
- (c) What is Fixed Rate of Exchange?
ವಿನಿಮಯದ ಸ್ಥಿರ ದರ ಎಂದರೇನು?
- (d) What is Exchange Rate?
ವಿನಿಮಯ ದರ ಎಂದರೇನು?
- (e) What is indirect quotation?
ಅಪ್ರತ್ಯಕ್ಷ ದರಪಟ್ಟಿ ಎಂದರೇನು?
- (f) What is Spot Rate?
ಸದ್ಯದ ದರ ಎಂದರೇನು?
- (g) What is Cross Rate?
ಅಡ್ಡ ದರ ಎಂದರೇನು?
- (h) What is exposure?
ತೆರೆದಿಡುವಿಕೆ ಎಂದರೇನು?
- (i) What is Risk?
ನಷ್ಟ ಭಯ (Risk) ಎಂದರೇನು?

- (j) Ascertain the forward premium :
 Spot rate 1 pound = ₹ 85
 60 days forward rate = ₹ 86.20
 ಮುಂದಿನ ಪ್ರೀಮಿಯಂ ದರವನ್ನು ಕಂಡು ಹಿಡಿಯಿರಿ :
 ತಕ್ಷಣ ದರ 1 pound = ₹ 85
 60 ದಿನಗಳ ನಂತರದ ದರ = ₹ 86.20

- (k) Expand :
 (i) FERA and
 (ii) FEMA
 ವಿಸ್ತರಿಸಿರಿ :
 (i) FERA ಮತ್ತು
 (ii) FEMA
- (l) What is Ask Rate?
 ಮಾರುವ ಬೆಲೆ ಎಂದರೇನು?

SECTION B - (3 × 5 = 15 marks)

Answer any **THREE** :
 ಬೇಕಾದ ಮೂರಕ್ಕೆ ಉತ್ತರಿಸಿರಿ :

2. Distinguish between Forward Trading and Future Trading.
 ಮುಂಗಡ ವ್ಯಾಪಾರ ಮತ್ತು ಭವಿಷ್ಯತ್ತಿನ ವ್ಯಾಪಾರ ಇವುಗಳ ನಡುವಿನ ವ್ಯತ್ಯಾಸಗಳನ್ನು ತಿಳಿಸಿರಿ.
3. Briefly explain features of Foreign Exchange Market.
 ವಿವೇಚಿ ವಿನಿಮಯ ಮಾರುಕಟ್ಟೆಯ ಲಕ್ಷಣಗಳನ್ನು ಸಂಕ್ಷಿಪ್ತವಾಗಿ ವಿವರಿಸಿರಿ.
4. Briefly explain factors influencing Exchange Rate.
 ವಿನಿಮಯ ದರವನ್ನು ನಿರ್ಧರಿಸುವ ಅಂಶಗಳನ್ನು ಸಂಕ್ಷಿಪ್ತವಾಗಿ ವಿವರಿಸಿರಿ.
5. Find the cross rate between :
 (a) Dollar to Pound
 (b) Pound to Dollar
 (c) Euro to Pound
 1 Pound = ₹ 90
 1 Dollar = ₹ 65
 1 Euro = ₹ 80

ಕೆಳಗಿನವುಗಳಿಗೆ ಅಡ್ಡದರ ಕಂಡು ಹಿಡಿಯಿರಿ :

(a) ಡಾಲರ್ ಮತ್ತು ಪೌಂಡ್

(b) ಪೌಂಡ್ ಮತ್ತು ಡಾಲರ್

(c) ಯುರೋ ಮತ್ತು ಪೌಂಡ್

1 ಪೌಂಡ್ = ರೂ. 90

1 ಡಾಲರ್ = ರೂ. 65

1 ಯುರೋ = ರೂ. 80

6. Explain the functions of clearing house.

ತೀರುವೆ ಮನೆಯ ಕಾರ್ಯಗಳನ್ನು ವಿವರಿಸಿರಿ.

7. Briefly explain the advantages of Foreign Exchange Market.

ವಿದೇಶಿ ವಿನಿಮಯ ಮಾರುಕಟ್ಟೆಯ ಅನುಕೂಲತೆಗಳನ್ನು ಸಂಕ್ಷಿಪ್ತವಾಗಿ ವಿವರಿಸಿರಿ.

SECTION C - (3 × 15 = 45 marks)

Answer any **THREE**. Q. No. 13 (Case Study) is **compulsory** :

ಬೇಕಾದ ಮೂರಕ್ಕೆ ಉತ್ತರಿಸಿರಿ. ಪ್ರಶ್ನೆ ಸಂಖ್ಯೆ 13 (ಪ್ರಕರಣ ಅಧ್ಯಯನ) ಕಡ್ಡಾಯ :

8. Explain different types of participants in Foreign Exchange Market.

ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ ಭಾಗವಹಿಸುವ ವ್ಯಾಪಾರದಾರರ ವಿಧಗಳನ್ನು ವಿವರಿಸಿರಿ.

9. Critically evaluate principles of PPP theory.

ಪಿ.ಪಿ.ಪಿ. ಸಿದ್ಧಾಂತವನ್ನು ವಿಮರ್ಶಾತ್ಮಕವಾಗಿ ತಿಳಿಸಿರಿ.

10. Ascertain the Forward Rate for the following :

Forward Points

Currency	Spot Rate	30 days	60 days	90 days
(a) \$ to ₹	₹ 63.60/70	20/30	30/10	40/20
(b) £ to \$	\$ 1.40/50	40/30	30/50	20/30
(c) € to £	£ 1.20/30	30/20	30/40	40/30

ಕೆಳಗಿನವುಗಳಿಗೆ ಮುಂಗಡ ದರ ಕಂಡು ಹಿಡಿಯಿರಿ :

ಮುಂದಿನ ಬೆಲೆ

ಕರೆನ್ಸಿ	ಪ್ರಸ್ತುತ ದರ	30 ದಿನಗಳು	60 ದಿನಗಳು	90 ದಿನಗಳು
(a) \$ ಮತ್ತು ₹	₹ 63.60/70	20/30	30/10	40/20
(b) £ ಮತ್ತು \$	\$ 1.40/50	40/30	30/50	20/30
(c) € ಮತ್ತು £	£ 1.20/30	30/20	30/40	40/30

11. Explain the factors determining the Exchange Rate.

ವಿವೇಚಿಸಿ ವಿವರಿಸಿ ದರವನ್ನು ನಿರ್ಧರಿಸುವ ಅಂಶಗಳನ್ನು ವಿವರಿಸಿರಿ.

12. Translate the following balance sheet under Historical Rate, Current Rate and Current and Non-Current Rate Method as on 31.03.2017 :

(a) Historical Rate 1\$ (Dollar) = ₹ 50

(b) Current Rate 1\$ (Dollar) = ₹ 65

Particulars	Note	Amt (₹)
I. Equity and Liabilities :		
1. Shareholders funds :		
(a) Share capital shares of Rs. 10 each	-	10,00,000
(b) Reserves and Surplus	-	5,00,000
2. Long term liabilities :		
Long term borrowings (Debentures)	-	4,00,000
3. Current liabilities (Creditors)	-	6,00,000
	Total	<u>25,00,000</u>
II. Assets :		
1. Non-current assets :		
Tangible fixed assets	-	10,00,000
Investments	-	5,00,000
2. Current Assets :		
Inventories	-	3,00,000
Trade Receivables	-	2,00,000
Cash and Cash Equivalents	-	5,00,000
	Total	<u>25,00,000</u>

After translating the above balance sheet find the profit or loss.

ಕೆಳಗೆ ತೋರಿಸಿದ ಅಥಾವೆ ಪತ್ರಿಕೆಯು ದಿನಾಂಕ 31.03.2017 ರಂದು ತಯಾರಿಸಿದ್ದು ಇದನ್ನು ಐತಿಹಾಸಿಕ ಬೆಲೆ, ಚಾಲ್ತಿ ಬೆಲೆ ಮತ್ತು ಚಾಲ್ತಿ ಮತ್ತು ಚಾಲ್ತಿ ಇಲ್ಲದ ಬೆಲೆಯಲ್ಲಿರುವಂತೆ ಪರಿವರ್ತಿಸಿರಿ :

(a) ಐತಿಹಾಸಿಕ ಬೆಲೆ 1\$ (ಡಾಲರ್) = ₹ 50

(b) ಚಾಲ್ತಿ ಬೆಲೆ 1\$ (ಡಾಲರ್) = ₹ 65

	ತಪಶೀಲು	ಟಿಪ್ಪಣಿ ಸಂಖ್ಯೆ	ಮೊತ್ತ (₹)
I.	ಶೇರು ಮತ್ತು ಜವಾಬ್ದಾರಿಗಳು :		
1.	ಶೇರುದಾರರ ನಿಧಿಗಳು :		
(a)	ಶೇರು ಬಂಡವಾಳ ಪ್ರತಿ ಶೇರಿನ ಬೆಲೆ ರೂ. 10	-	10,00,000
(b)	ಕಾಯಿಟ್ಟ ನಿಧಿ ಹಾಗೂ ಹೆಚ್ಚುವರಿ ನಿಧಿ	-	5,00,000
2.	ದೀರ್ಘಾವಧಿ ಜವಾಬ್ದಾರಿಗಳು :		
	ದೀರ್ಘಾವಧಿ ಪಡೆದ ಸಾಲಗಳು (ಸಾಲಪತ್ರಗಳು)	-	4,00,000
3.	ಚಾಲ್ತಿ ಜವಾಬ್ದಾರಿಗಳು (ಸಾಲಿಗರು)	-	6,00,000
		ಒಟ್ಟು	25,00,000
II.	ಆಸ್ತಿಗಳು :		
1.	ಚಾಲ್ತಿ ಇಲ್ಲದ ಆಸ್ತಿಗಳು		
	ಸ್ವಚ್ಛಸ್ಥಿರ ಆಸ್ತಿಗಳು	-	10,00,000
	ಹೂಡಿಕೆಗಳು	-	5,00,000
2.	ಚಾಲ್ತಿ ಆಸ್ತಿಗಳು :		
	ಸಾಮಗ್ರಿಗಳು	-	3,00,000
	ವ್ಯಾಪಾರಿ ಬರತಕ್ಕವುಗಳು	-	2,00,000
	ನಗದು ಮತ್ತು ನಗದು ಸಮಾನ	-	5,00,000
		ಒಟ್ಟು	25,00,000

ಮೇಲ್ಕಾಣಿಸಿದ ಅಥಾವೆ ಪತ್ರಿಕೆಯನ್ನು ಪರಿವರ್ತಿಸಿದ ನಂತರ ಲಾಭ ಅಥವಾ ನಷ್ಟವನ್ನು ಕಂಡು ಹಿಡಿಯಿರಿ.

13. Case Study (Compulsory) :

An Indian trader Mr. Naveen has to receive \$ 2,00,000 after 6 months, spot rate is 1 \$ = ₹ 65. He expects rupee to appreciate and exchange rate may come down to ₹ 60. He enters into a put option at a strike price of ₹ 62 and premium of ₹ 1 per dollar. Find out option price, if the market price after 6 months is

- (a) Rs. 61 (b) Rs. 62 (c) Rs. 64.

Explain your decision in

- (i) In the money
(ii) Out of money
(iii) At the money

ಪ್ರಕರಣ ಅಧ್ಯಯನ (ಕಡ್ಡಾಯ) :

ಭಾರತದ ವ್ಯಾಪಾರಿ ನವೀನ ಇವರು 6 ತಿಂಗಳ ನಂತರ ಎರಡು ಲಕ್ಷ ಡಾಲರ್ (\$ 2,00,000) ಪಡೆಯಬೇಕಾಗಿದೆ. ಸದ್ಯದ ದರ ಒಂದು ಡಾಲರಿಗೆ ರೂ. 65 ಇರುತ್ತದೆ. ನವೀನನ ಅನಿಸಿಕೆಯ ಪ್ರಕಾರ ರೂಪಾಯಿ ದರದಲ್ಲಿ ಏರಿಕೆಯಾಗುವ ಸಂಭವವಿದ್ದು ಅಂದರೆ ವಿನಿಮಯ ದರ ರೂ. 60ಕ್ಕೆ ಇಳಿಯುವ ಸಾಧ್ಯತೆ ಇದೆ. ಈ ಕಾರಣಕ್ಕಾಗಿ ಅವನು ಮಾರುವ ವ್ಯಾಪಾರ (put option)ಕ್ಕೆ ಪ್ರವೇಶಿಸಿದ್ದು ಷರತ್ತಿನ ದರ (strike price) ರೂ. 62. ಪ್ರೀಮಿಯಂ ದರ ರೂ. 1 ಪ್ರತಿ ಡಾಲರಿಗೆ ಇರುತ್ತದೆ. 6 ತಿಂಗಳ ನಂತರ ಮಾರಾಟ ದರ ಕೆಳಗಿನಂತಿದ್ದರೆ

- (a) ರೂ. 61 (b) ರೂ. 62 (c) ರೂ. 64.

ನಿಮ್ಮ ತೀರ್ಮಾನವನ್ನು ವಿವರಿಸಲು ಆಯಾಮಗಳು :

- (i) ಖರೀದಿ ನಡೆಯಬಹುದು
(ii) ಖರೀದಿ ನಡೆಯದಿರಬಹುದು
(iii) ಖರೀದಿ ನಡೆಯಬಹುದು ಅಥವಾ ನಡೆಯದಿರಬಹುದು

ಮೇಲಿನವುಗಳ ಕುರಿತು ವಿವರಿಸಿರಿ.

B.Com. DEGREE EXAMINATION APRIL 2018.

Sixth Semester

BUSINESS LAW

(Revised)

Time : Three hours

Maximum : 80 marks

Attempt all sections according to internal choice.

SECTION A - (10 × 2 = 20 marks)

1. Answer any **TEN** of the following :

ಬೇಕಾದ ಹತ್ತು ಪ್ರಶ್ನೆಗಳಿಗೆ ಉತ್ತರಿಸಿರಿ :

- (a) What is statute law?
ಶಾಸನ ಕಾನೂನು ಎಂದರೇನು?
- (b) What do you mean by void contract?
ಅನೂರ್ಜಿತ ಒಪ್ಪಂದ ಎಂದರೇನು?
- (c) Define 'coercion'.
ಜುಲುಮೆ (ಒತ್ತಾಯ) ಎಂದರೇನು?
- (d) What is 'co-agent'?
ಸಹ ಕಾರ್ಯಭಾರಿ ಎಂದರೆ ಯಾರು?
- (e) What is a 'Quasi-Contract'?
ಸೂಚ್ಯ (ಅರೆ) ಒಪ್ಪಂದ ಎಂದರೇನು?
- (f) Write the definition of 'Bailment'.
ನಿಕ್ಷೇಪಣೆ ಪದದ ವ್ಯಾಖ್ಯೆ ಬರೆಯಿರಿ.
- (g) What are 'cross offers'?
ಅಡ್ಡ ಪ್ರಸ್ತಾಪಗಳು ಎಂದರೇನು?
- (h) Give the meaning of 'contingent contract'.
ಸಂಭವನೀಯ ಒಪ್ಪಂದದ ಅರ್ಥವನ್ನು ನೀಡಿರಿ.
- (i) State the meaning of 'Acquisition' under the Competition Law, 2002.
ಪೈಪೋಟಿ ಶಾಸನ 2002ರ ಅಡಿಯಲ್ಲಿ ಅರ್ಜನೆಯ ಅರ್ಥವನ್ನು ಬರೆಯಿರಿ.

- (j) What is 'Trade' under the Competition Law, 2002?
ಪೈಪೋಟಿ ಕಾನೂನು 2002ರ ಅಡಿಯಲ್ಲಿ 'ವ್ಯಾಪಾರ' ಎಂದರೇನು?
- (k) Define the term 'Deficiency'.
'ಕೊರತೆ'ಯ ವ್ಯಾಖ್ಯೆಯನ್ನು (ಅರ್ಥ) ನೀಡಿರಿ.
- (l) What is a 'Consumer Dispute'?
ಗ್ರಾಹಕರ ವ್ಯಾಜ್ಯ ಎಂದರೇನು?

SECTION B - (3 × 5 = 15 marks)

Answer any **THREE** of the following :

ಬೇಕಾದ ಮೂರಕ್ಕೆ ಉತ್ತರಿಸಿರಿ :

2. Distinguish between contract of indemnity and contract of guarantee.
ನಷ್ಟ ಪರಿಹಾರ ಒಪ್ಪಂದ ಮತ್ತು ಜಾಮೀನುದಾರಿಕೆ ಒಪ್ಪಂದಗಳಲ್ಲಿಯ ವ್ಯತ್ಯಾಸಗಳನ್ನು ಬರೆಯಿರಿ.
3. Describe any five exceptions to the rule 'No consideration, No contract'.
ಪ್ರತಿಫಲವಿಲ್ಲದೆ ಒಪ್ಪಂದವಿಲ್ಲ ಎನ್ನುವುದಕ್ಕೆ ಐದು ಅಪವಾದಗಳನ್ನು ವರ್ಣಿಸಿರಿ.
4. What is 'offer'? Examine the rules relating to it.
'ಪ್ರಸ್ತಾವನೆ' ಎಂದರೇನು? ಅದಕ್ಕೆ ಸಂಬಂಧಿಸಿದ ನಿಯಮಗಳನ್ನು ಬರೆಯಿರಿ.
5. Define 'pledge' and state its features.
ಗಿರವಿಯ ವ್ಯಾಖ್ಯೆಯನ್ನು ಕೊಟ್ಟು ಅದರ ಲಕ್ಷಣಗಳನ್ನು ಹೇಳಿರಿ.
6. Who is a 'consumer'? What are his rights?
'ಗ್ರಾಹಕ' ಎಂದರೆ ಯಾರು? ಅವನ ಹಕ್ಕುಗಳನ್ನು ಬರೆಯಿರಿ.
7. What are the objectives of Competition Law, 2002?
ಪೈಪೋಟಿ ಕಾನೂನು 2002ರ ಉದ್ದೇಶಗಳನ್ನು ಬರೆಯಿರಿ.

SECTION C - (3 × 15 = 45 marks)

Question No. 13 is **compulsory**. Answer any **TWO** of the remaining :

ಪ್ರಶ್ನೆ 13 ಕಡ್ಡಾಯವಾಗಿದೆ. ಇನ್ನುಳಿದವುಗಳಲ್ಲಿ ಬೇಕಾದ ಎರಡಕ್ಕೆ ಉತ್ತರಿಸಿರಿ. :

8. Define contract and explain the essentials of a valid contract.
ಒಪ್ಪಂದದ ವ್ಯಾಖ್ಯೆಯನ್ನು ನೀಡಿರಿ ಮತ್ತು ಊರ್ಜಿತ ಒಪ್ಪಂದದ ಮುಖ್ಯ ಲಕ್ಷಣಗಳನ್ನು ವಿವರಿಸಿರಿ.
9. Who is a minor? What are the rules relating to Minor's Agreement? Explain.
ಅಪ್ರಾಪ್ತ ವಯಸ್ಸಿನು ಎಂದರೆ ಯಾರು? ಅವನಿಗೆ ಸಂಬಂಧಿಸಿದ ಒಡಂಬಡಿಕೆಯ ನಿಯಮಗಳನ್ನು ವಿವರಿಸಿರಿ.

10. Explain the various consumer disputes redressal agencies.

ಗ್ರಾಹಕರ ವ್ಯಾಜ್ಯ ಪರಿಹಾರದ ಕಾರ್ಯಭಾರಿಗಳ ವಿವಿಧ ಪ್ರಕಾರಗಳನ್ನು ವಿವರಿಸಿರಿ.

11. Examine the different ways of discharging the contract.

ಒಪ್ಪಂದದ ವಿಸರ್ಜನೆಯ ವಿವಿಧ ವಿಧಾನಗಳನ್ನು ವಿವರಿಸಿರಿ.

12. Who is a Bailee? Describe his duties and rights.

ನಿಕ್ಷೇಪಿತ ಎಂದರೆ ಯಾರು? ಅವನ ಕರ್ತವ್ಯಗಳು ಮತ್ತು ಹಕ್ಕುಗಳನ್ನು ವಿವರಿಸಿರಿ.

13. Case Study (Compulsory) :

(3 × 5 = 15)

ಪ್ರಾಯೋಗಿಕ ಪ್ರಶ್ನೆ (ಕಡ್ಡಾಯ) :

(a) X agrees to pay Rs. 10,000 to Y if Y beats Z. Y beats Z but X fails to pay. Can Y sue X? Give reasons.

'Y'ನು 'Z'ನನ್ನು ಹೊಡೆದರೆ 'Y'ನಿಗೆ ರೂ. 10,000ಗಳನ್ನು ಕೊಡುವುದಾಗಿ 'X' ಮಾತು ಕೊಡುತ್ತಾನೆ. 'Y'ನು 'Z'ನಿಗೆ ಹೊಡೆಯುತ್ತಾನೆ. ಆದರೆ 'X'ನು ತನ್ನ ಮಾತನ್ನು ಉಳಿಸಿಕೊಳ್ಳಲು ತಪ್ಪುತ್ತಾನೆ. ಆ ಹಣದ ವಸೂಲಿಗಾಗಿ 'Y'ನು 'X'ನ ವಿರುದ್ಧ ದಾವೆಯನ್ನು ಹೂಡಬಹುದೇ? ಕಾರಣ ಕೊಡಿರಿ.

(b) Ashok sees Geeta's house on fire and help her in extinguishing the fire. Later, Ashok demands Rs. 30,000 from Geeta and Geeta has refused to pay. Whether Ashok can go against Geeta in the Court?

ಅಶೋಕನು ಗೀತಾಳ ಮನೆಗೆ ಬೆಂಕಿ ಹತ್ತಿರುವುದನ್ನು ನೋಡಿ ಬೆಂಕಿಯನ್ನು ನಂದಿಸುತ್ತಾನೆ. ನಂತರ ಅವನು ಗೀತಾಳಿಗೆ ರೂ. 30,000ಗಳನ್ನು ಕೇಳುತ್ತಾನೆ. ಆದರೆ ಗೀತಾಳು ರೂ. 30,000 ಕೊಡಲು ತಿರಸ್ಕರಿಸುತ್ತಾಳೆ. ಅಶೋಕನು ಗೀತಾಳ ವಿರುದ್ಧ ನ್ಯಾಯಾಲಯದಲ್ಲಿ ದಾವೆ ಹೂಡಬಹುದೇ?

(c) Anil, a minor, borrows Rs. 25,000 from Sunil on the guarantee of Pramod. Anil has failed to pay the debt on due date. Can Sunil recover his money from Pramod? Support your answer with reasons.

ಅಪ್ರಾಪ್ತ ವಯಸ್ಸಿನ ಅನಿಲನು ಸುನೀಲನಿಂದ ಪ್ರಮೋದನ ಜಾಮೀನುದಾರಿಕೆಯಲ್ಲಿ ರೂ. 25,000 ಸಾಲವನ್ನು ಪಡೆಯುತ್ತಾನೆ. ನಂತರ ನಿಗದಿತ ಸಮಯದಲ್ಲಿ ಮರುಪಾವತಿಸಲು ವಿಫಲನಾಗುತ್ತಾನೆ. ಸುನೀಲನು ಜಾಮೀನುದಾರನಾದ ಪ್ರಮೋದನಿಂದ ಸಾಲದ ಹಣವನ್ನು ವಸೂಲಿ ಮಾಡಬಹುದೇ? ಕಾರಣಗಳನ್ನು ಕೊಡುವುದರ ಮೂಲಕ ವಿವರಿಸಿರಿ.

B.Com. DEGREE EXAMINATION APRIL 2018.

Sixth Semester

Paper II — INCOME TAX LAW AND PRACTICE

(Revised)

Time : Three hours

Maximum : 80 marks

Answer all questions with strict observation of inner choice in each Section.

Use of simple calculator is allowed.

Question No. 13 Case Study analysis is **compulsory**.

SECTION A — (10 × 2 = 20 marks)

1. Answer any **TEN** of the following :

ಈ ಕೆಳಗಿನವುಗಳಲ್ಲಿ ಬೇಕಾದ ಹತ್ತು ಪ್ರಶ್ನೆಗಳಿಗೆ ಉತ್ತರಿಸಿರಿ :

- (a) State the types of capital gain.
ವಿವಿಧ ಪ್ರಕಾರದ ಬಂಡವಾಳ ಲಾಭಗಳ ಬಗ್ಗೆ ಹೇಳಿರಿ.
- (b) What is dividend?
ಲಾಭಾಂಶ ಎಂದರೇನು?
- (c) Give the formula for grossing up of winnings from lotteries and interest on fixed deposits.
ಲಾಟರಿಯಿಂದ ಗೆದ್ದ ಆದಾಯ ಮತ್ತು ಸ್ಥಿರ ರೇವಣಿಗಳ ಮೇಲಿನ ಬಡ್ಡಿಯ ಆದಾಯದ ಸಮಗ್ರ ಮೊತ್ತವನ್ನು ಕಂಡು ಹಿಡಿಯುವಾಗ ಬಳಸುವ ಸೂತ್ರ ಕೊಡಿರಿ.
- (d) What do you mean by set-off of losses?
ಹಾನಿಯನ್ನು ಸರಿದೂಗಿಸುವುದು ಎಂದರೇನು?
- (e) What is speculation loss?
ಸಟ್ಟಾವ್ಯಾಪಾರದ ಹಾನಿ ಎಂದರೇನು?
- (f) State the provisions of U/S 80 DD.
ಪರಿಚ್ಛೇದ 80 DD ನಿಯಮಾವಳಿಗಳನ್ನು ಹೇಳಿರಿ.
- (g) State no limit donations which are 50% deductible.
ದೇಣಿಗೆಗಳಲ್ಲಿ ಮಿತ ರಹಿತ ಅರ್ಹತಾ ಮೊತ್ತವಾಗುವ ಆದರೆ 50% ಕಡಿತವಾಗುವ ನಿಧಿಗಳ ಬಗ್ಗೆ ಹೇಳಿರಿ.
- (h) How do you treat dividend received by an individual from a foreign company and co-operative society?
ಒಬ್ಬ ವ್ಯಕ್ತಿ ಪಡೆಯುವ ವಿದೇಶಿ ಕಂಪನಿಯ ಲಾಭಾಂಶ ಮತ್ತು ಸಹಕಾರಿ ಸಂಸ್ಥೆಯಿಂದ ಪಡೆದ ಲಾಭಾಂಶಗಳನ್ನು ಹೇಗೆ ಪರಿಗಣಿಸುವಿರಿ?

- (i) Who is a non-working partner?
ಕಾರ್ಯ ನಿರತನಲ್ಲದ ಪಾಲುದಾರ ಯಾರು?
- (j) State the limits mentioned in section 40 (b) to pay salary, bonus etc. to working partners.
ಕಾರ್ಯನಿರ್ವಾಹಕ ಪಾಲುದಾರ ಪಡೆಯುವ ಸಂಬಳ, ಬೋನಸ್ ಇತ್ಯಾದಿ ಇವುಗಳ ಬಗ್ಗೆ ಪರಿಚ್ಛೇದ 40 (b) ಯಲ್ಲಿಯ ಮಿತಿಯ ಬಗ್ಗೆ ಹೇಳಿ.
- (k) State the provisions of section 80 E.
ಪರಿಚ್ಛೇದ 80 E ರಲ್ಲಿಯ ನಿಯಮಾವಳಿಗಳನ್ನು ಹೇಳಿರಿ.
- (l) Expand - TRO and TCS.
ವಿಸ್ತರಿಸಿ - TRO ಮತ್ತು TCS.

SECTION B – (3 × 5 = 15 marks)

Answer any **THREE** of the following :

ಈ ಕೆಳಗಿನವುಗಳಲ್ಲಿ ಬೇಕಾದ ಮೂರಕ್ಕೆ ಉತ್ತರಿಸಿರಿ :

2. Compute the taxable capital gain of Shri Nagesh for the assessment year 2017-18 :

Particulars	Jewellery
Year of acquisition	1987-88
Cost of acquisition	Rs. 3,00,000
Year of improvement	1994-95
Cost of improvement	Rs. 25,900
Selling expenses	Rs. 10,000
Sale proceeds	Rs. 25,00,000

The cost inflation, index for the year 1987-88 - 150, 1994-95 - 259 and 2016-17 - 1125.

ಶ್ರೀ ನಾಗೇಶನು ಕೊಡ ಮಾಡಿದ ಮಾಹಿತಿಗಳಿಂದ ಲೆಕ್ಕ ವರ್ಷ 2017-18ರ ಬಂಡವಾಳ ಲಾಭವನ್ನು ಕಂಡು ಹಿಡಿಯಿರಿ :

ವಿವರಗಳು	ಆಭರಣಗಳು
ಖರೀದಿ ವರ್ಷ	1987-88
ಖರೀದಿ ಬೆಲೆ	ರೂ. 3,00,000
ನವೀಕರಣ ವರ್ಷ	1994-95
ನವೀಕರಣ ಮೊತ್ತ	ರೂ. 25,900
ಮಾರಾಟ ಖರ್ಚು	ರೂ. 10,000
ಮಾರಾಟ ಮೌಲ್ಯ	ರೂ. 25,00,000

ವೆಚ್ಚ ಹಣದುಬ್ಬರದ ಸೂಚ್ಯಂಕ ಈ ವರ್ಷಗಳಲ್ಲಿ 1987-88 - 150, 1994-95 - 259 ಮತ್ತು 2016-17 - 1125.

3. Compute the income from other sources of Mr. Jairaj for the A.Y. 2017-18 from the following particulars :

- Dividend from Reliance Ltd. Rs. 10,000
- He is the author of income tax and earned a royalty of Rs. 50,000. The expenses relating to the publishing of the book is Rs. 10,000.
- Winnings from horse race Rs. 10,000 (gross)
- Interest on fixed deposits (net) Rs. 18,000
- Ground rent Rs. 10,000
- Interest on Govt. securities Rs. 4,000

ಈ ಕೆಳಗೆ ಕೊಡಲಾದ ಮಾಹಿತಿಗಳಿಂದ ಮಿ. ಜಯರಾಜನ, ಲೆಕ್ಕ ವರ್ಷ 2017-18ರ ಇತರ ಆದಾಯ ಮೂಲಗಳಿಂದ ಬರುವ ಮೊತ್ತ ಕಂಡು ಹಿಡಿಯಿರಿ :

- ರಿಲಯನ್ಸ್ ಕಂ. ನಿಯಮಿತದ ಲಾಭಾಂಶ ರೂ. 10,000
- ಇವನು ಇನ್‌ಕಂ ಟ್ಯಾಕ್ಸ್ ಪುಸ್ತಕದ ಲೇಖಕನಾಗಿದ್ದು, ರಾಜಧನವಾಗಿ ಗಳಿಸಿದ ಮೊತ್ತ ರೂ. 50,000 ಆಗಿರುತ್ತದೆ. ಸದರಿ ಪುಸ್ತಕದ ಪ್ರಕಾಶನ ಖರ್ಚು ರೂ. 10,000 ಆಗಿರುತ್ತದೆ.
- ಕುದುರೆ ಜೂಜಿನಿಂದ ಗೆದ್ದ ಮೊತ್ತ ರೂ. 10,000 (ಒಟ್ಟು).
- ಸ್ಥಿರ ಠೇವಣಿಯಿಂದ ಬಂದ ನಿವ್ವಳ ಬಡ್ಡಿ ರೂ. 18,000
- ಭೂ ಬಾಡಿಗೆ ರೂ. 10,000
- ಸರ್ಕಾರಿ ಭದ್ರತಾ ಪತ್ರಗಳಿಂದ ಬಂದ ಬಡ್ಡಿ ರೂ. 4,000

4. From the following information, compute the amount of deduction allowable U/S 80 C :

	Mr. Raja Mrs. Rani	
	Rs.	Rs.
Life insurance premium on own life	10,000	15,000
Contribution to public provident fund	40,000	50,000
Repayment of housing loan	50,000	—
Tuition fees paid	25,000	10,000
N.S.C. purchased (VIII issue)	40,000	20,000
Five years F.D. in SBI (notified)	25,000	10,000
Contribution to unrecognised provident fund	10,000	10,000

ಈ ಕೆಳಗಿನ ಮಾಹಿತಿಗಳಿಂದ ಪರಿಚ್ಛೇದ 80 C ಅಡಿಯಲ್ಲಿ ಕೊಡಬಹುದಾದ ಕಡಿತಗಳನ್ನು ಕಂಡು ಹಿಡಿಯಿರಿ :

	ಶ್ರೀ ರಾಜ ಶ್ರೀಮತಿ ರಾಣಿ	
	ರೂ.	ರೂ.
ಸ್ವಂತ ಜೀವನ ಮೇಲಿನ ಜೀವ ವಿಮಾ ಕಂತು	10,000	15,000
ಸಾರ್ವಜನಿಕ ಭವಿಷ್ಯ ನಿಧಿ ವಂತಿಕೆ	40,000	50,000
ಮನೆ ಸಾಲದ ಮೇಲಿನ ಅಸಲು ಮರುಪಾವತಿ	50,000	—
ಬೋಧನಾ ಶುಲ್ಕ ಸಂದಾಯ	25,000	10,000
ರಾಷ್ಟ್ರೀಯ ಉಳಿತಾಯ ಪತ್ರ ಖರೀದಿ (8ನೇ ಸರಣಿ)	40,000	20,000
5 ವರ್ಷ ಅವಧಿಯ ಸ್ಥಿರ ಠೇವಣಿ (ಸಂಚಿತ) SBI	25,000	10,000
ಗುರುತಿಸಲ್ಪಡದ ಭವಿಷ್ಯ ನಿಧಿ ವಂತಿಕೆ	10,000	10,000

5. From the following profit and loss account of a partnership firm for the year ending 31.3.2017. Compute the book profits for the A.Y. 2017-18 :

Profit and Loss Account for the year ending 31.3.2017

	Rs.		Rs.
To General expenses	75,000	By Gross profit	3,25,000
To Interest on capital at 15% p.a.	30,000	By Commission	25,000
To Salary to working partners	2,00,000	By Interest on debentures	20,000
To Depreciation	15,000		
To Net profit	50,000		
	<u>3,70,000</u>		<u>3,70,000</u>

Depreciation allowable as per rule is Rs. 20,000 firm fulfils the conditions under section 184.

ಈ ಕೆಳಗೆ ಕೊಡ ಮಾಡಿದ ಲಾಭ-ಹಾನಿ ಖಾತೆಯಿಂದ ಒಂದು ಪಾಲುದಾರಿಕಾ ಸಂಸ್ಥೆಯ ಕರಾಕರಣೆ ವರ್ಷ 2017-18ರ ಪುಸ್ತಕ (book) ಲಾಭ ಕಂಡು ಹಿಡಿಯಿರಿ :

ಲಾಭ-ಹಾನಿ ಖಾತೆ ವರ್ಷಾಂತ್ಯ 31.3.2017

	ರೂ.		ರೂ.
ಸಾಮಾನ್ಯ ಖರ್ಚುಗಳು	75,000	ಸಮಗ್ರ ಲಾಭ	3,25,000
ಬಂಡವಾಳದ ಮೇಲಿನ ಬಡ್ಡಿ ಶೇ. 15 ಪ್ರ.ವ.	30,000	ದಲ್ಲಾಳಿ ಆದಾಯ	25,000
ಕಾರ್ಯನಿರತ ಪಾಲುದಾರರಿಗೆ ಕೊಟ್ಟ ಸಂಬಳ	2,00,000	ಸಾಲಪತ್ರದ ಮೇಲಿನ ಬಡ್ಡಿ	20,000
ಸವಕಳಿ	15,000		
ನಿವ್ವಳ ಲಾಭ	50,000		
	<u>3,70,000</u>		<u>3,70,000</u>

ಆದಾಯ ತೆರಿಗೆ ಕಾನೂನಿನ ಪ್ರಕಾರ ಕೊಡಬಹುದಾದ ಸವಕಳಿ ಪ್ರತಿ ವರ್ಷಕ್ಕೆ ರೂ. 20,000 ಇರುತ್ತದೆ. ಪಾಲುದಾರಿಕಾ ಸಂಸ್ಥೆಯು ಪರಿಚ್ಛೇದ 184 ರಲ್ಲಿಯ ನಿರ್ಬಂಧಗಳನ್ನು ಪೂರ್ಣಗೊಳಿಸಿದೆ.

6. Following are particulars of income and losses given by Mr. Maruti for the previous year 2016-17 :

	Rs.
(a) Income from let out property	1,00,000
(b) Loss from self occupied property	1,25,000
(c) Profits from cloth business	1,00,000
(d) Loss from cotton business	50,000
(e) Speculation on loss	20,000
(f) Long term capital loss	15,000
(g) Short term capital gain	20,000

Compute the gross total income of Mr. Maruti for the A.Y. 2017-18.

ಶ್ರೀ ಮಾರುತಿಯವರು, ಹಿಂದಿನ ವರ್ಷ 2016-17ರ ಲಾಭ-ಹಾನಿಗಳನ್ನು ಈ ಕೆಳಗಿನಂತೆ ಕೊಡ ಮಾಡಿದ್ದಾರೆ :

	ರೂ.
(a) ಬಾಡಿಗೆ ಕೊಟ್ಟ ಮನೆಯಿಂದ ಆದ ಲಾಭ	1,00,000
(b) ಸ್ವಂತ ಬಳಕೆ ಮನೆಯಿಂದ ಆದ ಹಾನಿ	1,25,000
(c) ಬಟ್ಟೆ ವ್ಯಾಪಾರದಿಂದ ಆದ ಲಾಭ	1,00,000
(d) ಹತ್ತಿ ವ್ಯಾಪಾರದಿಂದ ಆದ ಹಾನಿ	50,000
(e) ಸಟ್ಟಾ ವ್ಯಾಪಾರದಿಂದ ಆದ ಹಾನಿ	20,000
(f) ದೀರ್ಘಾವಧಿ ಬಂಡವಾಳ ಹಾನಿ	15,000
(g) ಅಲ್ಪಾವಧಿ ಬಂಡವಾಳ ಲಾಭ	20,000

ಲೆಕ್ಕ ವರ್ಷ 2017-18ರ ಶ್ರೀ ಮಾರುತಿಯವರ ಸಮಗ್ರ ಆದಾಯವನ್ನು ಕಂಡು ಹಿಡಿಯಿರಿ.

7. Explain in brief the powers of income tax officer.

ಆದಾಯ ತೆರಿಗೆ ಅಧಿಕಾರಿಗಳ ಅಧಿಕಾರಗಳ ಬಗ್ಗೆ ಸಂಕ್ಷಿಪ್ತವಾಗಿ ವಿವರಿಸಿರಿ.

SECTION C – (3 × 15 = 45 marks)

Answer any **THREE** of the following. Question No. 13 is **compulsory** :

ಬೇಕಾದ ಮೂರು ಪ್ರಶ್ನೆಗಳಿಗೆ ಉತ್ತರಿಸಿರಿ. ಪ್ರಶ್ನೆ ಸಂಖ್ಯೆ 13 ಕಡ್ಡಾಯವಾಗಿರುತ್ತದೆ :

8. From the following particulars of income of Smt. Renuka. Compute her income from other sources for the A.Y 2017-18 :
- She owns a plot of land in Hospet which is let out for Rs. 2,000 pm.
 - She owns a quarry in Dharwad, she has let it on a royalty of rupee 2 per tonne of stone raised. During the year 25,000 tonnes of stone was raised. She spent Rs. 5,000 to earn royalty.
 - She has received an amount of Rs. 2,10,000 as lottery income.
 - She owns agricultural land in Malesiya from which she earned an income of Rs. 25,000.
 - She gets family pension from the state govt. Rs. 60,000.
 - Income from hidden source Rs. 10,000.
 - She made the investments in the following securities :
 - Rs. 50,000, 10% Govt. securities
 - Rs. 90,000, 10% tax-free debentures of X Ltd.
 - Rs. 50,000, 8% municipal debentures
 - Received Rs. 10,000 as dividend from Indian Co.
- She spent Rs. 200 to collect the interest.

ಶ್ರೀಮತಿ ರೇಣುಕಾರವರು ಕೊಡಮಾಡಿದ ಆದಾಯದ ವಿವರಗಳಿಂದ ಅವರ ಇತರ ಮೂಲಗಳ ಆದಾಯವನ್ನು ಕರಾಕರಣೆ ವರ್ಷ 2017-18ಕ್ಕೆ ಸಂಬಂಧಿಸಿದಂತೆ ಕಂಡು ಹಿಡಿಯಿರಿ :

- ಅವಳಿಗೆ ಹೊಸಪೇಟೆಯಲ್ಲಿ ಒಂದು ಖಾಲಿ ಜಾಗ ಇದೆ, ಇದನ್ನು ತಿಂಗಳ ಬಾಡಿಗೆ ರೂ. 2,000 ರಂತೆ ಕೊಟ್ಟಿದ್ದಾಳೆ.
- ಅವಳಿಗೆ ಧಾರವಾಡದಲ್ಲಿ ಒಂದು ಕಲ್ಲು ಗಣಿ ಇದೆ. ಇದನ್ನು ಪ್ರತಿ ಟನ್ ಕಲ್ಲಿಗೆ ರಾಜಧನ ರೂ. 2 ರಂತೆ ಬೇರೆಯವರಿಗೆ ನೀಡಿದ್ದಾಳೆ. ಸದರಿ ಗಣಿಯಿಂದ 25,000 ಟನ್ ಕಲ್ಲು ಎತ್ತುವಳಿ ಮಾಡಿದ್ದಾರೆ. ಸದರಿ ರಾಜಧನ ಗಳಿಸಲು ಮಾಡಿಕೊಂಡ ಖರ್ಚು ರೂ. 5,000.
- ಲಾಟರಿಯಿಂದ ಬಂದ ಆದಾಯ ರೂ. 2,10,000.
- ಅವಳಿಗೆ ಮಲೇಶಿಯಾದಲ್ಲಿ ಒಂದು ಒಕ್ಕಲುತನ ಭೂಮಿ ಇದ್ದು, ಅದರಿಂದ ಗಳಿಸಿದ ಆದಾಯ ರೂ. 25,000.
- ಅವಳಿಗೆ ರಾಜ್ಯ ಸರ್ಕಾರದಿಂದ ಕುಟುಂಬ ಪಿಂಚಣಿಯಾಗಿ ರೂ. 60,000 ಪಡೆದಿದ್ದಾಳೆ.

(f) ಬಹಿರಂದ ಪಡಿಸಿದ ಮೂಲದಿಂದ ಬಂದ ಆದಾಯ ರೂ. 10,000.

(g) ಅವಳು ಈ ಕೆಳಗಿನ ಭದ್ರತಾ ಪತ್ರಗಳಲ್ಲಿ ಹಣವನ್ನು ಹೂಡಿಕೆ ಮಾಡಿದ್ದಾಳೆ :

(i) ರೂ. 50,000, 10% ಸರ್ಕಾರಿ ಭದ್ರತಾ ಪತ್ರಗಳಲ್ಲಿ

(ii) ರೂ. 90,000, 10% ಆದಾಯ ತೆರಿಗೆ ವಿನಾಯಿತಿ ಸಾಲಪತ್ರಗಳು X ಕಂ. ನಿಯಮಿತದಿಂದ

(iii) ರೂ. 50,000, 8% ನಗರ ಸಭೆ ಸಾಲಪತ್ರಗಳು

(iv) ಭಾರತೀಯ ಕಂಪನಿಯಿಂದ ಪಡೆದ ಲಾಭಾಂಶ ರೂ. 10,000.

ಅವಳು ರೂ. 200 ಬಡ್ಡಿ ವಸೂಲಿಗಾಗಿ ಖರ್ಚು ಮಾಡಿಕೊಂಡಿದ್ದಾಳೆ.

9. From the following information compute the gross total income of Mr. Mahesh for the A.Y. 2017-18 :

	Rs.
(a) Income from salary (computed)	2,00,000
(b) Loss from self occupied property	50,000
(c) Profits from electronic business	2,00,000
(d) Loss from groundnut business	50,000
(e) Profits from speculation business	40,000
(f) Long-term capital gain	30,000
(g) Short term capital gain	10,000
(h) Loss from owning and maintaining race horses	50,000

The carried forward losses from the A.Y. 2016-17.

	Rs.
(i) Loss from ground nut business	1,00,000
(ii) Unabsorbed depreciation	10,000
(iii) Loss from cloth business discontinued	20,000
(iv) Long-term capital loss	40,000
(v) Short term capital loss	5,000

ಮಿ. ಮಹೇಶನು ಈ ಕೆಳಗೆ ಕೊಡಮಾಡಿದ ಮಾಹಿತಿಗಳನ್ನಾಧರಿಸಿ ಅವನ ಕರಾಕರಣೆ ವರ್ಷ 2017-18ರ ಸಮಗ್ರ ಆದಾಯವನ್ನು ಕಂಡು ಹಿಡಿಯಿರಿ :

	ರೂ.
(a) ಸಂಬಳದಿಂದ ಬಂದ ಆದಾಯ (ಲೆಕ್ಕ ಮಾಡಿದ)	2,00,000
(b) ಸ್ವಂತ ಬಳಕೆ ಮನೆಯಿಂದ ಆದ ಹಾನಿ	50,000
(c) ವಿದ್ಯುನ್ಮಾನ ವ್ಯವಹಾರದಿಂದ ಆದ ಲಾಭ	2,00,000
(d) ಶೇಂಗಾ ವ್ಯವಹಾರದಿಂದ ಆದ ಹಾನಿ	50,000
(e) ಸಟ್ಕಾ ವ್ಯವಹಾರದಿಂದ ಆದ ಲಾಭ	40,000
(f) ದೀರ್ಘಾವಧಿ ಬಂಡವಾಳ ಲಾಭ	30,000
(g) ಅಲ್ಪಾವಧಿ ಬಂಡವಾಳ ಲಾಭ	10,000
(h) ಜೂಜು ಕುದುರೆಗಳ ನಿರ್ವಹಣೆ ಮತ್ತು ಒಡೆತನದಿಂದ ಆದ ಹಾನಿ	50,000

ಹಿಂದಿನ ಲೆಕ್ಕ ವರ್ಷ 2016-17 ರಿಂದ ಮುಂದುವರಿದ ಹಾನಿಗಳು :

	ರೂ.
(i) ಶೇಂಗಾ ವ್ಯವಹಾರದಿಂದ ಆದ ಹಾನಿ	1,00,000
(ii) ಪೂರ್ಣ ಕಡಿತಗೊಳ್ಳದ ಸವಕಳಿ	10,000
(iii) ಸ್ಥಗಿತಕೊಂಡ ಬಟ್ಟೆ ವ್ಯವಹಾರದಿಂದ ಆದ ಹಾನಿ	20,000
(iv) ದೀರ್ಘಾವಧಿ ಬಂಡವಾಳ ಹಾನಿ	40,000
(v) ಅಲ್ಪಾವಧಿ ಬಂಡವಾಳ ಹಾನಿ	5,000

10. Mr. Ramakrishna made the donations to the following funds and institutions during financial year 2016-17 :

	Rs.
(a) National foundation for communal harmony	20,000
(b) The national children's fund	10,000
(c) The national blood transfusion council	10,000
(d) The Swacch Bharat Kosh set by central govt.	20,000

	Rs.
(e) Prime Minister's drought relief fund	10,000
(f) Jawaharlal Nehru memorial fund	20,000
(g) Municipality for promoting family planning	30,000
(h) Books donated to approved college	20,000
(i) Approved charitable institution	10,000
(j) Repairs and renovation of notified temple	10,000

The adjusted gross total income of Mr. Ramakrishna is Rs. 4,00,000. Compute the deductbale amount of donations u/s 80 G.

ಮಿ. ರಾಮಕೃಷ್ಣನು ಹಣಕಾಸು ವರ್ಷ 2016-17 ರಲ್ಲಿ ವಿವಿಧ ನಿಧಿಗಳಿಗೆ ಮತ್ತು ಸಂಸ್ಥೆಗಳಿಗೆ ನೀಡಿದ ದೇಣಿಗೆಗಳು :

	ರೂ.
(a) ರಾಷ್ಟ್ರೀಯ ಕೋಮು ಸೌಹಾರ್ದ ಸಂಸ್ಥೆಗೆ	20,000
(b) ರಾಷ್ಟ್ರೀಯ ಮಕ್ಕಳ ನಿಧಿಗೆ	10,000
(c) ರಾಷ್ಟ್ರೀಯ ಬ್ಲಡ್ ಟ್ರಾನ್ಸ್‌ಫ್ಯೂಷನ್ ಪರಿಶತ್‌ಗೆ	10,000
(d) ಕೇಂದ್ರ ಸರ್ಕಾರದಿಂದ ಸ್ಥಾಪಿಸಲ್ಪಟ್ಟ ಸ್ವಚ್ಛ ಭಾರತ ಕೋಶ	20,000
(e) ಪ್ರಧಾನ ಮಂತ್ರಿ ಬರ ಪರಿಹಾರ ನಿಧಿಗೆ	10,000
(f) ಜವಾಹರಲಾಲ್ ನೆಹರು ಸ್ಮಾರಕ ನಿಧಿಗೆ	20,000
(g) ಕುಟುಂಬ ಯೋಜನೆ ಪ್ರೋತ್ಸಾಹಕ್ಕಾಗಿ ನಗರ ಸಭೆಗೆ	30,000
(h) ಮಾನ್ಯತೆ ಪಡೆದ ಮಹಾವಿದ್ಯಾಲಯಕ್ಕಾಗಿ ಪುಸ್ತಕ ದೇಣಿಗೆ	20,000
(i) ಮಾನ್ಯತೆ ಪಡೆದ ದಾನ-ದತ್ತಿ ಸಂಸ್ಥೆಗೆ	10,000
(j) ದುರಸ್ತಿ ಮತ್ತು ನವೀಕರಣಕ್ಕಾಗಿ ಮಾನ್ಯತೆ ಪಡೆದ ಮಂದಿರಕ್ಕೆ	10,000

ಮಿ. ರಾಮಕೃಷ್ಣನ ಹೊಂದಾಣಿಕೆ ಮಾಡಿದ ಸಮಗ್ರ ಒಟ್ಟು ಆದಾಯ ರೂ. 4,00,000 ಇರುತ್ತದೆ. ಪರಿಚ್ಛೇದ 80 G ಅಡಿಯಲ್ಲಿ ಅವನಿಗೆ ಕಡಿತಗೊಳಿಸಬಹುದಾದ ದೇಣಿಗೆ ಮೊತ್ತ ಕಂಡು ಹಿಡಿಯಿರಿ.

11. Shri Nayak of Bangalore working in a private firm, gives the following information for the previous year 2016-17 :

- (a) Basic salary Rs. 20,000 p.m.
- (b) Dearness allowance Rs. 10,000 p.m. (enters into retirement benefit)
- (c) City compensatory allowance Rs. 2,000 p.m.
- (d) Entertainment allowance Rs. 1,000 p.m.
- (e) House rent allowance Rs. 5,000 p.m. He is living in rented house paying rent of Rs. 4,000 p.m.
- (f) He is having house property in Tumkur which is let out at a monthly rent of Rs. 8,000. The municipal value of the house is Rs. 75,000. He paid municipal taxes of Rs. 7,500. During the year he repaid the housing loan of Rs. 30,000 which includes Rs. 10,000 interest loan.
- (g) He has also having the following incomes :
 - (i) Interest on fixed deposit with syndicate bank Rs. 20,000
 - (ii) Interest on savings bank account in syndicate bank Rs. 12,000
 - (iii) Winnings from lotteries Rs. 1,00,000 (gross)

He made the following payments during the year :

- (1) Professional tax Rs. 200 p.m.
- (2) Paid life insurance premium on the life of :
 - (A) Own life Rs. 10,000
 - (B) On wife's life Rs. 10,000
 - (C) On brothers life Rs. 10,000
- (3) Made donation to the clean Ganga fund set by the central govt Rs. 10,000.

Compute the total income of Shri Nayak for the A.Y. 2017-18.

ಶ್ರೀ ನಾಯಕ್ ಬೆಂಗಳೂರು ಇವರು ಒಂದು ಖಾಸಗಿ ಕಂಪನಿಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಅವರ ಹಿಂದಿನ ವರ್ಷ 2016-17ರ ಮಾಹಿತಿಗಳನ್ನು ನೀಡಿದ್ದಾರೆ :

- (a) ಮೂಲ ವೇತನ ರೂ. 20,000 ಪ್ರ.ತಿ.
- (b) ತುಟ್ಟಭತ್ಯೆ ರೂ. 10,000 ಪ್ರ.ತಿ. (ನಿವೃತ್ತಿ ವೇತನಕ್ಕೆ ಪರಿಗಣಿಸುವ)
- (c) ನಗರ ಪರಿಹಾರ ಭತ್ಯೆ ರೂ. 2,000 ಪ್ರ.ತಿ.
- (d) ಮನರಂಜನಾ ಭತ್ಯೆ ರೂ. 1,000 ಪ್ರ.ತಿ.
- (e) ಮನೆ ಬಾಡಿಗೆ ಭತ್ಯೆ ರೂ. 5,000 ಪ್ರ.ತಿ. ಅವನು ಬಾಡಿಗೆ ಮನೆಯಲ್ಲಿ ವಾಸವಾಗಿದ್ದು ಆ ಮನೆಗೆ ಪ್ರ.ತಿ. ಬಾಡಿಗೆಯಾಗಿ ರೂ. 4,000 ಕೊಡುತ್ತಿದ್ದಾನೆ.
- (f) ಅವನಿಗೆ ತುಮಕೂರಿನಲ್ಲಿ ಸ್ವಂತದ ಮನೆಯಿದ್ದು. ಅದನ್ನು ಪ್ರ.ತಿ. ರೂ. 8,000 ರಂತೆ ಬಾಡಿಗೆ ನೀಡಿದ್ದಾನೆ. ನಗರ ಸಭೆಯ ವಾರ್ಷಿಕ ಮನೆಯ ಮೌಲ್ಯ ರೂ. 75,000 ಇರುತ್ತದೆ. ನಗರ ಸಭೆ ತೆರಿಗೆಯಾಗಿ ರೂ. 7,500 ಕಟ್ಟಿದ್ದಾನೆ. ಸದರಿ ವರ್ಷದಲ್ಲಿ ಅವನು ಮರುಪಾವತಿಸಿದ ಮನೆ ಸಾಲ ರೂ. 30,000 ಇದ್ದು ಅದರಲ್ಲಿ ರೂ. 10,000 ಬಡ್ಡಿಮೊತ್ತ ಸೇರಿದೆ.
- (g) ಅವನಿಗೆ ಈ ಕೆಳಗಿನ ಆದಾಯಗಳಿವೆ :

- (i) ಸಿಂಡಿಕೇಟ್ ಬ್ಯಾಂಕಿನಲ್ಲಿಯ ಮುದ್ದತಿ ಠೇವಣಿಯ ಮೇಲಿನ ಬಡ್ಡಿ ರೂ. 20,000
- (ii) ಸಿಂಡಿಕೇಟ್ ಬ್ಯಾಂಕಿನಲ್ಲಿಯ ಉಳಿತಾಯ ಖಾತೆಯ ಮೇಲಿನ ಬಡ್ಡಿ ರೂ. 12,000
- (iii) ಲಾಟರಿಯಿಂದ ಗೆದ್ದ ಮೊತ್ತ ರೂ. 1,00,000 (ಸಮಗ್ರ)

ಸದರಿ ವರ್ಷ ಅವನು ಈ ಕೆಳಗಿನ ಖರ್ಚುಗಳನ್ನು ಮಾಡಿಕೊಂಡಿದ್ದಾನೆ :

- (1) ವೃತ್ತಿ ತೆರಿಗೆ ರೂ. 200 ಪ್ರ.ತಿ.
- (2) ಜೀವ ವಿಮಾ ಕಂತು ತುಂಬಿದ್ದು, ಜೀವಗಳ ಮೇಲೆ
 - (A) ಸ್ವಂತ ಜೀವ ರೂ. 10,000
 - (B) ಹೆಂಡತಿಯ ಜೀವ ರೂ. 10,000
 - (C) ಸಹೋದರರ ಜೀವ ರೂ. 10,000
- (3) ಕೇಂದ್ರ ಸರ್ಕಾರದಿಂದ ಸ್ಥಾಪಿಸಲ್ಪಟ್ಟ ಸ್ವಚ್ಛ ಗಂಗಾ ನಿಧಿಗೆ ಕೊಟ್ಟ ದೇಣಿಗೆ ರೂ. 10,000.

ಕರಾಕರಣ ವರ್ಷ 2017-18ಕ್ಕೆ ಶ್ರೀ ನಾಯಕ್‌ರವರ ಒಟ್ಟು ಆದಾಯವನ್ನು ಕಂಡು ಹಿಡಿಯಿರಿ.

12. X, Y and Z are the partners in a firm sharing profits and losses in the ratio of 3 : 2 : 1. The profit and loss account of the firm for the year ending 31.3.2017 is as under :

Profit and Loss Account for the year ended 31.3.2017			
	Rs.		Rs.
To Office expenses	25,000	By Gross profit	2,80,000
To Bad debts	5,000	By Discount	20,000
To Salaries	50,000	By Commission	15,000
To G.S.T.	10,000	By Rent from house property	35,000
To Provision for bad debts	5,000		
To Donations			
(National defence fund)	10,000		
To Advertisement	15,000		
To Salary to partners :			
X - Rs. 30,000			
Y - Rs. <u>20,000</u>	50,000		
To Depreciation	15,000		
To Commission :			
X - Rs. 10,000			
Y - Rs. 5,000			
Z - Rs. <u>5,000</u>	20,000		
To Interest on capital at 20% :			
X - Rs. 20,000			
Y - Rs. 15,000			
Z - Rs. <u>10,000</u>	45,000		
To Net profit	1,00,000		
	<u>3,50,000</u>		<u>3,50,000</u>

Additional information :

- (a) Office expenses includes Rs. 2,000 paid as municipal tax on property let out and Rs. 5,000 paid for purchasing furniture.
- (b) Out of bad debts Rs. 2,000 was disallowed by ITO.
- (c) Depreciation allowable as per rule is Rs. 20,000.
- (d) X and Y are working partners.

Compute the total income of a firm for the A. Y. 2017-18, assuming that the firm fulfills the conditions of section 184.

X, Y ಮತ್ತು Z ರವರು ಒಂದು ಪಾಲುದಾರಿಕಾ ಸಂಸ್ಥೆಯ ಪಾಲುದಾರರಾಗಿದ್ದು, ಅವರು ಲಾಭ-ಹಾನಿಯನ್ನು 3 : 2 : 1ರ ಅನುಪಾತದಲ್ಲಿ ಹಂಚಿಕೊಳ್ಳುತ್ತಿದ್ದಾರೆ. ವರ್ಷಾಂತ್ಯ 31.3.2017ರ ಸಂಸ್ಥೆಯ ಲಾಭ-ಹಾನಿ ಖಾತೆಯನ್ನು ಈ ರೀತಿ ನೀಡಿದ್ದಾರೆ :

ಲಾಭ-ಹಾನಿ ಖಾತೆ ವರ್ಷಾಂತ್ಯ 31.3.2017ಕ್ಕೆ

	ರೂ.	ರೂ.
ಕಛೇರಿ ಖರ್ಚುಗಳು	25,000	2,80,000
ಬಾರದ ಸಾಲಗಳು	5,000	20,000
ಸಂಬಳ	50,000	15,000
ಜಿ.ಎಸ್.ಟಿ.	10,000	35,000
ಬಾರದಿರುವ ಸಾಲಗಳಿಗಾಗಿ ಕಾಯಿಟ್ಟ ನಿಧಿ	5,000	
ದೇಣಿಗೆಗಳು (N.D.F.)	10,000	
ಜಾಹೀರಾತು	15,000	
ಪಾಲುದಾರರ ಸಂಬಳ :		
X - ರೂ. 30,000		
Y - ರೂ. <u>20,000</u>	50,000	
ಸವಕಳಿ	15,000	
ಪಾಲುದಾರರ ದಲ್ಲಾಳಿ :		
X - ರೂ. 10,000		
Y - ರೂ. 5,000		
Z - ರೂ. <u>5,000</u>	20,000	
ಬಂಡವಾಳದ ಮೇಲಿನ ಬಡ್ಡಿ ಶೇ. 20 :		
X - ರೂ. 20,000		
Y - ರೂ. 15,000		
Z - ರೂ. <u>10,000</u>	45,000	
ನಿವ್ವಳ ಲಾಭ	1,00,000	
	<u>3,50,000</u>	<u>3,50,000</u>

ಹೆಚ್ಚುವರಿ ಮಾಹಿತಿಗಳು :

- ಕಛೇರಿ ಖರ್ಚಿನಲ್ಲಿ ರೂ. 2,000 ಬಾಡಿಗೆ ಕೊಟ್ಟ ಮನೆಯ ನಗರ ಸಭೆಯ ತೆರಿಗೆ ಮತ್ತು ರೂ. 5,000 ಪೀಠೋಪಕರಣ ಖರೀದಿಸಿದ್ದು ಸೇರಿದೆ.
- ಒಟ್ಟು ಬಾರದ ಸಾಲದಲ್ಲಿ ರೂ. 2,000 ತೆರಿಗೆ ಅಧಿಕಾರಿಗಳಿಂದ ತಿರಸ್ಕರಿಸಲ್ಪಟ್ಟಿದ್ದು ಇರುತ್ತದೆ.
- ಆದಾಯ ತೆರಿಗೆ ಕಾನೂನಿನ ಪ್ರಕಾರ ಕೊಡಬಹುದಾದ ಸವಕಳಿ ರೂ. 20,000 ಇರುತ್ತದೆ.
- ಪಾಲುದಾರ X ಮತ್ತು Y ರವರು ಕಾರ್ಯನಿರ್ವಹಣ ಪಾಲುದಾರರಾಗಿದ್ದಾರೆ.

ಪಾಲುದಾರಿಗಾಗಿ ಸಂಸ್ಥೆಯ ಕರಾಕರಣ ವರ್ಷ 2017-18ರ ಒಟ್ಟು ಆದಾಯವನ್ನು ಕಂಡು ಹಿಡಿಯಿರಿ. ಸದರಿ ಪಾಲುದಾರಿಕಾ ಸಂಸ್ಥೆಯು ಪರಿಚ್ಛೇದ 184 ರಲ್ಲಿ ಉಲ್ಲೇಖವಾದ ನಿಬಂಧನೆಗಳನ್ನು ಪೂರ್ಣಗೊಳಿಸಿದೆ ಎಂದು ತಿಳಿಯುವರು.

13. Case Study (**Compulsory**) :

Mr. Ramalal of Pune gives the following information relating to the capital assets sold during the previous year 2016-17 :

Cost of acquisition	Rs. 7,78,000
Year of acquisition	1999-2000
Cost of improvement	Rs. 2,40,000
Year of improvement	2004-2005
Year of sale	2016-2017
Sale proceeds	Rs. 35,12,500
Selling expenses	Rs. 12,500

He purchased a residential house (new) for Rs. 10,00,000. The cost inflation index for the previous year 1999-2000 - 389, 2004-2005 - 480 and 2016-2017 - 1125.

Compute the taxable capital gain for the assessment year 2017-18, if

- Capital asset sold is a residential house
- Capital asset sold is a jewellery
- Capital asset sold is agricultural land in rural area.

Case Study :

State the reasons for getting different taxable capital gain for the above mentioned assets sold.

ಪ್ರಕರಣ ಅಧ್ಯಯನ (ಕಡ್ಡಾಯ ಪ್ರಶ್ನೆ) :

ಪುನೆಯ ಮಿ. ರಾಮಲಾಲನು ಕೊಡಮಾಡಿದ ಸ್ಥಿರಾಸ್ಥಿ ಮಾರಾಟ ಮಾಡಿದ ವಿವರಗಳನ್ನು, ಹಿಂದಿನ ವರ್ಷ 2016-17ಕ್ಕೆ ಸಂಬಂಧಿಸಿದವು ಈ ಕೆಳಗಿನಂತಿವೆ :

ಖರೀದಿ ಮೌಲ್ಯ	ರೂ. 7,78,000
ಖರೀದಿ ವರ್ಷ	1999-2000
ನವೀಕರಣ ಮೌಲ್ಯ	ರೂ. 2,40,000
ನವೀಕರಣ ವರ್ಷ	2004-2005
ಮಾರಾಟ ವರ್ಷ	2016-2017
ಮಾರಾಟ ಮೌಲ್ಯ	ರೂ. 35,12,500
ಮಾರಾಟ ಖರ್ಚು	ರೂ. 12,500

ಅವನು ರೂ. 10,00,000 ಮೌಲ್ಯದ ಹೊಸ ಮನೆಯನ್ನು ಖರೀದಿಸಿದ್ದಾನೆ. ಹಿಂದಿನ ವರ್ಷಗಳ ವೆಚ್ಚ ಹಣದುಬ್ಬರ ಸೂಚ್ಯಂಕ ಈ ರೀತಿ ಇದೆ. 1999-2000 - 389, 2004-2005 - 480 ಮತ್ತು 2016-2017 - 1125.

ತೆರಿಗೆ ವರ್ಷ 2017-18 ರಲ್ಲಿ ಅವನಿಗೆ ಆಗುವ ಬಂಡವಾಳ ಲಾಭವನ್ನು ಕಂಡು ಹಿಡಿಯಿರಿ. ಒಂದು ವೇಳೆ,

- ಮಾರಾಟ ಮಾಡಿದ ಆಸ್ತಿ ವಾಸದ ಮನೆಯಾಗಿದ್ದರೆ
- ಮಾರಾಟ ಮಾಡಿದ ಆಸ್ತಿ ಆಭರಣಗಳಾಗಿದ್ದರೆ
- ಮಾರಾಟ ಮಾಡಿದ ಆಸ್ತಿ ಗ್ರಾಮೀಣ ಪ್ರದೇಶದಲ್ಲಿಯ ಕೃಷಿ ಭೂಮಿಯಾಗಿದ್ದರೆ

ಪ್ರಕರಣ ಅಧ್ಯಯನ :

ಈ ಮೇಲೆ ಸೂಚಿಸಿರುವ ಆಸ್ತಿಗಳನ್ನು ಮಾರಾಟ ಮಾಡಿದಾಗ ಬರುವ ವಿವಿಧ ಪ್ರಮಾಣದ ಬಂಡವಾಳ ಲಾಭದ ವ್ಯತ್ಯಾಸಕ್ಕೆ ಸಕಾರಣ ನೀಡಿ.